

UNIVERSAL  
LIBRARY

OU\_200270

UNIVERSAL  
LIBRARY

K 83

S 79B

K 2441

ଶ୍ରୀ କୃତ୍ତବ୍ୟାମି, N. V.

ଜୁଗନ୍ନଲକ୍ଷ୍ମୀ; 1942.

OUP--23--4-4-69--5,000.

**OSMANIA UNIVERSITY LIBRARY**

Call No. K 83/S 798      Accession No. K 2441

Author స్వరాజు, మ.వ.

Title ప్రాగులత్తు . 1942

This book should be returned on or before the date  
last marked below.

---







# ಭಾಗ್ಯಲಹ್ಮಣ

(ಕರು ಕಾಡಂಬರಿ)

ಎಂ. ವಿ. ಸೀತಾರಾಮಯ್ಯ, ಎಂ.ನ.

ಪ್ರಕಾಶಕರು:

ಎಸ್.ಎಸ್.ಎನ್. ಬುಕ್ ಡಿಪ್ಲೊ  
ನ್ಯೂ ಮಾರ್ಕೆಟ್ ಬಿಲ್ಡಿಂಗ್  
ಬೆಂಗಳೂರು

ಅಂತ್ಯ ನೂಡಿದವರು :  
ಕನ್ನಡ ಸಾಹಿತ್ಯ ಪರಿಷತ್ತಿನ ಅಂತ್ಯ ಕೂಟ  
ಜಾಮುರಾಜಪೇಟೆ, ಬೆಂಗಳೂರು

K. 2441

Checked 1965

ಕೆ ಪ್ರೀತಿ ಎಲ್ಲ ಪಕ್ಕಾಗಳ ಲೇಖಕನಿಗೆ ಸೇರಿಸೇ

ನೋಟ ಸೇರು : ೧,೦೦೦ ರೂಪಾಯಾ  
೮೩೭

## ಬಿನ್ನ ದ

ನನ್ನ ಮಿಶ್ರರಾದ ಶ್ರೀಮಾನ್ ಮೋಟಗಾನಹಲ್ಲಿ, ಸುಭೂತ್ಯಣಿ ಶಾಸ್ತ್ರಿಗಳು ಈಗ ಕೆಲವು ಕಾಲದ ಹಿಂದೆ ಒಂದು ನಡೆದ ಸಂಗತಿಯನ್ನು ನನಗೆ ಹೇಳಿದರು. ಆದು ಮೂವತ್ತು ನಲವತ್ತು ವರ್ಷಗಳೇ ಹಿಂದೆ ನಡೆದ್ದು. ಅದರ ಆಧಾರದ ಮೇಲೆ ಈ ಕಥೆಯನ್ನು ಕಟ್ಟಿರುತ್ತೇನೆ. ಆ ನಡೆದ ಸಂಗತಿ ಎಂದರೆ ಇಷ್ಟೇ: ಒಬ್ಬ ಬಡವನಾದ ತರುಣನು ಮೋಸಮೋಗಿ ಕಪ್ಪು ಹೆಣ್ಣಿನ್ನು ಮದುವೆಯಾಗುತ್ತಾನೆ; ಬಹೇಕ ಕಾಲ ಹೆಂಡತಿಯನ್ನು ಕಡೆಗಳಿಸಿರುತ್ತಾನೆ; ಕಡೆಗೆ, ಹೆಂಡತಿಯನ್ನು ಮನಗೆ ಕರಸಿಕೊಳ್ಳುತ್ತಾನೆ; ಹೆಂಡತಿ ಮನಗೆ ಕಾಲಿಟ್ಯಂದಿನಿಂದ ಅವನು ದಿನೇ ದಿನೇ ಭಾಗ್ಯವಂತನಾಗುತ್ತಾನೆ; ಹೆಂಡತಿಯ ಕಡೆಯ ಆಸ್ತಿಯಾ ತಕ್ಕುಮಟ್ಟಿಗೆ ಹೊರೆಯುತ್ತದೆ; ಕ್ರಮಕ್ರಮವಾಗಿ ಹೆಂಡತಿಯಲ್ಲಿ ಗಂಡಸಿಗೆ ವಿಶ್ವಾಸ ದುಟ್ಟಿತ್ತ ಬರುತ್ತದೆ – ತನ್ನ ಹೆಂಡತಿಯ ದೆಸೆಯಿಂದ ತಾನು ಧನವಂತನಾದೆನೆಂಬ ಭಾವನೆಯ ಕಾರಣದಿಂದ ಇದ್ದರೂ ಇರಬಹುದು!

ಬೇಡವಾಗಿದ್ದ ಕಪ್ಪು ಹೆಂಡತಿಯನ್ನು ತರುಣನು ತನ್ನ ಪ್ರೇಮ ಪತ್ನಿಯಾಗಿ ಸ್ವೀಕರಿಸಿದ ಪ್ರಕರಣ ನನ್ನ ಮನಸ್ಸಿಗೆ ಬಹುವಾಗಿ ಹಿಡಿಯಿತು: ಅದರಲ್ಲಿ – ಸ್ವಾರಕ್ಷೀಯ ಜೊತೆಗೆ – ಒಂದು ಸಮಸ್ಯೆಯ ಸುಳಳಿ, ಒಂದು ನಿರ್ತಿಯ ಹೊಳವು ಕಂಡುಬಂದುವು. ಅವು ಏನು ಎಂಬುದು ಕಥೆ ಓದಿದರೆ ಗೊತ್ತಾದಿತು. ನಮ್ಮ ನಾಡಿನ ತರುಣ ತರುಣಿಯರು ಈ ಕಥೆಯಿಂದ ಒಂದು ಬೆಳಕು ಕಾಣುವುದಾದರೆ ನನ್ನ ಪ್ರಯತ್ನ ಸಫಲವೆಂದು ಭಾವಿಸುತ್ತೇನೆ.

ಕಥೆಯ ಮುಖ್ಯ ಘಟನೆ ಮಾತ್ರ ನಡೆದ ಸಂಗತಿಯನ್ನು ಸ್ಪಷ್ಟಮಟ್ಟಿಗೆ ಅವಲಂಬಿಸಿದೆಯೇ ಹೊರತು, ಇನ್ನು ಇದ ಘಟನೆ ಸನ್ನಿಹಿತಗಳು, ವಾತ್ರಗಳು, ಪ್ರಕರಣದ ಹಿನ್ನೆಲೆ - ಮನಸ್ಸೆಲೆ - ಎಲ್ಲವೂ ಸಂಪೂರ್ಣವಾಗಿ ಕಾಲ್ಪನಿಕ. ಇದರಲ್ಲಿನ ಯಾವ ಪಾತ್ರವೂ ಯಾವ ಜೀವಂತ ವ್ಯಕ್ತಿಯನ್ನು ಅನುಕರಿಸಿ ಇಲ್ಲವೇ ಅನುಸರಿಸಿ ಚಿತ್ರಿತವಾಗಿಲ್ಲ.

ಈ ಕಥೆ 'ಸಣ್ಣ ಕಥೆ'ಗಂತ ಮೊಡ್ಡುದಾಡ್ಡರಿಂದ, ಕಾದಂಬರಿಯ ವಿಸ್ತಾರವನ್ನು ಹೊಂದಿಲ್ಲದಿರುವುದರಿಂದ, ಇದನ್ನು ಶೀರು ಕಾದಂಬರಿಯಿಂದು ಕರೆದಿದ್ದೇನೆ. ನೀಳಗ್ಗೆ ತೆಯೆಂದರೂ ಬಾಧಕವಿಲ್ಲ.

ಇದನ್ನು ಪ್ರಕಾಶ ಪಡಿಸಿರುವ ಉ ಪ ಕಾ ರ ಬೆಂಗಳೂರುನಲ್ಲಿನ ಎಸ್. ಎಸ್. ಎನ್. ಬುಕ್ ಡಿಪೋರ್ವಿನ ಒಡೆಯರಾದ ಶ್ರೀ. ಎಂ. ರಾಮರಾಯರಂ; ಮುದ್ರಾಗಿ ಅಚ್ಚು ಮಾಡಿಕೊಟ್ಟ ನೇರವು ಕನ್ನಡ ಸಾಹಿತ್ಯ ಪರಿಷತ್ತಿನ ಅಚ್ಚು ಕೂಟದ್ದು; ಇಬ್ಬರಿಗೂ ನನ್ನ ವಂದನೆಗಳು.

ಬೆಂಗಳೂರು

೨೫-೬-೧೯೬೭

ಎಂ. ವಿ. ಸಿತಾರಾಮಯ್ಯ

ಮುದಿ ಪು

ನಷ್ಟ ಕಣ್ಡದ ವಿಧ್ಯಾಗುರುಗಳಾದ  
ದಿವಂಗತ  
ಟಿ.ಎಸ್. ವೆಂಕಟ್ಯಾಯ್ನವರ  
ನೆನಪಿಗೆ



## ಇದೇ ಲೇಖಕರ ಇತರ ಗ್ರಂಥಗಳು

### ೧. ಶಿಲಾಮುಖ

(ಹಾತಾನ್ಯಿನ ಮೂರು ಕಥೆಗಳ ಅನುವಾದ) .. ಬೆಲೆ ೧೨ ರೂಪಾಯಿ

### ೨. ಯೋವನ ಸುಧಿ

(ಹಾತಾನ್ಯಿನ ನಾಲ್ಕು ಕಥೆಗಳ ಅನುವಾದ) .. ಉ ರೂಪಾಯಿ

### ೩. ಹೊನಿನ ಆಸೆ

(ಸಾಮಾಜಿಕ ನಾಟಕ) .. .. ೧೨ ರೂಪಾಯಿ

### ೪. ವಾಗ್ವದಶಕ

(ಹದಿಮೂರು ಸ್ವತಂತ್ರ ಸಣ್ಣ ಕಥೆಗಳ ಸಂಗ್ರಹ) .. ೧೫ ರೂಪಾಯಿ  
ಶ್ರೀಕಾಶಿಕರು: ಮನೋಹರ ಗ್ರಂಥಮಾಲೆ, ಧಾರವಾಡ

### ೫. ತೆರೆಮರಿಯ ಜಿತ್ತುಗಳು

(ಸಾಮಾಜಿಕ ಏಕಾಂಕ ನಾಟಕ) .. ಉ ರೂಪಾಯಿ  
ಶ್ರೀಕಾಶಿಕರು: ಕಾವ್ಯಲಯ, ಚಾಮರಾಜಪುರಂ, ಮೈಸೂರು

ಮೇಲ್ಮಂಡ ಪ್ರಸ್ತುತಿಗಳು ದೊರೆಯುವ ಸ್ಥಳ:

೧. ಸತ್ಯಶೋಧನ ಪ್ರಸ್ತುತಿ ಭಂಡಾರ, ಕೋಟಿ, ಬೆಂಗಳೂರು
೨. ಎಸ್.ಎಸ್.ಎನ್. ಬುಕ್ ಡಿಸ್ಟ್ರಿಬ್ಯೂಟರ್, ಬೆಂಗಳೂರು



# ಭಾಗ್ಯ ಲಕ್ಷ್ಮಿ

೦

ಹಂಗಸಿಗೆ ಗಂಡ ಒಡವೆ ; ಗಂಡಸಿಗೆ ಓದು ಒಡವೆ

“ಅಮ್ಮಾ, ಅಮ್ಮಾ” ಎಂದು ಕೊಗುತ್ತ ನಾರಾಯಣಮೂರ್ತಿ ಒಳಕ್ಕೆ ಬಂದ. ಅವನ ಕೂಗಿನಲ್ಲಿ ಸಂತೋಷ ಉತ್ಸುಕತೆಗಳು ಮಿತಿಮೀರಿ ಇದ್ದುದ ರಿಂದ ಅವನ ಕೂಗು ಗಾಬರಿಗೊಳಿಸುವಂತಿತ್ತು. ಸಾರಿಗೆ ಒಗ್ಗರಣ ಹಾಕುತ್ತಿದ್ದ ಅವನ ತಾಯಿ ವೆಂಕಮ್ಮೆ ಸೌಟಿನ್ನು ಕುದಿಯುತ್ತಿದ್ದ ಸಾರಿನೊಳಕ್ಕೆ ಲೊಳಕ್ಕನೇ ಜಾರಿಸಿಬಿಟ್ಟರು; ಸಾರು ಸ್ವಲ್ಪಿ ತುಳುಕೆ ಅವರ ಕಾಲಿನ ಮೇಲೆ ಬಿದ್ದ - “ಏನೋ ನಾಣು, ಹೀಗೆ ಗಾಬರಿ ಬೀಳಿಸುವ ದಾಗೆ ಕೂಗುತ್ತಿ. ನಮ್ಮದೇನು ಅರಮನೆಯೆ? ಎಷ್ಟು ಮೆಲ್ಲನೆ ಚೇಳಿದರೂ ಅರಚಿಕೊಂಡ ಹಾಗೆ ಕೇಳುತ್ತೆ ಈ ಮುರುಕು ಕೋಣೆಯಲ್ಲಿ” ಎಂದು ಗದರಿಸುವ ದಾಣಿಯಲ್ಲಿ ಹೇಳಿ, ಸಾರು ಬಿದ್ದ ಕಾಲನ್ನು ಒದ್ದೆಯ ಬಟ್ಟೆಯಿಂದ ಒರಸಿಕೊಳ್ಳಲ್ಲಿಡಗಿದರು. ಸೀರೆ ಹರವುತ್ತಿದ್ದ ಅವನ ಅಕ್ಕೆ ಗೌರಿಯೂ ಗಾಬರಿ ಬಿದ್ದ ಸೀರೆಯನ್ನು ಕೇಳಕ್ಕೆ ಕೆಡವಿಬಿಟ್ಟು, ಅವರಿಬ್ಬಿರನ್ನೂ ಸುಮ್ಮನೆ ನೋಡುತ್ತ ನಿಂತಿದ್ದಳು. ತಾಯಿಯ ಕೋವದ ನುಡಿಗಳನ್ನು ಕೇಳಿ ನಾರಾಯಣಮೂರ್ತಿಯ ಮುಖ ಸ್ವಲ್ಪಿ ಬಿದ್ದ ಹೋಗಿತ್ತು. ಗೌರಿ ತಮ್ಮನ ಬಳಿಗೆ ಬಂದು, ಅವನನ್ನು ತಬ್ಬಿ ಕರೆದುಕೊಂಡು ಹೋಗಿ, ಒಂದು ಮೂಲೆಯಲ್ಲಿ ಜೋಡಿಸಿಟ್ಟಿದ್ದ ಹಾಸಿಗೆ ಸುರಳಿಯ ಮೇಲೆ ಪಕ್ಕದಲ್ಲಿ ಕೂರಿಸಿಕೊಂಡು, ಅವನ ತಲೆ ನೇವರಿಸುತ್ತ, ಅವನನ್ನು ಸಮಾಧಾನ ಪಡಿಸುತ್ತಿದ್ದಳು. ಗೌರಿ ಸಮಾಧಾನ ಪಡಿಸದೇ ಹೋಗಿದ್ದರೆ ಅವನು ಹಾಗೆಯೇ ದುಃಖನನ್ನು ಮರಿಯುತ್ತಿದ್ದ ಎನ್ನುವ ಹಾಗೆ ಕಾಣುತ್ತದೆ. ಅಕ್ಕನ ಮರುಕ ದಿಂದ ಅವನ ಅಲ್ಲ ದುಃಖ ಇನ್ನುಡಿ ಮುನ್ನಡಿಯಾಗಿ, ಕಣ್ಣನಲ್ಲಿ ನೀರೂ ಬಂದಿತು.

“ಅವನೇನು ಮಗುವೆ, ಅವನನ್ನು ಹೀಗೆ ಸಮಾಧಾನ ಪಡಿಸುವುದಕ್ಕೆ ? ಲೇ ಗೌರಿ, ಸನಗೆ ಹೊತ್ತಾಯಿತು. ಬೇಗ ಬೇಗ ಉಟ್ಟಿಕ್ಕೆ ಏಳಿ. ಆಚೆ ಬೀದಿಗೆ ಮೇಣಿನಪ್ಪಡಿ ಕುಟ್ಟುವುದಕ್ಕೆ ಹೋಗಬೇಕು. ಆಯಿತು, ಸಾರಿಗೆ ಉಪ್ಪೇ ಹಾಕಿಲ್ಲ. ಇದ್ದೆರಲ್ಲವೇ ಹಾಕುವುದು. ನಾಣು, ನಿನ್ನು ನಿನಗೆ ಮೂರು ಕಾಸು ಕೊಟ್ಟಿದ್ದೆನನ್ನಲ್ಲ, ಎಲ್ಲಿ, ಓದಿಮೋಗಿ ಉಪ್ಪು ತೆಗೆದುಕೊಂಡು ಬಾ ... ಯಾಕೇರೆ, ಸುಮ್ಮನೆ ನಿಂತಿದ್ದ ಕಲ್ಲುಚೊಂಬಿ ದಾಗೆ ... ಗೌರಿ ಗಾದರೂ ಕಾಸು ಕೊಡು, ಅವಳಾದರೂ ಹೋಗಿ ತರಲಿ ... ಏನು ! ಕಾಸಿಲ್ಲವೆ ? ಏನು ಮಾಡಿದೆ ? ಎಲ್ಲಾದರೂ ಕೆಡವಿಬಿಟ್ಟಿಯೇನೋ ? ... ಏನೂ ? ಕಡಲೆಪುರಿ ಕೊಂಡುಕೊಂಡಿಯಾ ! ನಾಚಿಗೆಗೇಜೇ ಸರಿ. ಇನ್ನೂ ಎಳೇ ಮಗುವೆ ಕಡಲೆಪುರಿ ತಿನ್ನುವುದಕ್ಕೆ. ಜೆನ್ನಾಗಿದೆ. ಏನೋ ಮಗ ಓದಿ ನನಗೆ ಒಂದಿಷ್ಟು ಹಿಟ್ಟು ಹಾಕುತಾನೆ ಅಂತ ನಾನು ರೆಟ್ಟಿ ಮುರಿಯ ಕೂಲಿ ನಾಲಿ ಮಾಡಿ ಮೂರು ಕಾಸು ಆದು ಕಾಸು ಗಳಿಸಿ ನಿಮ್ಮು ಹೊಟ್ಟಿಗೆ ಹಾಕುವುದು. ನೀನು ಸಂಪಾದಿಸುವುದು ಹಾಗಿರಲಿ, ಕೊಟ್ಟಿ ಮೂರು ಕಾಸನ್ನೂ ಕಳೆಯುವುದು. ಬೇಸಗೆ ರಜದಲ್ಲಿ ಭಕ್ತಾನ್ನಕ್ಕೆ ಹೋಗುವುದೂ ಬಿಟ್ಟುಬಿಟ್ಟು. ಸರಿ, ಎಷ್ಟು ಹೇಳಿಕೊಂಡರೂ ಗೋಳು ಇದ್ದೇ ಇದೆ. ಕೊರಗಿ ಏನು ಪ್ರಯೋಜನ ... ಮನೆಯವರನ್ನಾದರೂ ಕೇಳಿ ಒಂದು ಲೋಟ ಉಪ್ಪು ಸಾಲಾನಾದರೂ ತರುತೇನೆ. ಅಷ್ಟುಮೊತ್ತಿಗೆ ತಟ್ಟಿಗಿಟ್ಟಿ ಹಾಕಮ್ಮು ಗೌರಿ.”

ವೆಂಕಮ್ಮೆ ಹಿಂದಿರುಗಿ ಬರುವ ಹೊತ್ತಿಗೆ ಇನ್ನೂ ಇಬ್ಬರೂ ಕಡಲೆಪುರಿ ಯನ್ನು ಬಾಯಿತುಂಬ ತುಂಬಿಕೊಂಡು ತಿನ್ನುತ್ತಲೇ ಇದ್ದರು; ಹಿಗ್ಗಿಹಿಗ್ಗಿ ನಲಿದಾಡುತ್ತಿದ್ದರು.

“ಏನೇ ಇದು ಗೌರಿ ! ನೀನೂ ಅವನ ಜೊತೆಗೇ ಸೇರಿಕೊಂಡು ಹೀಗೆ ನಲಿಯುತ್ತ ಇದ್ದೀ. ಸನ್ನುಮಾತೂ ಅಂದರೆ ಲಕ್ಷ್ಯವೇ ಇಲ್ಲವೇ ನಿಮಗೆ ?”

ಗೌರಿ ಸಮಾಧಾನದಿಂದ ಉತ್ತರ ಕೊಟ್ಟುಳು; ಆದರೆ ಅವಳ ಮಾತಿ ನಲ್ಲಿ ಸಂತೋಷ ತುಳುಕುತ್ತಿತ್ತು: “ಅಮ್ಮಾ, ನಾಳಾಗೆ ಲವರು ಸಕೆಂಡರಿ ಪರೀಕ್ಕೆ ಪಾಂಡಿತ್ಯಸಾಗಿದೆ ಕಣಮ್ಮು !”

“ಏನೂ, ಹಾಗೇ !” ಎಂದು ವೆಂಕಮ್ಮೆ ಕಣ್ಣಾರಳಿಸಿ, ಬಾಯಿಬಿಟ್ಟು ಕೊಂಡು ಕೇಳಿದರು.

“ಹೋದು ಕಣಮ್ಮು. ಅದಕ್ಕೇ ಅವನು ‘ಅವ್ಯಾ’ ಅಂತ ಕೊಗಿ ಕೊಂಡು ಬಂದದ್ದು. ನೀನು ಗಾಬರಿಯಾಗಿ ಸುಮ್ಮನೆ ಸಿಕ್ಕುಬಟ್ಟಿ ಅವನೆ ಮೇಲೆ ರೇಗಿದೆ, ಅಪ್ಪೇ. ”

“ಹೋಗಲಿ. ನಿನಗೋ? ”

“ನನಗೂ ಆಗಿದೆಯಂತೆ ಕಣಮ್ಮು. ”

“ಅವಳಿಗೆ ಫಸ್ಟ್ ಕಾಲ್ಸಿನಲ್ಲಿ ಆಗಿದೆ ಕಣಮ್ಮು... ಅದಕ್ಕೇ... ಇಬ್ಬರಿಗೂ ಪ್ರಾಸಾಗಿದೆ ಅಂತ... ಕಡಲೆಪುರಿ ಕೊಂಡುಕೊಂಡೆ... ನೀನು... ಸುಮ್ಮನೆ... ” ಎಂದು ನಾಣು ಗೊಣಗುದನಿಯಲ್ಲಿ ಸೇರಿಸಿದ.

“ನಿಮ್ಮ ಮೇಲೆ ರೇಗಿದೆ ನಾನು ಯಾರ ಮೇಲೆ ರೇಗಿಲಿ? ಅದು ಹೋಗಲಿ. ಅಂತೂ ನೀವಿಬ್ಬರೂ ಪ್ರಾಸು ಮಾಡಿದಿರಲ್ಲ, ನನಗೆ ಅದೇ ದೊಡ್ಡ ಸಂತೋಷ. ಇನ್ನು ಉಟ್ಟಕ್ಕೇಳಿ. ಇನ್ನುದರೂ ತಟ್ಟಿ ಹಾಕಮ್ಮು, ಬಂದಿ” ಎಂದು ವೆಂಕಮ್ಮು ಮತ್ತೆ ಮನೆಯೊಳಕ್ಕೆ (ಎಂದರೆ ಶಾವು ಯಾರ ಮನೆಯ ಜಗುಲಿಯ ಮೇಲಿನ ಒಂದು ಕೋಟಿಯಲ್ಲಿ ತಿಂಗಳಿಗೆ ಈ ಆಣಿಯಂತೆ ಬಾಡಿಗೆಗೆ ಇದ್ದರೋ ಅವರ ಮನೆಯ ಒಳಕ್ಕೆ) ಹೋದರು.

ವೆಂಕಮ್ಮು ಹಿಂದಕ್ಕೆ ಬರುವ ಹೊತ್ತಿಗೆ ಮಕ್ಕಳಿಬ್ಬರೂ ತಟ್ಟಿಯ ಮುಂದೆ ಕುಳಿತು ಸಂತೋಷವಾಗಿ ವಾತಾಡುತ್ತಿದ್ದರು.

ವೆಂಕಮ್ಮು ಶಾವು ಸಾಲ ತಂದಿದ್ದ ತುಪ್ಪದಲ್ಲಿ ಕೊಂಚ ತೆಗೆದುಕೊಂಡು ದೇವರ ಮುಂದೆ ದೀವ ಹೊತ್ತಿಸಿ ಇಟ್ಟು, ದೇವರಿಗೆ ನಮಸ್ಕಾರ ಮಾಡಿದರು. ಶಾಯಿ ಹೇಳಿದಂತೆ ಮಕ್ಕಳೂ ದೇವರಿಗೆ ನಮಸ್ಕಾರ ಮಾಡಿದರು. ವೆಂಕಮ್ಮು ಕೊಂಚ ಹೊತ್ತು ಹಾಗೆಯೇ ಹೊನದಿಂದ ದೇವರನ್ನು ಪ್ರಾರ್ಥಿಸುತ್ತಿದ್ದರು. ಮಕ್ಕಳೂ ದೇವರಿಗೆ ನಮಸ್ಕಾರ ಮಾಡಿದರು. ಗೌರಿ ಕಣ್ಣಿನುಚ್ಚಿ ಹೋನ ವಾಗಿದ್ದಳು. ನಾರಾಯಣಮೂರ್ತಿ ತನ್ನ ತಂದೆಯ ತೊಡೆಯ ಮೇಲೆ ಕುಳಿತು ಕಲಿತಿದ್ದ ಸ್ತೋತ್ರಗಳಲ್ಲಿ ಒಂದೆರಡನ್ನು ಹೇಳಿದ.

“ಅವರು ನಿನಗೆ ಇನ್ನೇನೂ ಇಸ್ತಿ ಬಿಡಲಿಲ್ಲವನ್ನು. ಈ ಸ್ತೋತ್ರಗಳನ್ನು ಬಿಟ್ಟು ಹೋಗಿದಾರೆ. ಅವುಗಳಿಂದ ನಿನಗೆ ಒಟ್ಟಿಯದಾಗಬೇಕವ್ವೆ” ಎಂದು ವೆಂಕಮ್ಮು ಮಗನ ಕಡೆ ತಿರುಗಿ ಹೇಳಿದರು. ಅವರ ಕಣ್ಣಿನಲ್ಲಿ ನೀರು ಪೋರೆಗಿಟ್ಟಿದ್ದು ಮಕ್ಕಳಿಗೆ ಕಾಣಬರಲಿಲ್ಲ.

ಮಕ್ಕಳು ಉಟಕ್ಕೆ ಕುಳಿತುಕೊಂಡರು. ವೆಂಕಮ್ಮೆ ಬಡಿಸತ್ತೊಡಗಿದರು.

ನಾಣು ಮೆಲ್ಲನೇ ಕೇಳಿದ : “ನೀನು ಏನು ಕೊಡು ಅಂತ ದೇವರನ್ನ ಕೇಳಿಕೊಂಡೆ ಗೌರಿ ? ”

“ನನ್ನ ತಮ್ಮನಿಗೆ ವಿದ್ಯಾಬುಧಿ ಕೊಡಪ್ಪ, ಬೇಕಾದಷ್ಟು ಘಶ್ಯಯ್ಯ ಕೊಡಪ್ಪ, ಒಳ್ಳೆ ಚೆಲುವೆಯಾದ ಹೆಂಡತಿ ಕೊಡಪ್ಪ ಅಂತ ಕೇಳಿಕೊಂಡೆ.”

“ನಿನಗೇನೂ ಬೇಡವೇನೇ ಗೌರಿ ? ” ವೆಂಕಮ್ಮೆ ಕೇಳಿದರು.

“ನನಗೇನು ಬೇಕಾಗಿದೆ ಅಮ್ಮ. ಅವನಿಗೆ ಭಾಗ್ಯ ಬಂದರೆ ನನಗೆ ಬಂದ ಹಾಗೆ ಅಲ್ಲವೇ ? ”

“ಹೌದಮ್ಮ ಹೌದು. ನಿನ್ನ ದೊಡ್ಡ ಭಾಗ್ಯ ನೀನು ಕಳೆದುಕೊಂಡು ಈ ಸಣ್ಣವಯಸ್ಸಿಗೇ ನನ್ನ ಹಾಗೆ ಆದೆ” ಎಂದು ಜಗುಳಿದ ಕಂಬನಿಗಳನ್ನು ಸೆರಿಗಿನ ಕೊನೆಯಿಂದ ಒರಸಿಕೊಂಡು, ತುಪ್ಪ ಬಡಿಸಿದರು.

“ಇದೇನಮ್ಮ ! ತುಪ್ಪ ! ” ಎಂದು ನಾರಾಯಣನೂತ್ತಿ ಸಂತೋಷ ದಿಂದ ಕೇಳಿದ.

“ನಾನು ನಿಮಗೆ ಏನು ಹಾಕಬಲ್ಲಿ ? ತುಪ್ಪದ ಸೊಲ್ಲೀ ನೀವು ಕೇಳಿ ಕಾಣಿರಿ. ಇವೊತ್ತು ಮನೆಯವರಿಂದ ಸಾಲ ತಂದೆ-ನೀವು ಪ್ರಾಸುಮಾಡಿದ್ದೀರಿ, ದೇವರಿಗೆ ತುಪ್ಪದ ದಿಕ್ಕ ಹೊತ್ತಿಸಿ, ನಿಮಗೂ ಒಂದು ಮಿಳ್ಳಿ ಹಾಕೋಣ ಅಂತ. ಆ ಭಾಗ್ಯಲಕ್ಷ್ಮಿಯ ಸೆರಿಗಿನ ಗಾಳಿಯಾದರೂ ಎಂದು ನಮ್ಮ ಮನೆಯೊಳಕ್ಕೆ ಬೀಸುತ್ತದೋ ನಾನು ಕಾಣೆ” ಎಂದು ವೆಂಕಮ್ಮೆ ಕೊರಗಿ ಸುಡಿದರು.

ಸ್ವಲ್ಪಹೊತ್ತು ಮಕ್ಕಳ ಉಟ ಹೋನದಿಂದ ಸಾಗಿತು.

ಗೌರಿ ಮಾತೆತ್ತಿದಳು : “ಅಮ್ಮಾ, ನಾಣಾನ ಮುಂದಕ್ಕೆ ಓದಿಸ ಬೇಕಮ್ಮಾ. ನಾಣು, ನಿನಗೆ ಮುಂದಕ್ಕೆ ಓದುವುದಕ್ಕೆ ಆಸೆ ಇಲ್ಲವೇ ? ”

“ಆಸೆ ಇಲ್ಲದೆ ಏನು ? ನೀನೇ ಓದಬಹುದಂತೆ ನಾನು ಓದಕೂಡದೋ ? ಬೀದಿಯವರೆಲ್ಲ ಅಡಿಕೊಳ್ಳುತಾರೆ ನೀನು ಮಿಷನ್ ಇಸ್ಲಾಮಿಗೆ ಹೋಗಿ ಜಾತಿಕೆಷ್ಟು ಹೋಗುತ್ತಿರು ಅಂತ. ಹಾಗಾದರೂ ನೀನು ಓದಿ ಪ್ರಾಸು ಮಾಡೇಬಿಟ್ಟೆ. ನಾನು ಮಾತ್ರ ಓದಕೂಡದೋ ? ನಾನು ಓದೇ ಓದುತ್ತಿನೀ.”

“ಅವನಿಗೆ ಇಪ್ಪು ಆಸೆ ಇರುವಾಗ ಅವನನ್ನು ಖಂಡಿತ ಓದಿಸಬೇಕಮ್ಮ. ನಾನಗೆ ಇಷ್ಟೇ ಸಾಕು. ಇಪ್ಪು ಓದಿದ್ದಕ್ಕೇ ಎಲ್ಲರೂ ಹಾಸ್ಯ ಮಾಡುತ್ತ ಇದಾರೆ,

ಅದೂ ಅಲ್ಲದೆ, ನಾನು ಮುಂದಕ್ಕೆ ಓದಿದರೆ ಓದುವ ಖಚು ಬೇರೆ ಹೆಚ್ಚು. ನೀನು ದುಡಿದು ಇಬ್ಬರನ್ನು ಓದಿಸುವುದಕ್ಕೆ ಆಗುವುದಿಲ್ಲ ಕಣನ್ನು.”

“ಹೌದವಾತ್ಮಕೌದು. ಎಲ್ಲ ಸೇರವಾಗಿದ್ದರೆ ನೀನು ಯಾಕೆ ಓದ ಬೇಕಾಗಿತ್ತಮ್ಮು. ನಾಣು ಓದಬೇಕಾದ್ದು ನ್ನಾಯ. ಹೆಗಸಿಗೆ ಗಂಡ ಒಡವೆ; ಗಂಡಸಿಗೆ ಓದು ಒಡವೆ. ಆದರೆ ನಿನ್ನ... ಏನೋ ನೀನೂ ಸ್ವಲ್ಪ ಓದಿದರೆ ಒಳ್ಳೆಯದು ಅಂತ ಯಾರು ಯಾರೋ ಹೇಳಿದರವ್ಯು. ಇನ್ನು ಮೇಲೆ ಹೆಣ್ಣು ಮಕ್ಕಳಿಗೆ ಬೇರೆಬೇರೆ ಇನ್ನೂಲು ಬೇಕಾದವ್ಯು ಇಡುತಾರಂತೆ. ಹೆಂಗಸು ಮೇಷ್ಪರು ಬೇಕಂತೆ. ಏನೋ ಸೋಡೊಇ, ನಿನ್ನ ಹಣಿಯಲ್ಲಿ ಇನ್ನು ಏನೇನು ಬರೆದಿದೆಯೋ.”

ನಾಣು ಹೇಳಿದ: “ನೀನೂ ಓದಬೇಕು ಗೌರಿ. ನೀನು ಓದದೆ ಹೋದರೆ ನಾನು ಓದುವುದಿಲ್ಲ. ನೀನು ಓದದೆ ನಾನು ಮುಂದಿನ ಕಾಣಿಗೆ ಹೋರಣಿಹೋದರೆ ನನಗೆ ಮನೆಯಲ್ಲಿ ಪಾಠ ಹೇಳಿಕೊಡುವವರು ಯಾರು? ನೀನು ಹೇಳಿಕೊಟ್ಟಿದ್ದರಿಂದ ನನಗೆ ವ್ಯಾಸಾಯಿತು. ಅಮ್ಮು ತರುವ ದುಡ್ಡಿನಲ್ಲಿ ಪ್ರಸ್ತುತಿಗೆ ತೆಗಿದುಕೊಳ್ಳೋಣ. ನಾನು ಹೊದಲಿಗಿಂತ ಹೆಚ್ಚು ಮನೆಗಳಿಗೆ ಭಿಕ್ಷಾನ್ನಕ್ಕೆ ಹೋಗುತ್ತೇನೆ. ನಮಿಬ್ರಿಂಗೂ ಉಂಟಕ್ಕೆ ಆಗುತ್ತೆ. ಅಮ್ಮು ನಮ್ಮ ಯೋಚನೆ ಮಾಡಬೇಕಾದ್ದೆ ಇಲ್ಲ. ಅಷ್ಟೂ ದುಡ್ಡು ಸಾಲದೆ ಹೋದರೆ ನಾನು ಎಲ್ಲಾ ದರೂ ಒಂದರೆಡು ಪಾಠ ಗೊತ್ತು ಮಾಡಿಕೊಳ್ಳುತ್ತೇನೆ. ನಮ್ಮ ಖಚಿತಗೆ ಆಗುತ್ತೆ. ನಮಗಾಗಿ ಅಮ್ಮು ಹೆಚ್ಚು ಕಷ್ಟಪಡಬೇಕಾಗಿಲ್ಲ. ನೀನು ಖಂಡಿತ ಓದಬೇಕು ಗೌರಿ. ಮಹಾರಾಣಿ ಕಾಲೇಜಿಗೆ ಸೇರಿಕೊಂಡುಬಿಡು.”

“ನಾಣು ಎಷ್ಟು ಒಳ್ಳೆಯವನಾಗಿಬಿಟ್ಟಿದಾನೆ ಈಗ! ಹಾಗೆ ಮಾಡು ಗೌರಿ. ನಿನಗೆ ‘ಮೆಟಿಕ್ಲೇಶನ್’ ಪರಿಕ್ಷೆಯಾದರೂ ಮಾಡಿಸಬೇಕು ಅಂತ ಸಾವಿತ್ರಮ್ಮನವರು ಹೇಳುತ್ತಿಲ್ಲ ಇದ್ದಾರೆ. ಅಷ್ಟೂದರೂ ಮಾಡಬೇಕಂತೆ ಮೇಡಂ ಕೆಲಸ ಸಿಕ್ಕುವುದಕ್ಕೆ. ನಾಣು ಹೇಳಿದಹಾಗೆ ಮಹಾರಾಣಿ ಕಾಲೇಜಿಗೆ ಸೇರಿಕೊಂಡು ಬಿಡು. ನಿನಗೇನು ತೊಂದರೆ?” ಎಂದರು ವೆಂಕಮ್ಮು.

ಅದಕ್ಕೆ ಗೌರಿ: “ಅಮ್ಮು, ನನ್ನದು ಹಾಗಿರಲಮ್ಮು. ಇಷ್ಟು ಓದಿಗೇ ಕೆಲಸ ಸಿಕ್ಕುತ್ತೆ ಅಂತ ಎಲ್ಲರೂ ಹೇಳುತಾರೆ. ಅಲ್ಲದೆ ನಾಣು ಭಿಕ್ಷಾನ್ನಕ್ಕೂ ಮನೆಮನೆ ಸುತ್ತುತ್ತ, ಪಾಠವನ್ನು ಹೇಳಿಕೊಂಡು ಓದುವುದು ಅಂದರೆ

ಸಾಧ್ಯವಿಲ್ಲ ಅವನ್ನಾ. ಅಲ್ಲದೆ ಅವನು ಇನ್ನೂ ಹೆಚ್ಚು ಬುದ್ಧಿವಂತನಾಗಬೇಕು. ಮೆಟ್ರಿಕ್ಸ್‌ಲೇಶನ್‌ ಫ್ರೆಸ್ಟ್ ಕಾಲಿಸಿನಲ್ಲಿ ವಾಡಬೇಕು. ಇಷ್ಟಾಗಬೇಕಾದರೆ ಅವನಿಗೆ ಬಿಡುವು ಬೇಡನೆ, ಮನಸ್ಸಿಗೆ ನೆನ್ನುದಿ ಬೇಡನೆ? ಈಗಲೇ ಪ್ರಯತ್ನ ಪಟ್ಟು ನೋಡಿದರೆ ನನಗೂ ಎಲ್ಲಾದರೂ ಕೆಲಸ ಸಿಕ್ಕಬಹುದು. ಸಾಧ್ಯವಾದರೆ ಅವನು ಭಿಕ್ಷಾನ್ನು ಎತ್ತುವುದನ್ನೂ ತಪ್ಪಿಸಬೇಕು” — ಎಂದಳು.

ಮುಕ್ಕಳ ಮಾತುಗಳನ್ನು ಕೇಳಿ ವೆಂಕಮ್ಮೆನವರಿಗೆ ಅವಾರ ಆನಂದ ವಾಯಿತು. ‘ದೇವರು ಚಿನ್ನದಂಥ ಮುಕ್ಕಳು ಕೊಟ್ಟಿ, ಭಾಗ್ಯ ಮಾತ್ರ ಕೊಡಲಿಲ್ಲ’ ಎಂದು ಮನಸ್ಸಿನಲ್ಲಿ ಕೊರಗಿದರು.

## ೭

## ಹತ್ತು ಮುಕ್ಕಳ ಜೊತೆ ನೀನೂ ಒಬ್ಬ

ನಾರಾಯಣಮೂರ್ತಿ ಹೃಸ್ಮಾಲಿಗೆ ಸೇರಿದ. ವೆಂಕಮ್ಮೆ ಹಲವು ಮಂದಿ ‘ದೊಡ್ಡ ಮನುಷ್ಯ’ರ ಮನೆಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದದರಿಂದ ಕೆಲವರ ಶಿಫಾರಸು ಪಡೆಯುವುದು ಅಷ್ಟೇನೂ ಕಷ್ಟವಾಗಲಿಲ್ಲ. ಅಲ್ಲದೆ, ನಾರಾಯಣ ಮೂರ್ತಿ ದಟ್ಟದರಿದ್ದ ವಿದ್ಯಾರ್ಥಿ ಎನ್ನುವುದಕ್ಕೆ ಯಾವ ಶಿಫಾರಸೂ ಬೇಕಾಗಿ ಇರಲಿಲ್ಲ. ಸುಲಭವಾಗಿಯೇ ನಾರಾಯಣಮೂರ್ತಿಗೆ ‘ಸ್ತ್ರೀಷಿವಾ’ ದೊರೆಯಿತು.

ಗೌರಿಗೆ ‘ಮೇಡಂ’ ಕೆಲಸವೂ ದೊರೆಯಿತು; ಆದರೆ ಮೈಸೂರಿನಲ್ಲಿ ಅಲ್ಲ, ಹಾಸನದಲ್ಲಿ. ಹದಿನೇಳು ಹದಿನೆಂಟು ವರ್ಷದ ಹುಡುಗಿಯನ್ನು ಒಬ್ಬಳನ್ನೇ ದೂರಸ್ಥಳಕ್ಕೆ ಕಳಿಸಲು ವೆಂಕಮ್ಮೆ ಒಪ್ಪಲಿಲ್ಲ. ನೆರೆಹೂರೆಯವರೂ ಬೇಡವೆಂದರು. ನಾರಾಯಣಮೂರ್ತಿಯೇನೋ, ತಾನು ಭಿಕ್ಷಾನ್ನು ಮಾಡಿ ಕೊಂಡು ಒಬ್ಬನೇ ಕೋಣೆಯಲ್ಲಿ ಇರುವುದಾಗಿಯೂ ಅನ್ನ ಅಕ್ಕನೊಡನೆ ಜೊತೆಗೆ ಹೋಗಬಹುದೆಂದೂ, ತನಗೆ ತಿಂಗಳಿಗೆ ಎರಡೊ ಮೂರೊ ರೂಪಾಯಿ ಗಳನ್ನು ಸಾಧ್ಯವಾದರೆ ಕಳಿಸುತ್ತಿರಬಹುದೆಂದೂ ಹೇಳಿದ. ಏನಾದರೂ ವೆಂಕಮ್ಮೆ ತನ್ನ ಮಗಳು ಒಬ್ಬಳನ್ನೇ ಕಳಿಸಲು ಒಪ್ಪಲಿಲ್ಲ. ಇದರಿಂದ ಗೌರಿ ಮೈಸೂರಿನಲ್ಲಿಯೇ ಉಳಿಯಬೇಕಾಯಿತು.

ನಾರಾಯಣಮೂರ್ತಿ ಈಗ ಹೈಸ್ಕೂಲಿನಲ್ಲಿ ಓದುತ್ತಿದ್ದುದಿಂದ ಓದು ಎಂದಿಗಿಂತ ಹೆಚ್ಚಾಗಿತ್ತು. ಒಂದೊಂದು ದಿನ ಭಿಕ್ಷುಸ್ವಾಧಿಕೋಂಡು ಬರುವುದು ಹೊತ್ತಾಗಿ ಶಾಲೆಗೂ ತಡವಾಗುತ್ತಿತ್ತು. ಉಪಾಧ್ಯಾಯರು ಒಂದೆರಡು ಸಲ ಸುಮೃಸಿದ್ದರು. ಇನ್ನು ಮುಂದೆ ತಡವಾಗಿ ಒಂದರೆ ತರಗತಿಗೆ ಸೇರಿಸುವೆಡಿಲ್ಲವಾಗಿ ಬೆದರಿಸಿದರು. ಅವರೊಬ್ಬ ನಿಷ್ಪತ್ತರುಂ ಉಪಾಧ್ಯಾಯರಾಗಿದ್ದರು. ನಾರಾಯಣಮೂರ್ತಿ ಏಕೆ ತಡವಾಗಿ ಬರುತ್ತಿದ್ದನೇಂಬುದು ಗೊತ್ತಾದ ಮೇಲೂ ಸುಮೃಸಿದ್ದನಾಗಲಿಲ್ಲ. ಒಂದು ದಿನ ತುಂಬ ರೇಗಿಬಿಟ್ಟು, “ಭಿಕ್ಷುಸ್ವವಲ್ಲದಿದ್ದರೆ ವಾರಾನ್ಸಿ ಮಾಡಿಕೊ; ಹೊಸದಾಗಿ ಒಂದು ‘ಅನಾಧಾಲಯ’ ಸಾಫಿತವಾಗಿದೆ, ಅಲ್ಲಿಗೆ ಸೇರಿಕೊ. ಅಂತೊ ಸ್ಕೂಲಿಗೆ ತಡವಾಗಿ ಮಾತ್ರ ಬರಕೂಡದು” ಎಂದುಬಿಟ್ಟು.

ಆ ದಿನ ಮನೆಗೆ ಒಂದಮೇಲೆ ಉಪಾಧ್ಯಾಯರು ಗದರಿಕೊಂಡಿದ್ದನ್ನು ತಾಯಿಗೆ ತಿಳಿಸಿದ. ತಾಯಿ ಹೀಗೆಂದರು :

“ಒಳ್ಳೆಯದಾಯಿತು. ಅವರು ಹೇಳಿದ ಹಾಗೆ ವಾರಾನ್ಸಿನೇ ಮಾಡಿಕೊ. ಸದ್ಯಕ್ಕೆ ಮನೆಯವರೇ ಒಂದು ವಾರ ಕೊಟ್ಟೀ ಕೊಡುತ್ತಾರೆ. ಗದರಿಕೊಂಡರಲ್ಲ, ಆ ನಿಮ್ಮ ಮೇಷ್ಟರನ್ನೇ ಕೇಳು, ನಿಮ್ಮ ಮನೆಯಲ್ಲಿ ಒಂದು ವಾರ ಕೊಡಿ ಅಂತ. ಉಳಿದ ವಾರಗಳನ್ನು ಗೊತ್ತುಮಾಡಿಕೊಳ್ಳೋಣ. ವಾರ ಸಿಕ್ಕದೆ ಹೋದ ದಿನ ಭಿಕ್ಷುಸ್ವನೇ ಮಾಡಬೇಕಷ್ಟು.”

ನಾರಾಯಣಮೂರ್ತಿ ಸುಮೃಸಿದ್ದ. ರಾತ್ರಿ ಮುಲಗಿಕೊಂಡಾಗ ಅವನಿಗೆ ಜೆನ್ನಾಗಿ ನಿದ್ದೆಯೇ ಬರಲಿಲ್ಲ. ಅವನು ದಿಂಬಿಗೆ ತಲೆ ಕೊಡುಪುಡೇ ತಡ, ನಿತ್ಯ ಅವನಿಗೆ ನಿದ್ದೆ ಬಂದುಬಿಡುತ್ತಿತ್ತು. ನಿದ್ದೆ ಹತ್ತುವ ಮುನ್ನ ಯೋಚನೆಗೆ ಇಟ್ಟಿಕೊಂಡದ್ದು ಇದೇ ಮೊದಲು. ಆದರೂ ಅವನದು ಇನ್ನೂ ತೀರಹುಡುಗಮನಸ್ವಾದ್ದರಿಂದ ಅವನ ಯೋಚನೆ ಗೆರೆಬರಿಯ ಚಿತ್ರದಂತೆ ಬರಿಯ ಗೊಂದಲವಾಗಿತ್ತು. ವಿಚಾರಮಾಡುವ ಶಕ್ತಿ ಅವನ ಬಗೆಗೆ ಇನ್ನೂ ಬಂದಿರಲಿಲ್ಲ. ಆಲೋಚನಾಲಹರಿ ಅವನನ್ನು ಯಾವ ಸಿಧಾರ್ಥಕ್ಕೂ ಒಯ್ಯಿದೆ, ನೇರವಾಗಿ ನಿದ್ರಾಸಾಗರಕ್ಕೆ ತೆಗೆದುಕೊಂಡುಹೋಗಿ ಮುಳುಗಿಸಿತು. ನಿದ್ದೆಗೆ ಮುನ್ನ ಅವನು ಬಗೆಗೆ ಅಪ್ಪು ಕೆಲಸ ಕೊಟ್ಟಿದ್ದರ ಪರಿಣಾಮವಾಗಿ, ಏಳುವ ಮುನ್ನ ಕನಸಿಗೆ ಮೊದಲಾಗಿತ್ತು. ಕನಸಿನಲ್ಲಿ ಅವನಿಗೆ ಭಾಗ್ಯಲಕ್ಷ್ಮಿ

ಒಲಿದಿದ್ದಳು; ಅವನು ಭಾಗ್ಯವಂತನಾಗಿದ್ದ. ಭಾಗ್ಯವಂತರಿಗೆ ಭಾಗ್ಯಪ್ರಾಪ್ತಿಯ ಕನಸಾದರೂ ಏಕೆ ಆಗಬೇಕು! ಕನಸಿನ ಭಾಗ್ಯದ ಸವಿ ಉಣಿನ ಪುಣಿ ಬಡವರ ಪಾಲಿಗೇ ಮೀಸಲು. ಅಂತೆಯೇ ಅವನು ಕನಸಿನಲ್ಲಿ ಪರಿಪರಿಯ ಬೋಗಗಳನ್ನು ಅನುಭವಿಸಿ ತಿಂಡಿ. ಆದರೆ, ದುರ್ದೈವ-ಕನಸಿನಲ್ಲಿ ಲಷ್ಟೆ ಚಂಚಲೆಯೇ ಆಗಿರಬೇಕೇ! ಕನಸು ಕೊನೆಮುಟ್ಟುವ ಹೊತ್ತಿಗೆ ಅವನು ಅನಾಥಾಲಯದ ಬಾಲಕನಾಗಿದ್ದ. ಆ ಕೂಡಲೆ ಅವನಿಗೆ ಎಚ್ಚರವಾಯಿತು. ಅಪ್ಪಹೊತ್ತಿಗೆ ಬೆಳಕೂ ಹರೆಯುತ್ತಿತ್ತು. ಕನಸಿನ ಬೋಗವೆಲ್ಲ ಅವನ.ನನೆನಿಸಿ ನಿಂದ ಜಾರಿ, ಅನಾಥಾಲಯದ ಬಾಲಕನಾಗಿದ್ದ ಅಂಶ ಮಾತ್ರ ನೆನೆನಿಸಲ್ಲಿ ಉಳಿದಿತ್ತು.

ಬೆಳಗಾಗ ಎಡ್ಡಕೂಡಲೆ ನಾರಾಯಣಮೂರ್ತಿ ತಾಯಿಯನ್ನು ಪ್ರತ್ಯೇ ಸಿದ: “ಅವ್ಯಾ, ನಾನು ಅನಾಥಾಲಯಕ್ಕೆ ಏಕೆ ಸೇರಿಕೊಳ್ಳಬಾರದು?”

“ಅನಾಥಾಲಯ ಯಾವುದು ಮಗು?”

“ಯಾವುದೋ ಹೊಸದಾಗಿ ಆಗಿದೆಯಂತೆ ಕಣಮ್ಮ. ಅಲ್ಲಿ ಬಡಹುಡುಗ ರಿಗೆ ಅನ್ನಹಾಕಿಸಿ ಓದಿಸುತ್ತಾರೆಂತೆ. ಸಹ್ಯ ಮೇಷ್ಪರು ಸನ್ನನ್ನ ಗದರಿಕೊಂಡರು ಅಂತ ನಿನ್ನೆ ಹೇಳಲಿಲ್ಲವೇ, ಗದರಿಕೊಂಡಾಗ ಅದರ ವಿಚಾರ ಎತ್ತಿದರು.”

“ಅವರನ್ನೇ ವಿಚಾರಿಸಿ ಪ್ರಯತ್ನ ಪಟ್ಟು ನೋಡಷ್ಟು.”

ನಾರಾಯಣಮೂರ್ತಿ ಅನಾಥಾಲಯದ ವಿಚಾರವಾಗಿ ಉಪಾಧ್ಯಾಯ ರನ್ನು ವಿಚಾರಿಸಿದ. ಅವರು ಎಲ್ಲವನ್ನೂ ತಿಳಿಯಹೇಳಿ, ತಾನೇ ಅವನನ್ನು ಆ ಸಂಸ್ಥೆಯ ಸಾಫ್ತ್ವಪಕರ ಬಳಿ ಕರೆದೊಯ್ದಿರು. ನಾರಾಯಣಮೂರ್ತಿಯನ್ನು ಅನಾಥಾಲಯಕ್ಕೆ ಸೇರಿಸಿಕೊಳ್ಳಲು ಅವರು ಯಾವ ಆಕ್ಷೇಪಣೆಯನ್ನೂ ತರಲಿಲ್ಲ. ಸ್ಥಾಪಕರು ದಯಾಮನೂರ್ತಿಗಳು, ಉದಾರಿಗಳು. ಆದರೆ ಸಂಸ್ಥೆ ಇನ್ನೂ ಹೊಸದಾದ್ದರಿಂದ ಅದಕ್ಕೆ ಹೆಚ್ಚಿನ ಧನಬಲವಿರಲಿಲ್ಲ. ಆಗಲೇ ಎಪ್ಪು ಮಂದಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬಹುದೊ ಅದಕ್ಕಿಂತ ಹೆಚ್ಚಾಗಿ ಒಬ್ಬಬುರನ್ನು ಸೇರಿಸಿಕೊಂಡು ಬಿಟ್ಟಿದ್ದರು. ಕಾಲ ಮೀರಿ ಹೋಗಿದೆಯಂದೂ ಸದ್ಯಕ್ಕೆ ಅವಕಾಶವಿಲ್ಲವೆಂದೂ ಮುಂದಿನ ವರ್ಷ ಆಗಬಹುದೆಂದೂ ಅವರು ನಾರಾಯಣಮೂರ್ತಿಗೆ ಉತ್ತರ ಕೊಟ್ಟಿರು. ನಾರಾಯಣಮೂರ್ತಿ ನಿರಾಶೆಯಿಂದ ಹಿಂದಿರುಗಬೇಕಾಯಿತು.

“ಮನ್‌, ಇದುವರೆಗೂ ಭಿಕ್ಷುನ್ನು ಮಾಡಿಕೊಂಡು ಕಾಲಕ್ಷೇಪಮಾಡಿದೆ. ವಾರಾನ್ಸ್ ತಿನ್ನುವುದು ಇನ್ನೂ ಎಷ್ಟುದಿನ ನಿನ್ನ ಹಣಿಯಲ್ಲಿ ಬರೆದಿದೆಯೋ ಯಾರು ಕಂಡಿದ್ದಾರೆ? ಈಗ ನಿನಗೆ ಏಳು ವಾರವೂ ಸಿಕ್ಕಿದ ಹಾಗಾಗಿದೆ. ಸುಮ್ಮುನೇ ಯಾಕೆ ವ್ಯಧಿಪಡುತ್ತೀರೋ? ಸ್ವಾಳ ಸಿಕ್ಕಿದ್ದರೇನೋ ಜೆನ್ನಾಗಿತ್ತು. ಅರೇಳು ಜನದ ಹಂಗು ತಪ್ಪಿ ಒಂದು ಕಡೆ ನೆಮ್ಮೆದಿಯಾಗಿ ಇರಬಹುದಾಗಿತ್ತು” ಎಂದು ವೆಂಕಮ್ಮೆ ಮನಸ್ಸು ಸಮಾಧಾನಪಡಿಸಿದರು.

ಆ ಪರಫೆಲ್ಲ ನಾರಾಯಣಮೂರ್ತಿ ವಾರಾನ್ಸುದಲ್ಲಿ ಕಾಲ ತಳ್ಳಿದ. ವಾರಕ್ಕೆ ಹೋಗುವ ಮನೆಗಳಲ್ಲೆಲ್ಲ ನಾರಾಯಣಮೂರ್ತಿಯನ್ನು ಬಹಳ ವಿಶ್ವಾಸದಿಂದ ಕಂಡುಕೊಳ್ಳುತ್ತಿದ್ದರು. ಯಾರ ಮನೆಗೂ ಆವನು ತಡವಾಗಿ ಹೋಗುತ್ತಿರಲಿಲ್ಲ. ಒಂದು ಅರ್ಥಗಂಟೆ ಮುಂಚೆ ಹೋಗಿ ಕಾದು ಕುಳಿತಿರುತ್ತಿದ್ದು. ಯಾರ ಮನೆಯಲ್ಲಾದರೂ ಅಕಸ್ಮಾತ್ ಅಡಿಗೆ ತಡವಾಗಿ, ತನಗೆ ಶಾಲೆಗೆ ಹೊತ್ತಾಗುವುದೆಂಬ ಸೂಚನೆ ಕಂಡುಬಂದರೆ, ಶಾಲೆಗೆ ತಡವಾದರೆ ಉಪಾಧ್ಯಾಯರು ಆಕ್ರೋಸಿಸ್ತುರೇಂದೂ ತೊಂದರೆ ಆಗದೆ ಹೋದರೆ ಮಧ್ಯಾಞ್ಜ್ಜದ ಮೇಲೆ ಬಿಡುವು ಹೊತ್ತಿನಲ್ಲಿ ಒಂದು ಉಟ ಮಾಡಿಕೊಂಡು ಹೋಗುವುದಾಗಿಯೂ ಮನೆಯವರಿಗೆ ತಿಳಿಸುತ್ತಿದ್ದು. ವೆಂಕಮ್ಮೆ ಜನಕೆಲ್ಲ ಬೇಕಾದವರು; ಅವರ ಮಗ ಇವನು. ಅಲ್ಲಿದೆ ಹುಡುಗ ನೋಡುವುದಕ್ಕೆ ಲಕ್ಷಣವಾಗಿದ್ದ; ಸುಟಿಯಾಗಿದ್ದ; ವಿದ್ಯೆಯಲ್ಲಿ ಅವಾರ ಆಸಕ್ತಿ ತೋರಿಸುತ್ತಿದ್ದ. ಆದ್ದರಿಂದ ಯಾರೂ ಇವನಲ್ಲಿ ಎಳ್ಳಿಷ್ಟು ಅಸಮಾಧಾನಪಟ್ಟಿಕೊಳ್ಳಬೇಕಿದೆ, - “ನಿನಗೆ ಯಾವಾಗ ಅನುಕೂಲವಾದರೆ ಆವಾಗ ಬಾ, ಮನು. ಹತ್ತು ಮಕ್ಕಳ ಜೊತೆ ನೀನೂ ಒಬ್ಬ. ಏನಾದರೂ ಯಾರ ಮನೆಯಲ್ಲಾದರೂ ವಾರ ತಪ್ಪಿ ಹೋದರೆ ಆ ವಾರದ ದಿನವೂ ನಮ್ಮೆ ಮನೆಗೇ ಒಂದುಬಿಡವು” ಎಂದು ಹೇಳುತ್ತಿದ್ದರು.

ಈ ಮರುಕದ ಮಾತುಗಳಿಂದ ನಾರಾಯಣಮೂರ್ತಿಗೆ ಸಂತೋಷವಾಗುತ್ತಿದ್ದರೂ, ಹೃದಯದ ಯಾವುದೋ ಮೂಲೆಯಲ್ಲಿ ಒಂದು ಕುಟುಂಬವೇದನೇ ಯಾಗುತ್ತಿತ್ತು : “ಅಯ್ಯೋ ದೇವರೆ, ಎಷ್ಟು ದಿನ ಈ ಹಂಗಿನ ಬಾಳು ಬದುಕ ಬೇಕಪ್ಪ. ಇಷ್ಟೊಂದು ಜನರ ಹಂಗನ್ನು ನಾನು ಹೇಗೆ ತೀರಿಸಲಿ? ” ಎಂದೇನ್ನು ಸುತ್ತಿತ್ತು.

ಎರಡು ವಾರದ ಮನೆಗಳಲ್ಲಿ ನಾರಾಯಣಮೂರ್ತಿಯಿಂದಲೇ ಮನೆಯ ಮಕ್ಕಳಿಗೆ ಪಾಠ ಹೇಳಿಸುತ್ತಿದ್ದರು. ಇದರಿಂದ ಅವನಿಗೆ ತಿಂಗಳಿಗೆ ನಾಲ್ಕು ರೂಪಾಯಿ ಸಂಪಾದನೆಯಾಗುತ್ತಿತ್ತು. ತನ್ನ ವೆಚ್ಚಕ್ಕೆ ಎಂಟು ಆಳೆ ಮಾತ್ರ ಇಟ್ಟುಕೊಂಡು ಉಳಿದದ್ದನ್ನು ತನ್ನ ತಾಯಿಯ ವರಕ್ಕೇ ತಂದು ಕೊಟ್ಟಬಿಡು ತ್ತಿದ್ದ. ಮೊದಲನೆಯ ತಿಂಗಳು ಮಗ ಕೈಗೆ ದುಡ್ಡ ಹಾಕಿದ ದಿನವಂತೂ ತಾಯಿಯ ಸಂತೋಷ ಹೇಳಿತೀರದು : “ನನ್ನ ಮಗ ಆಗಲೇ ಸಂಪಾದಿಸುವುದಕ್ಕೆ ಮೊದಲುಮಾಡಿದ್ದಾನೆ. ಅವನು ದೊಡ್ಡ ಪ್ರಾಸು ಮಾಡಿ ಅಮಲದಾರಿಕೆ ಮಾಡೇ ಮಾಡುತ್ತಾನೆ. ನನಗೆ ಗೊತ್ತಿದೆ” ಎಂದು ಹಿಗ್ಗುತ್ತ, “ದೇವರು ನಿನಗೆ ಒಳ್ಳೆಯದು ಮಾಡಲಿ” ಎಂದು ಮಗನನ್ನು ಆಶೀರ್ವಾದ ಮಾಡಿದರು. ಆಶೀರ್ವಾದದ ಮಾತ್ರ ಕೇಳಿದ ಕೂಡಲೇ ತಾಯಿಯ ನೇಲೆ ಅಪಾರವಾದ ಸ್ತ್ರೀತಿ ಭಕ್ತಿಗಳು ಹುಟ್ಟಿದುವು ಅವನಲ್ಲಿ; ಒಡನೆಯ ತಾಯಿಯ ಕಾಲಿಗೆ ಎರಗಿದ.

“ಮಗೂ, ವಿದ್ಯಾವಂತನಾಗು ; ಭಾಗ್ಯಲಕ್ಷ್ಮಿ ನಿನಗೆ ಒಲಿಯಲಿ. ಅಪ್ಪೆಲ್ಪರ್ವತ್ಯಾಸಂಪನ್ನನಾಗು. ಸದ್ಗುಣಸಂಪನ್ನೆಯಾದ ಹೆಂಡತಿ ಮದುವೆಯಾಗಿ ಹತ್ತುಮಕ್ಕಳು ಹಡೆದು ಸುಖವಾಗಿ ಬಾಳು, ಕಂದ” ಎಂದು ಮತ್ತೊಮ್ಮೆ ಹರಸಿದರು. ಹರಕೆಯಲ್ಲಿ ಅವರ ಹೃದಯವೇ ಕಿತ್ತುಬಂದಿತ್ತು. ತಡೆದುಕೊಳ್ಳುವುದಕ್ಕಾಗದೆ, ದರ್ಷಕರು ಮಹಾಚಕವಾದ ಕಂಬನಿ ಅವರ ಕಣ್ಣಿಂದ ಕೊಡಿ ವರಿಯಿತು. ನಾರಾಯಣಮೂರ್ತಿ ಎದ್ದೂ, ಪಕ್ಷದಲ್ಲಿ ನಿಂತಿದ್ದ ಅಕ್ಷನ ಮುಖ ನೋಡಿದ : ಅವಳ ಕಣ್ಣುಗಳಲ್ಲಾ ಕಂಬನಿ. ತಾಯಿಯ ಮುಖ ನೋಡಿದ : ಅವರು ಕಣ್ಣೀರು ಒರಸಿಕೊಳ್ಳುತ್ತಿದ್ದರು. ಕಣ್ಣೀರು ಏಕೆ ಎಂಬುದು ಅವನ ಬುದ್ಧಿಗೆ ಗೊತ್ತಾಗದೆ ಹೋದರೂ ಹೃದಯಕ್ಕೆ ಗೊತ್ತಾಯಿತು. ಅವನ ಕಣ್ಣುಗಳೂ ಕಂಬನಿಗರೆದುವು. ಗೌರಿ ಮಗನನ್ನು ಅಪ್ಪಿವಂತೆ ಅವನನ್ನು ಅಪ್ಪಿಕೊಂಡಳು. ಅವನ ಮನಸ್ಸು ಸಮಾಧಾನಕ್ಕೆ ಬಂದಿತು.

ಹುಡುಗಿಯ ಜೆನ್ನುಜಾರಿಗೆ ಮನಸೋತು  
ವಿದ್ಯೆಗೆ ಕಲ್ಪಣಿಷುವ ಹಾಗೆ ಮಾಡಬೊಳ್ಳುವುದೆ?

ಆ ವರ್ಷ ನಾರಾಯಣಮೂರ್ತಿಗೆ ಪರೀಕ್ಷೆಯಲ್ಲಿ ತೇಗ್ರಡೆಯಾಯಿತು. ಅವನ ಬುದ್ಧಿಯೇನೋ ಚುರುಕೆ. ಆದರೂ ವ್ಯಾಸಂಗಕ್ಕೆ ಹೆಚ್ಚು ಬಿಡುವು ದೊರೆಯದೆ ಹೋಗುತ್ತಿದ್ದು ದರಿಂದಲೂ, ಆಗಲೇ ಅವನ ಮನಸ್ಸು ಬಡತನದ ಕಷ್ಟವನ್ನು ಚುರಿತು ಯೋಚಿಸಹತ್ತಿದ್ದರಿಂದಲೂ, ಓದಿಗೆ ಬೇಕಾದ ಎಲ್ಲ ಪುಸ್ತಕಗಳು ಇಲ್ಲದ್ದರಿಂದಲೂ ಅವನು ಸಾಮಾನ್ಯ ದರ್ಜೆಯಲ್ಲಿ ಮಾತ್ರ ತೇಗ್ರಡೆಯೊಂದಿದ್ದ. ಬಡವನೆಂಬ ಒಂದು ಕಾರಣದಿಂದ ಅವನಿಗೆ ಮುಂದಿನ ತರಗತಿಯಲ್ಲಾ ಸ್ವಿರೋಪಿಸ್ತೇನೋ ಸಿಕ್ಕಿತು. ಅನಾಧಾಲಯದಲ್ಲಾ ಸ್ಥಳ ಸಿಕ್ಕಿ, ಅಪ್ಪು ಇಷ್ಟವಿಲ್ಲಿದ್ದಿದ್ದರೂ ಅಲ್ಲಿಗೆ ಸೇರಿಕೊಂಡ. ಇದರಿಂದ ಅವನಿಗೆ ವ್ಯಾಸಂಗಕ್ಕೆ ಸ್ವಲ್ಪ ಅನುಕೂಲವಾಯಿತು.

ನಾರಾಯಣಮೂರ್ತಿಗೆ ಹದಿನಾರು ವರ್ಷ ಮಾತ್ರ, ಆಗಿತ್ತು, ಅಷ್ಟೇ. ಆಗಲೆ ಇಬ್ಬರು ಮೂವರು ಹೆಣ್ಣು ಕೊಡಲು ಒಂದಿದ್ದರು. ಓದುವುದಕ್ಕೆ ಸಹಾಯ ಮಾಡುವುದಾಗಿ ಪ್ರತಿಯೊಬ್ಬರೂ ಹೇಳುತ್ತಿದ್ದರು. ಯಾವುದಾದರೂ ಒಳ್ಳೆಯ ಕಡೆಯ ಹೆಣ್ಣು ಸಿಕ್ಕಿದರೆ ನುಗನಿಗೆ ಮದುವೆ ಮಾಡಿಬಿಡಬೇಕೆಂದು ಅವನ ತಾಯಿಯೇನೋ ಹಂಬಲಿಸುತ್ತಿದ್ದರು. ಆದರೆ ಗೌರಿ ತಾಯಿಯ ಮಾತಿಗೆ ಒಪ್ಪತ್ತಿರಲಿಲ್ಲ; ತಮ್ಮನಿಗೆ ಮೆಟ್ಟಿಕ್ಕುಲೇಷನ್ ಪ್ರಾಸಾದರೂ ಆಗಬೇಕೆಂದೂ, ಅಷ್ಟರಲ್ಲಿ ಮದುವೆ ಮಾಡಿದರೆ ಅವನ ವಿದ್ಯೆಗೆ ಅಡ್ಡಿಯಾಗುವುದೆಂದೂ ಅವಳ ಅಭಿಪ್ರಾಯವಾಗಿತ್ತು. ನಾರಾಯಣಮೂರ್ತಿಗೂ ಅಪ್ಪು ಬೇಗನೆ ಮದುವೆ ಮಾಡಿಕೊಳ್ಳಬೇಕೆಂಬ ಅಭಿಪ್ರಾಯವಿರಲಿಲ್ಲ. ಅನಾಧಾಲಯ ದಲ್ಲಿ ಇದ್ದ ತನ್ನ ಗೆಳೆಯನೊಬ್ಬನಿಗೆ ಮದುವೆಯಾಗಿ, ಅವನಿಗೆ ಮಾವನವರು ತಿಂಗಳಿಗೆ ಮೂವತ್ತು ರೂಪಾಯಿ ಕಳಿಸುತ್ತಿದ್ದರೂ, ಅವನು ಆ ಹಣ ದಿಂದ ಸುಖವಾಗಿ ವ್ಯಾಸಂಗ ನಡಸುವುದರ ಜೊತೆಗೆ ಮನೆಯ ಬಡ ಸಂಸಾರಕ್ಕೂ ತಕ್ಕುಮಣಿಗೆ ಸೇರವಾಗುತ್ತಿದ್ದೂ ದೂ ನಾರಾಯಣಮೂರ್ತಿಯ ಮನಸ್ಸಿಗೆ ಬಂದಾಗ ಇವನು ತಾನೂ ಏಕೆ ಮದುವೆಯಾಗಿಬಿಡಬಾರದು ಎಂದು

ಒಮ್ಮೊಮ್ಮೆ ಯೋಚಿಸುತ್ತಿದ್ದು. ಜೊತೆಗೆ, ಅಳಿಯತನದ ವೈಭವಕ್ಕೂ ಅವನ ಮನಸ್ಸು ಕೊಂಡ ಸೋಲದ ಇರಲಿಲ್ಲ. ಹೆಣ್ಣುಕೊಡಲು ಬಂದ ಇಟ್ಟರು ಮೂವರಿಗೆ ಆಗುವುದಿಲ್ಲವೆಂದು ಹೇಳಿಯಾಗಿತ್ತು; ಆ ಪರಿಸರ ಪರೀಕ್ಷೆಯಾದ ಮೇಲೆ ಅವನ ದೂರದ ಬಳಗದವರೊಬ್ಬರ ಶಿಫಾರಸಿನ ಮೇಲೆ ಒಬ್ಬರು ಹೆಣ್ಣಿನವರು ಬಂದಿದ್ದರು. ಉಳಿದವರಿಗೆ ಹೇಳಿದಂತೆ ಅವರಿಗೆ ಕೂಡಲೇ ‘ಇಲ್ಲ’ ಎಂದು ಹೇಳಲು ನಾರಾಯಣಮೂರ್ತಿಗಾಗಲಿ ಅವನ ತಾಯಿಗಾಗಲಿ ಮನಸ್ಸು ಬರಲಿಲ್ಲ. ವೆಂಕಮ್ಮೆ ಜವಾಬುದಾರಿಯನ್ನು ತನ್ನ ಮಗನ ಮೇಲೆ ಹಾಕಿದರು; ನಾರಾಯಣಮೂರ್ತಿ ಆದನ್ನು ತನ್ನ ಅಕ್ಕನಿಗೆ ವಹಿಸಿದ; ಗೌರಿ ನಿಸ್ಪಂಕೋಚ ವಾಗಿ ಹೆಣ್ಣಿನವರೊಡನೆ ಮಾತಾಡಿದಳು. ಹೆಣ್ಣಿನ ತಂಡಿಗೆ ಅಳಿಯನನ್ನು ಓದಿಸುವ ಚೈತನ್ಯ ಇರಲಿಲ್ಲ; ಅವರಿಗೆ ಒಬ್ಬಳೇ ಮಗಳು; ತಮ್ಮ ಶ್ಯಾಮ ಭೋಗಿಕೆಯನನ್ನು ಅಲ್ಲ ಸ್ವಲ್ಪ ಜಮಿನು ತೊಟ್ಟಿಗಳನನ್ನು ಅಳಿಯನಿಗೆ ಧಾರೆಯಿರುತ್ತಿದ್ದು ಕೊಡಲು ಸಿದ್ಧವಾಗಿದ್ದರು. ಇದು ಗೌರಿಗಾಗಲಿ ನಾರಾಯಣಮೂರ್ತಿ ಗಾಗಲಿ ಇಚ್ಛಿಗೆ ಬರಲಿಲ್ಲ. ಅವನ ಮನಸ್ಸಿನಲ್ಲಿ ಆಗ ಇದ್ದುದು ತಾನು ವಿದ್ಯಾ ವಂತನಾಗಬೇಕೆಂಬ ಒಂದು ಹೆಬ್ಬಿಯಕೆ. ‘ಗಂಡಿಸಿ ಓದು ಒಡನೆ’ ಎಂದು ತನ್ನ ತಾಯಿ ಆಗಿಂದಾಗ್ಗೆ ಹೇಳುತ್ತಿದ್ದುದು ಅವನ ಕೆವಿಗಳಲ್ಲಿ ಯಾವಾಗಲೂ ಮೊರೆಯುತ್ತಿತ್ತು. “ಅವರಂತೂ ವಿದ್ಯಾವಂತರಾಗಲಿಲ್ಲ; ನೀನಾದರೂ ವಿದ್ಯಾ ವಂತನಾಗಿ ವಂಶವನ್ನು ಬೆಳಗು, ಮಗು” ಎಂಬ ತನ್ನ ತಾಯಿಯ ಕೋರಿಕೆಯನ್ನು ಹೇಗಾದರೂ ಮಾಡಿ ಈಡೆರಿಸಬೇಕೆಂದು ಅವನು ಹಂಬಲಿಸುತ್ತಿದ್ದು. ಗಂಡು ಮಕ್ಕಳು ಸಣ್ಣ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದುದು ಆಗ ಅವರೂ ವೇನೂ ಆಗಿರಲಿಲ್ಲ. ವಿದ್ಯಾಭಾಸಕ್ಕೆ ಸಹಾಯ ದೊರೆಯುವುದಾದರೆ ಅವನು ಮದುವೆಗೆ ಒಪ್ಪುವುದಾಗಿಯೆ ಮನಸ್ಸುಮಾಡಿದ್ದು. ಅದರಿಂದ ತನ್ನ ತಾಯಿಗೂ ಅಕ್ಕನಿಗೂ ಒಂದು ದೊಡ್ಡ ಹೊರೆ ಇಳಿದಂತಾಗುವುದೆಂದು ಅವನ ಭಾವನೆ. ಗೌರಿಯ ಭಾವನೆಯೂ ಇದೇ ರೀತಿಯಾಗಿತ್ತು. ವಿದ್ಯೆಗೆ ಸಹಾಯ ದೊರೆತ ಹೊರತು ತನ್ನ ತಮ್ಮ ಮದುವೆಯಾಗುವುದಿಲ್ಲವೆಂದು ಅವಳು ಖಂಡಿತವಾದ ಉತ್ತರ ಕೊಟ್ಟುಬಿಟ್ಟಳು; ಅಕ್ಕನ ಮಾತಿಗೆ ತಮ್ಮನೂ ದನಿಗೂಡಿಸಿದ. ಹೆಣ್ಣಿನವರು ಪೆಚ್ಚಿನೋರೆ ಹಾಕಿಕೊಂಡು, ತಮ್ಮ ಕಡೆಯ ಪ್ರಾರ್ಥನೆಯನ್ನು ವೆಂಕಮ್ಮನವರ ಮುಂದಿಟ್ಟಿರು: “ಮದುವೆಯಾದರೆ ಅನಾಧಾಲಯದಲ್ಲಿ ಇರಿಸಿಕೊಳ್ಳುವುದಿಲ್ಲ

ಎನ್ನುವುದು ನಿಮ್ಮ ಶಂಕೆಯೇನೋ. ಅದಕ್ಕೇನು? ನಿಮ್ಮ ಮಗನಿಗೆ ಗುಟ್ಟಾಗಿ ನಮ್ಮ ಹಳ್ಳಿಯಲ್ಲೇ ಮುದುವೆ ವಾಡಿಬಿಟ್ಟರಾಯಿತು. ಅವನು ಅನಾಧಾಲಯದಲ್ಲೇ ಇರಲಿ. ನನ್ನ ಹೊಟ್ಟಿಬಟ್ಟೆ ಕಟ್ಟಿ ನಾನೂ ತಿಂಗಳಿಗೆ ಪಡೋ ಹತ್ತಿಲ್ಲ ಕಳಿಸುತ್ತೇನೆ. ಮುಂದಿನ ವಾತು ಆಮೇಲೆ ವಿಚಾರ ಮಾಡೋಣ. ನೋಡಲು ನೀವು ಹೆಣ್ಣು ನೋಡಿ ಒಪ್ಪಿಬಿಡಿ” ಎಂದರು. ಮುದುವೆಯೆ ಇಷ್ಟವಿಲ್ಲದಿರುವಾಗ ಇನ್ನು ಹೆಣ್ಣು ನೋಡುವುದೇಕೆ ಎಂದು ಗೌರಿಯ ಪ್ರಶ್ನೆ; ಈ ವಿಷಯದಲ್ಲಿ ತಾಯಿಯೂ ಮಗನೂ ಗೌರಿಗೇ ಅಧಿಕಾರ ಕೊಟ್ಟಿ ವೋನವಾಗಿದ್ದರು. ಹೆಣ್ಣಿನವರು ತಾವು ಮಗಳನ್ನು ಮೈಸೂರಿಗೇ ಕರೆದುಕೊಂಡು ಬಂದು ತಮ್ಮ ನಂಟರ ಮನೆಯಲ್ಲಿ ಇಳಿದಿರುವುದಾಗಿಯೂ, ಹೆಣ್ಣು ಕರೆದುಕೊಂಡು ಬರುವ ಕಷ್ಟವಿಲ್ಲದ್ದರಿಂದ ಹೇಗಾದರೂ ಕೊಡ್ಡಮನಸ್ಸು ಮಾಡಿ ಹೆಣ್ಣು ನೋಡಲು ಬರಬೇಕೆಂದೂ ಆಹ್ವಾನ ಕೊಟ್ಟಿರು. ಹೆಣ್ಣು ನೋಡಲು ತಾವಾಗಲಿ ತಮ್ಮ ಮಗಳಾಗಲಿ ಬರುವುದು ಶುಭವಲ್ಲವೆಂದೂ, ತಮ್ಮ ಮಗನೊಬ್ಬನನ್ನೇ ಕರೆದುಕೊಂಡು ಹೋಗಬಹುದೆಂದೂ ನೆಂಕಮ್ಮು ಹೇಳಿದರು. ಹೆಣ್ಣುನ್ನು ಉರಿಗೆ ಕರೆದುಕೊಂಡು ಬಂದಿರುವುದರಿಂದ ತಮ್ಮ ಮನೆಗೇ ಕರೆದುಕೊಂಡು ಬರುವುದಕ್ಕೆ ತೊಂದರೆಯೇನೆಂದು ಗೌರಿ ಕೇಳಿದಳು. ಗೌರಿಯ ಪ್ರಶ್ನೆಗೆ ತಟ್ಟಿನೆ ಉತ್ತರ ಕೊಡಲು ಹೆಣ್ಣಿನ ತಂದೆಗೆ ಏನೂ ತೋರ ಲಿಲ್ಲ. ಗೌರಿಯ ವಾತಿನಂತೆ, ಇವರ ಮನೆಗೇ ಮಗಳನ್ನು ಕರೆದುಕೊಂಡು ಬರುವುದಾಗಿ ಹೆಣ್ಣಿನ ತಂದೆ ಒಪ್ಪಿದರು.

ಅದೇ ಮೇರೆಗೆ, ಹೆಣ್ಣಿನವರು ಹೆಣ್ಣುನ್ನು ಕರೆದುಕೊಂಡು ಬಂದರು. ಹುಡುಗಿಯ ವಯಸ್ಸು ಇನ್ನೊಂದು, ಅಷ್ಟೆ. ಹೆಸರು, ಲಲಿತ. ಹೆಸರಿಗೆ ತಕ್ಕುಂತೆ ಲಲಿತವಾಗಿದ್ದಳು. “ನಾವು ಸ್ವಲ್ಪ ಪೂರ್ವಾಚಾರದವರು. ಹುಡುಗಿಯ ಜಾತಕ ತಂದಿದ್ದರೆ, ಕೊಟ್ಟರೆ ಯಾರಿಗಾದರೂ ತೋರಿಸಿ ತಮಗೆ ಆಮೇಲೆ ಕಡೆಯಮಾತು ಹೇಳುತ್ತೇನೆ” ಎಂದರು ನೆಂಕಮ್ಮು. ತಮ್ಮ ಪ್ರಯತ್ನ ಅಧರ ಹಣ್ಣಾಯಿತೆಂದು ಹೆಣ್ಣಿನ ತಂದೆ ಹಿಗ್ಗುತ್ತ, ‘ಆಗಲಿ’ ಎಂದು ಒಪ್ಪಿ, ಹೋದರು.

ಅವರು ಹೊರಟುಹೋದಮೇಲೆ, “ಹುಡುಗಿ ಒಳ್ಳಿ ಚೆನ್ನಾಗಿದ್ದಾಳಂತ್ತು! ನಾಣೂಗೆ ತಕ್ಕ ಹೆಣ್ಣು. ಹಾಡೂ ಚೆನ್ನಾಗಿ ಹೇಳಿದಳು. ಗುಣನೂ ಚೆನ್ನಾಗಿ ಇರುವ ಹಾಗೆ ಕಾಣತ್ತೆ ಮುಖ ನೋಡಿದರೇನೆ” ಎಂದಳು ಗೌರಿ. ನೆಂಕಮ್ಮು

ಕೂಡ ಹುಡುಗಿಯನ್ನು ಮೆಚ್ಚಿ ಮಾತಾಡಿ, “ನಿನ್ನ ಅಭಿಪ್ರಾಯ ಏನೂ?”— ಎಂದು ಕೇಳುವಂತೆ ಮಗನ ಕಡೆ ನೋಡಿದರು. “ಹುಡುಗಿ ಜೆನ್ನಾಗಿಲ್ಲವೇನೋ? ಸುಳ್ಳು ಹೇಳಬೇಡ. ಹುಡುಗಿ ಜೆನ್ನಾಗಿಲ್ಲದೆ ಹೋದರೆ ಹೇಳಬಿಡು. ನಿನಗೆ ಇಷ್ಟವಿಲ್ಲದ ಹೆಣ್ಣಿನ್ನು ನಿನ್ನ ಕುತ್ತಿಗೆಗೆ ಕಟ್ಟಿವುದಿಲ್ಲ” ಎಂದು ಗೌರಿ ತಮ್ಮನನ್ನು ಕೇಳಿದಳು. ನಾರಾಯಣಮೂರ್ತಿ ಸುಮೃಸಿದ್ದ ; ಕಣ್ಣಿನ ನೋಟದಲ್ಲಿ ನನು ಲಜ್ಜೆ ಮನುಗುತ್ತಿತ್ತು ; ತುಟ್ಟಿಯಲ್ಲಿ ಮುಗುಳಿಸಿ ಮಳಡಿತ್ತು. ಗೌರಿ ಅವನ ಮನಸ್ಸನ್ನು ಆರಿತು, ತಮ್ಮನ ಗಲ್ಲ ಹಿಡಿದು ಅಲಗಿಸಿ ತನ್ನ ಸಂತೋಷವನ್ನು ವ್ಯಕ್ತಪಡಿಸಿದಳು.

ನಾರಾಯಣಮೂರ್ತಿಯ ಮನಸ್ಸಿನಲ್ಲಿ ಒಂದು ಸಣ್ಣ ಹೋರಾಟ ನಡೆಯುತ್ತಿತ್ತು. ಹುಡುಗಿಯೇನೋ ಜೆನ್ನೇ. ಆದರೆ, ಹೆಣ್ಣಿನ ತಂದೆಯ ಮಾತುಗಳಲ್ಲಿ ತನ್ನ ವಿದ್ಯೆಗೆ ಸಾಕಷ್ಟು ಸಹಾಯ ದೂರೆಯುವ ಭರವಸೆ ಕಾಣಬರಲಿಲ್ಲ. ಹುಡುಗಿಯ ಜೆನ್ನು ಚಾರಿಗೆ ಮನಸೋತು ವಿದ್ಯೆಗೆ ಕಲ್ಲುಬೀಳುವಂತೆ ಮಾಡಿಕೊಳ್ಳುವುದೆ? ಭೇ, ಅದು ಆಗದ ಮಾತು. ಜಾತಕ ಏನಾದರೂ ಕೂಡಿಬಂದಲ್ಲಿ, ಏನಾದರೂ ನೆನ ತೆಗೆದು ತನಗೆ ಮದವೆಗೆ ಇಷ್ಟವಿಲ್ಲವೆಂದು ಹೇಳಬಿಡುವುದು ; ಈ ಉತ್ತರ ಕೊಡುವ ಜವಾಬುದಾರಿಯನ್ನು ಮಾತಿನಲ್ಲಿ ಚತುರೆಯಾದ ಗೌರಿಯ ಮೇಲೆ ಹೊರಿಸುವುದು — ಎಂಬುದಾಗಿ ಅವನು ಒಂದು ರೀತಿಯ ನಿರ್ಧಾರಕ್ಕೆ ಬರಲು ಪ್ರಯತ್ನಿಸುತ್ತಿದ್ದ.

ಹೆಣ್ಣಿನ ತಂದೆ ಮಗಳ ಜಾತಕದ ನಕಲು ಕಳಿಸಿದರು. ವೆಂಕಮ್ಮನವರು ಅದನ್ನೂ ತಮ್ಮ ಮಗನ ಜಾತಕವನ್ನೂ ತಮಗೆ ನಂಬಿಕೆಯಿದ್ದ ಜೋಯಿಸಂಗೆ ತೋರಿಸರು. ಅವರು ಜಾತಕ ಏನೇನೂ ಹೊಂದುವುದಿಲ್ಲ ಎಂದುಬಿಟ್ಟರು. “ಇನ್ನೊಬ್ಬರಿಗೆ ತೋರಿಸಿ ನೋಡೋಣ” ಎಂದಳು ಗೌರಿ. ಇನ್ನೊಬ್ಬರಿಗೂ ತೋರಿಸಿದ್ದಾಯಿತು. ಅವರೂ ಅದೇ ಅಭಿಪ್ರಾಯ ಕೊಟ್ಟಿರು. ಜಾತಕಾನುಕೂಲ ಆಗಲಿಲ್ಲವೆಂದು ವೆಂಕಮ್ಮನವರು ಕಾಗದ ಬರಸಿದರು. ಈ ಮದವೆಯ ಪ್ರಸ್ತಾಪ ಅಷ್ಟಕ್ಕೇ ನಿಂತುಹೋಯಿತು. ನಾರಾಯಣಮೂರ್ತಿಗೆ ಇದರಿಂದ ದುಃಖವೇನೂ ಆಗಲಿಲ್ಲ. ಆದರೂ, ಆ ಹುಡುಗಿಯ ಭಿತ್ತ ನಾರಾಯಣಮೂರ್ತಿಯ ಮನಸ್ಸಿನಲ್ಲಿ ಕೆಲಕಾಲ ನೆಲಸಿತ್ತು.

## ಮತ್ತೆ ಒಕ್ಕಾನ್ನ

ನಾರಾಯಣಮೂರ್ತಿ ಈಗ ಮೇಟ್ರಿಕ್ಸ್‌ಲೇವನ್‌ ಪರೀಕ್ಷೆಯ ತರಗತಿಯಲ್ಲಿ ಓದುತ್ತಿದ್ದು. ಕವ್ಯಪಟ್ಟಿ ಚೆನ್ನಾಗಿ ಓದಿ ಮೊದಲನೆಯ ದರ್ಜೆಯಲ್ಲಿ ತೇಗ್ರಡಿ ಹೊಂದಬೇಕೆಂದು ಅವನು ಮನಸ್ಸುಮಾಡಿದ್ದು. ಅವನು ಅನಾಭಾಲಯದಲ್ಲಿ ಇದ್ದರೂ ಪ್ರತಿದಿನ ಸಂಜೆ ಮನೆಯಕಡೆ ಹೋಗಿ ಅಕ್ಕನನ್ನೂ ತಾಯಿಯನ್ನೂ ನೋಡಿಕೊಂಡು ಬರುತ್ತಿದ್ದು.

“ಪರೀಕ್ಷೆ ಮುಗಿದ ಕೂಡಲೆ ಮದುವೆ ಮಾಡಿಕೊಂಡುಬಿಡವ್ಯ” ಎಂದು ವೆಂಕಮ್ಮೆನವರು ಆಗಾಗೆ ಮಾತು ಹಾಕುತ್ತಿದ್ದರು. “ಪರೀಕ್ಷೆ ಬಂದು ಆಗಲಿ, ನೋಡೋಣ. ಈಗ ಮದುವೆಯ ಯೋಚನೆ ಯಾಕೆ? ಅವನು ಕವ್ಯಪಟ್ಟಿ ಚೆನ್ನಾಗಿ ಓದಲಿ” ಎಂದು ಗೌರಿ ಚೆನ್ನಾಗಿ ವ್ಯಾಸಂಗಮಾಡುವಂತೆ ತಮ್ಮನನ್ನು ಹುರಿದುಂಬಿಸುತ್ತಿದ್ದಳು.

ವರ್ಣದ ನಡುವೆಯಲ್ಲಿ ಯಾರೂ ಹೆಣ್ಣಿನವರು ಬರಲಿಲ್ಲ. ನಾರಾಯಣ ಮೂರ್ತಿ ಚೆನ್ನಾಗಿ ಓದಹತ್ತಿದ್ದು. ವಷಾಧರದ ಪರೀಕ್ಷೆಯಲ್ಲಿ ಅವನೇ ಮೊದಲನೆಯವನಾಗಿಯೂ ಬಂದ.

ಪರೀಕ್ಷೆ ಸಮೀಪಿಸಿದಂತೆಲ್ಲ ನಾರಾಯಣಮೂರ್ತಿ ನಿಷ್ಠೆಗೆಟ್ಟಿ ಓದಲು ಪ್ರಾರಂಭಿಸಿದ್ದು. ತನ್ನಲ್ಲಿ ಪಾಠದ ಪುಸ್ತಕಗಳು ಇಲ್ಲವೆಂಬ ನೆವಡಿಂದ ಅವನು ಯಾವುದನ್ನೂ ಓದದ ಬಿಂದುತ್ತಿರಲಿಲ್ಲ. ತನ್ನಲ್ಲಿ ಇಲ್ಲದೆ ಇದ್ದ ಪುಸ್ತಕಗಳನ್ನು ಗೆಳೆಯರಿಂದ ಏರವಲು ಪಡೆದು ಓದುತ್ತಿದ್ದು. ಯಾವ ಕಾರಣದಿಂದಲೂ ವ್ಯಾಸಂಗಮಾಡಬೇಕಾದ ಯಾವ ಭಾಗವನ್ನೂ ಅವನು ಓದದೆ ಇರುತ್ತಿರಲಿಲ್ಲ. ಜೊತೆಯವರೂ ಅವನ ಕೆಲವು ಉಪಾಧ್ಯಾಯರೂ ಅವನು ಸಂಸ್ಥಾನಕ್ಕೇ ಮೊದಲನೆಯವನಾಗಿ ಬರುತ್ತಾನೆ, ಕಡೆಗೆ ಮೊದಲನೆಯ ವರ್ಗದಲ್ಲಾದರೂ ಖಂಡಿತ ತೇಗ್ರಡಿ ಹೊಂದುತ್ತಾನೆ ಎಂದು ನಿರೀಕ್ಷೆಸುತ್ತಿದ್ದರು.

ಪರೀಕ್ಷೆ ಮೊದಲಾಯಿತು. ಏರಡು ದಿನದ ಪ್ರಶ್ನಪತ್ರಿಕೆಗಳಿಗೆ ನಾರಾಯಣಮೂರ್ತಿ ಬಹಳ ಚೆನ್ನಾಗಿ ಉತ್ತರಗಳನ್ನು ಬರೆದಿದ್ದು. ಆದರೆ

ಮೂರನೆಯ ದಿನ ಪರೀಕ್ಷೆಯ ಭವನದಲ್ಲಿ ಅವನಿಗೆ ಬಹಳ ಜ್ವರ ಬಂದಿತು. ಹಾಗೇಯೇ ನುಸೆಗೆ ಹಿಂದಿರುಗಿದ. ಬಂದ ಜ್ವರ ಎಂಟು ದಿನ ಬಿಡಲೇ ಇಲ್ಲ. ಅವನ ಆಸೆಯೆಲ್ಲ ಮಣ್ಣಗೂಡಿತು.

ಆದರೆ ಮುಂದಿನ ವರ್ಷ ನಾರಾಯಣಮೂರ್ತಿಗೆ ಅನಾಭಾಲಯದಲ್ಲಿ ಸ್ಥಳ ಸಿಕ್ಕಲಿಲ್ಲ. ಹೀಗಿರುವುದು ಸಿಕ್ಕಲಿಲ್ಲ. ವರ್ಷಾರ್ಥದ ಪರೀಕ್ಷೆಯಲ್ಲಿ ಚೆನ್ನಾಗಿನಾಡಿದರೆ ಅರ್ಥ ಹೀಗಿರುವುದಾಗಿ ಮುಖ್ಯ ಪಾಠ್ಯಾಯರು ಭರವಸೆ ಕೊಟ್ಟರು. ನಾರಾಯಣಮೂರ್ತಿಗೆ ಕಷ್ಟಕ್ಕಿಟ್ಟುಕೊಂಡಿತು. ಯೇಗಾದರೂ ಹೊಟ್ಟೆಬಟ್ಟೆ ಕಟ್ಟಿ ಹೀಜು ಕೊಡುವುದಾಗಿ ತಾಯಿ ಹೇಳಿದರು. ಕಳೆದ ಪರೀಕ್ಷೆಗೆ ಹಣ ಕಟ್ಟುವುದಕ್ಕೆ ಗೌರಿ ತನ್ನ ಒಂದು ಚಿನ್ನದ ಬಳಿ ಮಾರಿ ಹಣ ಒದಗಿಸಿದ್ದಳು. ಅವಳ ಬಳಿ ಇನ್ನು ಮಾರು ಬಳಿಗಳಿದ್ದವು. ಹೀಜಿಗೆ ಹಣಕ್ಕಾಗಿ ಎರಡು ಬಳಿ ಮಾರುವುದಾಗಿ ಗೌರಿ ಮುಂದೆಬಂದಳು. ತನ್ನನರಿಗೆ ಯಾವ ಬಗೆಯ ಕಷ್ಟ ಕೊಡುವುದಕ್ಕೂ ಇವ್ವಪಡದೆ ನಾರಾಯಣಮೂರ್ತಿ ಮನೆಯಲ್ಲಿ ವ್ಯಾಸಂಗಮಾಡಿ ಪರೀಕ್ಷೆಗೆ ಹೋಗುವುದಾಗಿ ನಿರ್ಧರಿಸಿ, ಶಾಲೆಯನ್ನು ಬಿಟ್ಟುಬಿಟ್ಟು. ಗೌರಿ ಪರೀಕ್ಷೆಗೆ ಕಟ್ಟುವುದಕ್ಕೆ ಒದಗಿಸಿದ್ದ ಹಣದಲ್ಲಿ ಸ್ವಲ್ಪ ಉಳಿದಿತ್ತು: ಆ ಮೊಬಳಗನಿಂದ ಆಶ್ಚರ್ಯಕವಾದ ಕೆಲವು ಪುಸ್ತಕಗಳನ್ನು ಕೊಂಡುಕೊಂಡು ಮನೆಯಲ್ಲಿ ವ್ಯಾಸಂಗಕ್ಕೆ ಮೊದಲುನಾಡಿದ. ತಾಯಿ ಬೇಡವೆಂದರೂ ಕೇಳಿದೆ, ಮತ್ತೆ ಭಿಕ್ಷುನ್ನಕ್ಕೆ ಮೊದಲುನಾಡಿದ.

೫

‘ಜಯಲಕ್ಷ್ಮಿ! ಹೆಸರು ಚೆನ್ನಾಗಿದೆ!’

ಜುಲೈ ತಿಂಗಳು ಪ್ರಾರಂಭವಾಗಿತ್ತು. ನಾರಾಯಣಮೂರ್ತಿ ಭಿಕ್ಷು ಸ್ನಕ್ಕೆ ಹೋಗಿದ್ದ. ಗೌರಿ ನಾರಾಯಣಮೂರ್ತಿಯ ಕಷ್ಟದ ಪುಸ್ತಕಗಳನ್ನು ಓದುತ್ತ ಕುಳಿತ್ತಿದ್ದಳು. ವೆಂಕಮ್ಮೆ ಅಡಿಗೆ ಮಾಡುತ್ತಿದ್ದರು. ‘ವೆಂಕಮ್ಮಾ’ ಎಂದು ಪರಿಚಿತ ಧ್ವನಿಯಲ್ಲಿ ಕೂಗಿಕೊಂಡು ಒಬ್ಬರು ಒಳಕ್ಕೆ ಬಂದರು. ಅಡಿಗೆ ಮಾಡುತ್ತಿದ್ದ ವೆಂಕಮ್ಮೆ ಹಿಂದಿರುಗಿ ನೋಡಿ – “ಓಹೋ! ಏನು

ಸುಭ್ಯಯ್ಯ, ಯಾವಾಗ ಬಂದೆ? ಉರ ಕಡೆ ಎಲ್ಲ ಹೈಮನೆ?” ಎಂದು ಕೇಳುತ್ತ ಎದ್ದುಬಂದರು. “ಕೂತುಕೊಳ್ಳಿ ಸುಭ್ಯಯ್ಯ ಮಾವಯ್ಯ” ಎಂದು ಗೌರಿ ಎದ್ದು ಚಾಪೆ ಹಾಸಿ, ದೂರ ಕುಳಿತಳು. ಸುಭ್ಯಯ್ಯ ಚಾಪೆಯ ಮೇಲೆ ಕುಳಿತು ಸಾಪಕಾಶವಾಗಿ ಮಾತಿಗೆ ಪ್ರಾರಂಭಿಸಿದರು.

ಸುಭ್ಯಯ್ಯ ವೆಂಕಮೃಸನರ ದೂರದ ಸಂಬಂಧಿಕರು; ಬಾಲ್ಯದಲ್ಲಿ ಆಕೆಯ ತವರೂರಿನಲ್ಲಿ – ಎಂದರೆ, ಅತ್ತಿಗುಪ್ತೆ (ಕೃಷ್ಣರಾಜಪೇಟೆ) ಯಲ್ಲಿ – ಇದ್ದವರು. ಆವರು ಶಾಲೆಯ ಉಪಾಧ್ಯಾಯರಾದ್ದರಿಂದ ಕೆಲಕೆಲವು ವರ್ಷ ಒಂದೊಂದು ಸ್ಥಳದಂತೆ ಸಂಸ್ಥಾನದ ಎಂಟೂ ಜಿಲ್ಲೆಗಳಲ್ಲಿ ಸುತ್ತಾಡಿದ್ದರು. ಸದ್ಯದಲ್ಲಿ ಅವರಿಗೆ ಶ್ರೀರಂಗಪಟ್ಟಣಕ್ಕೆ ವರ್ಗವಾಗಿ ವರ್ಷದ ಮೇಲಾಗಿತ್ತು.

“ಸುಭ್ಯಯ್ಯ, ನಿನ್ನನ್ನು ನೋಡಿ ಎಷ್ಟೋ ವರ್ಷಗಳಾಗಿ ಹೋಯಿತು. ಒಂದು ಸಲವಾದರೂ ಬಡವರಾದ ನನ್ನ ನೆನವಾಗಬೇಡನೆ?” ಎಂದು ಕೇಳಿದರು ವೆಂಕಮೃ.

“ಬಡವರ್ತಾರು ಭಾಗ್ಯವಂತರ್ತಾರು ವೆಂಕಕ್ಕೆ. ಎಲ್ಲ ಪರಮಾತ್ಮನ ಲೀಲೆ. ಇವೊತ್ತು ಬಡವರಾಗಿರುವವರು ನಾಳೆ ಭಾಗ್ಯವಂತರಾಗುತ್ತಾರೆ, ಭಾಗ್ಯವಂತರಾಗಿರುವವರು ಭಿಕಾರಿಗಳಾಗುತ್ತಾರೆ. ಭಾಗ್ಯಲಕ್ಷ್ಮಿ ಚಂಚಲೆ. ಅವಳು ಒಂದುಕಡೆ ಸ್ಥಿರವಾಗಿ ನೆಲಿಸಿರುವುದಿಲ್ಲ. ಕೆಟ್ಟಣ್ಣ (ಎಂದರೆ, ವೆಂಕಟಕೃಷ್ಣಯ್ಯ, ವೆಂಕಮೃನವರ ಯಜಮಾನರು) ಬಡವನಾಗಿ ಹುಟ್ಟಿದ; ಸಾಯುವಾಗಲೂ ಬಡವನಾಗಿಯೆ ಸತ್ತ; ನಿಮ್ಮನ್ನು ನಡುಸೀರಿನಲ್ಲಿ ಕೈಬಿಟ್ಟು. ಅವನೇನು ಮಾಡುತ್ತಾನೆ ಪಾಪ, ಅವನ ಹಣಿಬರಹ. ಅತ್ತಿಗುಪ್ತೆ ಹತ್ತಿರ ಅವನಿಗೂ ಪಿತ್ರಾಜೀತ ಭೂಮಿ ಹತ್ತು ಎಕರೆ ಇತ್ತು. ಪಾಳುಗಂದಾಯ ತೆತ್ತು ತೆತ್ತು ಸಾಲಿಗನಾದ. ನಾಲೆ ಬರುತ್ತೆ, ನಿನ್ನ ಬರಡುಭೂಮಿ ಜಮೀನು ಆಗುತ್ತೆ, ಸ್ವಲ್ಪ ತಾಳು, ಏಕೆದುಕುತ್ತಿ ಅಂತ ಎಷ್ಟೋ ಹೇಳಿದೆ. ಹೋದವ್ಯಕ್ಕೆ ಸೀದುಬಿಟ್ಟು.”

“ಸೀಯದೆ ಇನ್ನೇನು ಮಾಡುತ್ತಾರಪ್ಪ. ಅವರೂ ನಿನ್ನ ಹಾಗೇ ಮೇಷ್ಪರು. ಉರೂರು ಸುತ್ತುತ್ತ ಇದ್ದರು. ಸ್ಥಳವೊಂದಿಗರಾಗಿದ್ದರೆ ಅದೇ ಬೇರೆಯ ಮಾತು. ಗೌರಿಯ ಮದುವೆ ಮಾಡಬೇಕಾಗಿತ್ತು; ಸಾಲ ಶೂಲವಾಯಿತು. ಮಾರಿಬಿಟ್ಟರು. ಆ ದುಡ್ಡು ಸಾಧಕವಾಗಲಿಲ್ಲ. ಗೌರಿಯ ಹಣ ಬರಹ ಹೀಗಿತ್ತು” ಎಂದು ವೆಂಕಮೃ ಕಂಬಸಿದುಂಬಿದರು.

ಸ್ವಲ್ಪಹೊತ್ತು ಇಬ್ಬರೂ ಹೌನವಾಗಿದ್ದರು. ಆಮೇಲೆ ಸುಬ್ಬಿಯ್ಯಾ ಮಾತು ಬದಲಾಯಿಸಿ, ಆ ಮಾತು ಈ ಮಾತು ತೆಗೆದು, ನಾರಾಯಣಮೂರ್ತಿಯ ವಿಚಾರ ತೆಗೆದರು:

“ ವೆಂಕಟ್, ನಿನಗೆ ಒಬ್ಬನೇ ಮಗ. ಅವನು ಓದು ಬಿಡುತ್ತೀನೆಂದರೂ ಬಿಡಿಸಬಾರದು. ಹೇಗಾದರೂ ಮಾಡಿ ಮುಂದಕ್ಕೆ ಓದಿಸಬೇಕು.”

“ ಹೇಗಾದರೂ ಮಾಡಿ ಹೇಗಪ್ಪ ಮುಂದಕ್ಕೆ ಓದಿಸುವುದು? ನಮ್ಮ ಸ್ಥಿತಿ ನೀನು ಕಾಣುಯಾ?”

“ ಏನೋ, ಅನುಕೂಲಸ್ಥರ ಮನೆಯ ಹಣ್ಣು ಬಂದರೆ... ಸಾಧ್ಯ ಅಂತ ತೋರುತ್ತೇ...” ಎಂದು ಸುಬ್ಬಿಯ್ಯಾ ರಾಗ ತೆಗೆದರು.

ವೆಂಕಮ್ಮೆ ಹೌನವಾಗಿದ್ದರು; ಸುಬ್ಬಿಯ್ಯಾ ಯಾವುದೋ ಮದುವೆಯ ಪ್ರಸ್ತಾಪಕ್ಕೆ ಬಂದಿದ್ದಾನೆ, ಅವನು ಹೇಳುವುದನ್ನು ಕೇಳಿಬಿಡೋಣ - ಎಂಬ ಕುತೂಹಲ ಅವರ ಬಿಟ್ಟ ಕಣ್ಣಿಬಾಯಿಗಳಲ್ಲಿ ಹಣಿಕುತ್ತಿತ್ತು. ವಾಸ್ತವವಾಗಿ ಸುಬ್ಬಿಯ್ಯಾ ಬಂದದ್ದಾದರೂ ಅದೇ ಉದ್ದೇಶದಿಂದ. ವೆಂಕಮ್ಮೆನವರ ಕುತೂಹಲಯಕ್ತವಾದ ಹೌಸದ ಆರ್ಥಿಕ ಗ್ರಹಿಸಿ ಸುಬ್ಬಿಯ್ಯಾ ತಮ್ಮ ಭೇಟಿಯ ಉದ್ದಿಷ್ಟವಿಚಾರದ ಮಾತನ್ನು ನೇರವಾಗಿ ಮೊದಲುಮಾಡಿದರು:

“ ಅತ್ಯಿಗುಪ್ತಯ ನಾಗಪ್ಪನವರು ಗೊತ್ತಿಲ್ಲವೇ?”

ವೆಂಕಮ್ಮೆನವರು - “ ಯಾರು, ನಮ್ಮ ಜಮಿನು ಕೊಂಡರಲ್ಲ ಆ ನಾಗಪ್ಪನೇ?” ಎಂದು ಕುತೂಹಲದಿಂದ ಕೇಳಿದರು.

“ಹೊಂ, ಅವರೆ.”

“ ನಮ್ಮ ಗೋರಿ ಮಾರು ವರ್ಷದ ಹುಡುಗಿಯಾಗಿದ್ದಾಗ ಅವರು ನಾಗರ ಪ್ರತಿಷ್ಠೆ ಮಾಡಿಸಿದರು. ಒಳ್ಳೆ ವಿಜ್ಞಂಭಣೆಯಿಂದ ಮಾಡಿಸಿದರು. ಉರ ಸಂತರಣೆ ಮಾಡಿಸಿದರು. ಮನುಷ್ಯ ಒಳ್ಳೆ ಧಾರಾಳಿ. ಆಮೇಲೆ ಮಾರು ನಾಲ್ಕು ತಿಂಗಳಿಗೇ ನಾವು ಉರು ಬಿಟ್ಟುಬಿಟ್ಟಿವು. ಮಕ್ಕಳೇ ಇರಲಿಲ್ಲ ಪಾಪ ಅವರಿಗೆ. ಎರಡು ಮಾರು ಹೆಣ್ಣಿಗಳಾಗಿ ಸತ್ತುಮೋಗಿದ್ದವು. ಒಂದು ಗಂಡು ಮನು ಆಯಿತೆಂದು ಕೇಳಿದ್ದೇ.”

“ ಆ ಗಂಡು ಮನೂನೂ ತಿರಿಯೋಯಿತಂತೆ. ಆಮೇಲೆ ಒಂದೇ ಹೆಣ್ಣಾಯಿತು. ಈಚೆಗೆ ಮಕ್ಕಳೇ ಇಲ್ಲ. ಒಬ್ಬಳೇ ಮಗಳು.”

“ ಒಳ್ಳೆ ಅಸ್ತಿವಂತರು. ಒಂದು ಗಂಡು ಮಗು ಆಗಿದ್ದರೆ ಜೆನ್ನಾಗಿತ್ತು.”

“ ಎಲ್ಲ ಹಣೆಬರಹ. ತನ್ನ ತಮ್ಮನ ಮಗನನ್ನೇ ದತ್ತ ತೆಗೆದುಕೊಳ್ಳ ಬೇಕೆಂದು ಮಾಡಿದಾನೆ. ತಮ್ಮನಿಗೂ ಒಬ್ಬ ಮಗ, ಒಬ್ಬಳು ಮಗಳು, ಅಷ್ಟೇ.”

“ ತಮ್ಮನೂ ಆಲ್ಲೇ ಇದಾನೆ ಅಲ್ಲವೇ ? ”

“ ಹೌದು. ನಾಗಪ್ಪ ಆದಮ್ಮೆ ಬೇಗ ಮಗಳಿಗೆ ಮದುವೆ ಮಾಡಿಬಿಟ್ಟು ಆಮೇಲೆ ದತ್ತ ತೆಗೆದುಕೊಳ್ಳಬೇಕೆಂದು ಮಾಡಿಕೊಂಡಿದಾರೆ. ತಮ್ಮನ ಮಗಳೂ ಮದುವೆಗೆ ನೇರಿದಿದಾಳೆ. ನಾಗಪ್ಪನ ಮಗಳಿಗಂತ ಒಂದು ವರ್ಷ ಚಿಕ್ಕವಳು. ನಾಗಪ್ಪನ ಮಗಳಿಗೆ ಈಗ ಹನ್ನೆರಡನೆಯ ವಯಸ್ಸು. ಸಾಧ್ಯ ವಾದರೆ ಇಬ್ಬರು ಹೆಣ್ಣುಮಕ್ಕಳಿಗೂ ಒಟ್ಟಿಗೆ ಮದುವೆ ಮಾಡಬೇಕೆಂದು ಅಣ್ಣ ತಮ್ಮ ಇಬ್ಬರೂ ನಿಶ್ಚಯ ಮಾಡಿಕೊಂಡಿದಾರೆ.”

“ ಈಗೇನು ನಾಗಪ್ಪನವರು ಕಳಿಸಿಕೊಟ್ಟಿದ್ದರೋ, ಇಲ್ಲ . . . . ”

“ ನಾಗಪ್ಪನವರೇ ಕಳಿಸಿಕೊಟ್ಟಿರೋದು. ಇಬ್ಬರ ಜಾತಕವನ್ನೂ ಕೊಟ್ಟಿದಾರೆ. ನಾಗಪ್ಪನವರೇನೋ ನನಗೆ ಇಷ್ಟ ಖಂಡಿತವಾಗಿ ಹೇಳಿದಾರೆ: ಹುಡುಗನಿಗೆ ಕೊಡುವುದೆಲ್ಲ ಕೊಡುತ್ತಾರಂತೆ; ಹುಡುಗನ ಹೆಸರಿನಲ್ಲಿ ಬ್ರಾಂಹಿ ನಲ್ಲಿ ಐನಾರು ರೂಪಾಯಿ ಇಡುತ್ತಾರಂತೆ; ವಿದ್ಯೇಗಾಗಿ ತಿಂಗಳು ತಿಂಗಳಿಗೆ ಬೇಕಾದರೂ ಸಹಾಯ ಮಾಡುತ್ತಾರಂತೆ; ಇಲ್ಲದ ಹೋದರೆ ಒಟ್ಟಿಗೆ ಒಂದು ಸಾವಿರ ರೂಪಾಯಿ ಬೇಕಾದರೂ ಕೊಡುತ್ತಾರಂತೆ; ಅಲ್ಲದೆ ಕಿಟ್ಟಪ್ಪನಿಂದ ತಾವು ಕೊಂಡುಕೊಂಡ ಹತ್ತು ಎಕರೆ ಜಮೀನನ್ನೂ ಅವನ ಮಗ ನಾರಾಯಣ ಮೂರ್ತಿಗೇ - ಕಂಕಣ ಕೂಡಿಬಂದರೆ - ಧಾರೆ ಎರೆದು ಕೊಡುವ ಉದ್ದೀಕ ಮಾಡಿದಾರಂತೆ. ನಾರಾಯಣಮೂರ್ತಿಯಲ್ಲದೆ ಬೇರೆ ವರನಾದರೆ ಜಮೀನು ಒಳುವಳಿ ಕೊಡುವುದಿಲ್ಲವಂತೆ. ನಾಗಪ್ಪನವರ ಮಗಳ ಜಾತಕಾನುಕೂಲ ಆದರೆ ನನಗೇನೋ ಸಂತೋಷ. ಆ ಹುಡುಗಿಯನ್ನು ನಿಮ್ಮ ಮನಿಗೆ ತಂದು ಕೊಂಡರೆ ಭಾಗ್ಯಲಕ್ಷ್ಮಿಯನ್ನೇ ಬರಮಾಡಿಕೊಂಡ ಹಾಗೆ. ನಾಗಪ್ಪನವರ ತಮ್ಮ ಏನು ಕೊಡುತ್ತಾನೋ ಬಿಡುತ್ತಾನೋ ಅದೊಂದೂ ಹೇಳಿಲ್ಲ. ಅವನೂ ತಕ್ಕುಮಟ್ಟಿಗೆ ಕೊಟ್ಟಿಗಿಟ್ಟು ಮಾಡಿಯಾನು ಅಂತ ಹೋರುತ್ತೆ. ಅವನಿಗೆ ಒಬ್ಬ ಮಗ ಬೇರೆ ಇದಾನೆ. ಅಲ್ಲದೆ ಅಣ್ಣನವ್ವು ಧಾರಾಳಿಯಲ್ಲ. ಇವ್ವರಮೇಲೆ ಹೇಗೋ ನಾನು ಹೇಳಲಾರೆ. ನಾಗಪ್ಪನವರೇ, ತಮ್ಮನ ಮಗಳ ಜಾತಕವೂ

ಇರಲಿ, ಒಂದು ಕೂಡದೆ ಹೋದರೆ ಇನ್ನೊಂದಾದರೂ ಕೂಡಿಬರಲಿ ಅಂತ ಎರಡನ್ನೂ ಕಳಿಸಿದಾರೆ. ಸೋಡಮ್ಮೆ, ಎಲ್ಲವನ್ನೂ ಹೇಳಿರುತ್ತೇನೆ. ಒಟ್ಟೀಯ ಕಡೆಯ ಸಂಬಂಧ. ಹೆಣ್ಣು ತಂದುಕೊಳ್ಳಬಹುದು.”

“ ಎಲ್ಲ ಸರಿಯಿ. ನಾರಾಯಣಮೂರ್ತಿ ಆಗಬಹುದು ಎಂದರೆ . . . ನನ್ನದೇನೂ ಅಡ್ಡಿ ಇಲ್ಲ” ಎಂದರು ವೆಂಕಮ್ಮೆ.

ಅಪ್ಪುಹೋತ್ತಿಗೆ ಸರಿಯಾಗಿ ನಾರಾಯಣಮೂರ್ತಿ ಭಿಕ್ಷಾನ್ನದಿಂದ ಹಿಂದಿರುಗಿ ಬಂದ.

“ ಆಕೋ, ಆವನ ಹೆಸರು ಎತ್ತುವ ಹೋತ್ತಿಗೆ ಸರಿಯಾಗಿ ಬಂದ. ಅವನಿಗೆ ನೂರು ವರ್ಷ ಆಯಸ್ಸು ” ಎಂದರು ಸುಭ್ರಯ್ಯ.

ನಾರಾಯಣಮೂರ್ತಿ ಕೈಕಾಲು ತೊಳಿದುಕೊಂಡು ಬಂದು ಸುಭ್ರಯ್ಯನ ಹತ್ತಿರ ಕುಳಿತ. ಸುಭ್ರಯ್ಯ ತಾವು ಇದುವರೆಗೆ ವೆಂಕಮ್ಮೆನವರಿಗೆ ಹೇಳಿದ್ದೆಲ್ಲ ವನ್ನೂ ನಾರಾಯಣಮೂರ್ತಿಗೆ ಮಗುಚಿ ಹೇಳಿದರು. ನಾಗಪ್ರವರರ ಗುಣ ವನ್ನೂ ಹುಡುಗಿಯ ಶೀಲವನ್ನೂ ಅವನೆದುರು ಮನಮುಟ್ಟುವಂತೆ ಬಣ್ಣಿಸಿದರು. ಒಂದು ಅಂಶ ಕೇಳಿ ತಿಳಿದುಕೊಳ್ಳಬೇಕೆಂದು. ಗೌರಿಗೆ ಮೊದಲಿನಿಂದಲೂ ಬಹಳ ಕುಶಾಹಲ ಇತ್ತು. ಈಗ ನಾರಾಯಣಮೂರ್ತಿ ಬೇರೆ ಬಂದಿದ್ದು. ಕೇಳಬಿಟ್ಟಳು:

“ ಸುಭ್ರಯ್ಯ ಮಾವಯ್ಯ, ಹುಡುಗಿ ಹೇಗಿದಾಳಿ ? ”

“ ಬಹಳ ಲಕ್ಷಣವಾಗಿದಾಳಿ. ಕಣ್ಣು ಮೂಗು ಎಲ್ಲ ಹೇಳಿ ಮಾಡಿಸಿದ ಹಾಗಿದೆಯಮ್ಮಾ. ನಾರಾಯಣಮೂರ್ತಿಗಂತೂ ವರಸಾಮ್ಯ ಬಹಳ ಚೆನ್ನಾಗಿ ಆಗುತ್ತೆ ” ಎಂದು ಸುಭ್ರಯ್ಯ ಬಾಯಿತುಂಬ ಹೋಗಿದರು.

“ ಹುಡುಗಿಯನ್ನು ಸೋಡಬೇಕಲ್ಲ ? ” ಎಂದರು ವೆಂಕಮ್ಮೆ.

“ ಮೊದಲು ಮದುವೆಗೆ ಒಪ್ಪಿದರೆ ಆಮೇಲೆ ಹುಡುಗಿಯನ್ನು ಸೋಡು ವುದು ಬಿಡುವುದು ಎಲ್ಲ. ಮೊದಲು ನಾರಾಯಣಮೂರ್ತಿ ಏನು ಹೇಳುತ್ತಾನೆ ಕೇಳೋಣ ” ಎಂದಳು ಗೌರಿ.

“ ನಾನು ಹೇಳುವುದೇನು ? ಅಮ್ಮೆ ನೀನು ಒಪ್ಪಿದರೆ ಆಗಬಹುದು.”

“ ನಮಗೇನೋ ಒಪ್ಪಿಗೆಯಪ್ಪ. ಏನೇ ಗೌರಿ ? ನೀನು ಬೇಕಾದರೆ ಹುಡುಗಿಯನ್ನು ಸೋಡು. ನೀನು ಹುಡುಗಿಯನ್ನು ಒಪ್ಪಿಬಿಟ್ಟರೆ ಎಲ್ಲರೂ ಒಪ್ಪಿದ ಹಾಗಾಯಿತು.”

ನಾರಾಯಣಮೂರ್ತಿ ಸುಮೃದ್ಧಿ.

“ಸರಿ, ಸುಭ್ಯಯ್ಯ. ಜಾತಕ ಕೊಟ್ಟು ಹೋಗು. ನಾನು ನೋಡಿಸಿರು ತೇನೆ. ಹೆಣ್ಣಿನವರು ಹುಡುಗಿಯನ್ನು ಕರೆದುಕೊಂಡು ಬರಲಿ.”

“ಯಾವ ಹುಡುಗಿಯನ್ನು ಅಂತ ಕರೆದುಕೊಂಡು ಬರುವುದನ್ನು ಮೋದಲು ಜಾತಕ ನೋಡಿಸಿಬಿಡ್ಡೋಣ. ನಾಗಪ್ಪನವರ ಮಗಳೇ ಆದರೆ, ನಾನು ಈಗಲೇ ಹೇಳಬಿಡುತ್ತೇನೆ: ಪಾಪ, ಅವರಿಗೆ ಏನೋ ಅಸಂಗತವಂತೆ ನನ್ನ ಒಳ ರ್ಯಾಲು ಚಾಚೂ ಕೊಟ್ಟು ಕಳಿಸಿದಾರೆ. ಮುಕ್ಕಾಲುವಾಲು ಹಿರೋಡಿಗೆ ಗಾಡೀನೂ ಕಳಿಸಿರುತ್ತಾರೆ ಅಂತ ಕಾಣತ್ತೇ. ಅಂತೂ, ಹುಡುಗಿನನ್ನು ಕರೆದುಕೊಂಡು ಬನ್ನಿ ಸಾಧ್ಯವಾದರೆ ಅಂತ ತಿಳಿಸಿದಾರೆ. ಜಾತಕ ಕೂಡಿಬಂದರೆ ನಾಳಿಯೇ ನಾರಾಯಣಮೂರ್ತಿಯನ್ನು ಕಳಿಸಿಕೊಡು.”

ವೇಕಮೃದು ಆಗಲಿ ಎಂದು ಒಷ್ಟಿಕೊಂಡರು. ಮಧ್ಯಾಹ್ನದ ಮೇಲೆ ನಾರಾಯಣಮೂರ್ತಿ ಸುಭ್ಯಯ್ಯ ಇಬ್ಬರೂ ಜೋಯಿಸರ ಮನೆಗೆ ಹೋದರು. ಜೋಯಿಸರು ನಾರಾಯಣಮೂರ್ತಿಯ ಜಾತಕವನ್ನು ಇಬ್ಬರು ಹುಡುಗಿಯರ ಜಾತಕಗಳೊಡನೆಯೂ ಬಹಳ ಹೊತ್ತು ಹೋಲಿಸಿ ನೋಡಿ, ನಾಗಪ್ಪನವರ ಮಗಳು ಜಯಲಕ್ಷ್ಮಿಯ ಜಾತಕ ಬಹಳ ಪ್ರಶಸ್ತವಾಗಿ ಕೂಡಿಬರುತ್ತದೆಂದೂ ಇನ್ನೊಂದು ಜಾತಕ ಅಪ್ಪು ಹೊಂದುವುದಿಲ್ಲವೆಂದೂ ನುಡಿದರು. ಸುಭ್ಯಯ್ಯ ನವರಿಗೂ ಅದೇ ಬೇಕಾಗಿತ್ತು; ಅವರಿಗೆ ಬಹಳ ಸಂತೋಷವಾಯಿತು.

“ಜಯಲಕ್ಷ್ಮಿ! ಹೆಸರು ಚೆನ್ನಾಗಿದೆ! ತನಗೆ ಜಯವನ್ನು ತರಬಹುದು!” ಎಂದು ನಾರಾಯಣಮೂರ್ತಿ ಮನಸ್ಸಿನಲ್ಲಿ ಮಂಡಿಗೆ ಮುರಿಯ ತೊಡಗಿದ.

ಮಾರನೆಯ ದಿನವೇ ಅವನೊಬ್ಬನೇ ಹೆಣ್ಣು ನೋಡುವುದಕ್ಕಾಗಿ ಸುಭ್ಯಯ್ಯನವರೊಡನೆ ಅತ್ತಿಗುಪ್ಪೆಗೆ ಹೋರಟು.

## ಲಗ್ನಪತ್ರಿಕೆ ಆಗಿಯೇಹೋಯಿತು

ಜೋಯಿಸರ ಮನೆಯಂದ ಹಿಂದಿರುಗುವಾಗಲೆ ನಾರಾಯಣಮೂರ್ತಿಯ ಒಪ್ಪಿಗೆ ಪಡೆದು, ಮಾರನೆಯ ದಿನ ತಾವು ವರನನ್ನು ಸಂಗಡ ಕರೆದುಕೊಂಡು ಬರುವುದಾಗಿಯೂ ಜಾತಕಾಸುಕೂಲವಾಗಿಯಂದೂ ಸುಭ್ಯಯ್ಯ ನಾಗಪ್ಪು ನವರಿಗೆ ಕಾಗದ ಬರೆದು, ಹತ್ತಿರದಲ್ಲಿ ಇದ್ದ ಇಂಚೆ ಕಚೇರಿಗೆ ಹೋಗಿ ಕಾಗದ ಹಾಕಿಬಿಟ್ಟಿದ್ದರು. ಕಾಗದ ನಾಗಪ್ಪು ನವರಿಗೆ ಸಕಾಲದಲ್ಲಿ ತಲಪಿತ್ತು. ಕಾಗದದ ನಿರೀಕ್ಷಣೆಯಿಲ್ಲದೆಯೇ, ಹಿರೋಡಿಗೆ ತಮ್ಮ ಜೋಡಿತ್ತಿನ ಗಾಡಿಯನ್ನು ಕಳಿಸಿ ಬಿಟ್ಟಿದ್ದರು. ಕಾಗದ ಬಂದಮೇಲೆ, ಅವರು ತಮ್ಮ ಭಾವಿ ಅಳಿಯನನ್ನು ಎದುರುಗೊಳ್ಳುವುದಕ್ಕಾಗಿ ಎಲ್ಲ ಏರಾಡುಗಳನ್ನೂ ವಾಡಿದ್ದರು. ಬಂದ ಕೂಡಲೆ ಕೊಡುವುದಕ್ಕಾಗಿ ಬಿಸಿಬಿಸಿಯಾಗಿ ರವೆ ಉಪ್ಪಿಟ್ಟು ತಯಾರುಮಾಡಿ ಸಿದ್ದರು. ತಮ್ಮ ಶೋಷಿತ ಕಡಕಡಿಯ ಮಾವಿನ ಹಣ್ಣುಗಳನ್ನೂ ರಸಬಾಳೆ ದಣ್ಣನ್ನೂ ತರಿಸಿಟ್ಟಿದ್ದರು. ವರ ಮದುವೆಗೆ ಒಪ್ಪಿದರೆ ಆ ದಿನವೇ ಲಗ್ನಪತ್ರಿಕೆಯಾ ಆಗಬಿಡಬೇಕೆಂದು ಅವರು ನಿಶ್ಚಯಿಸಿದ್ದರಿಂದ ಅದಕ್ಕೆ ಬೇಕಾದ ಎಲ್ಲ ಏರಾಡುಗಳನ್ನೂ ನಾಡಿದ್ದರು. ರಾತ್ರಿ ಬೈತಣದ ಅಡಿಗಿಗೆ ಹೇಳಿದ್ದರು. ಈ ಎಲ್ಲ ಸಂಗತಿಗಳನ್ನೂ ತನ್ನ ತಮ್ಮ ಸೂರಪ್ಪನಿಗೂ ತಿಳಿಸಿ, ಅವನ ಮನೆಯವರೆಲ್ಲರೂ ಆ ಹೊತ್ತಿಗೆ ತಮ್ಮ ಮನೆಯಲ್ಲಿ ಓಡಾಡಬೇಕೆಂದೂ, ಎಲ್ಲರೂ ರಾತ್ರಿ ಅಲ್ಲಿಗೆ ಉಂಟಕ್ಕೆ ಬರಬೇಕೆಂದೂ ಕೋರಿದ್ದರು.

ಸುಭ್ಯಯ್ಯ ನಾರಾಯಣಮೂರ್ತಿಯೊಡನೆ ಅತ್ಯಿಗುಪ್ತ ತಲಪುವ ಹೊತ್ತಿಗೆ ನಾಲ್ಕು ನಾಲ್ಕು ವರೆಗಂಟೆ ಮಾತ್ರ, ಆಗಿತ್ತು, ಅಪ್ಪೆ. ಅವರು ನೆಟ್ಟಿಗೆ ನಾಗಪ್ಪನವರ ಮನೆಗೇ ಹೊರಟರು. ನಾಗಪ್ಪನವರು ಇವರಿಬ್ಬರನ್ನೂ ಎದುರು ನೋಡುತ್ತೇ ಬಾಗಿಲಿನಲ್ಲಿ ನಿಂತಿದ್ದರು.

ಇವರಿಬ್ಬರೂ ಬಾಗಿಲ ಹತ್ತಿರಕ್ಕೆ ಹೋದೊಡನೆಯೇ “ದಯಮಾಡಿಸಬೇಕು ಒಳಕ್ಕೆ” ಎಂದು ನಾಗಪ್ಪನವರು ನಗುನಗುತ್ತ ನುಡಿದರು. ಅವಾವಾಸ್ಯೇಯ ರಾತ್ರಿಯ ಆಕಾಶದಲ್ಲಿ ನಕ್ಷತ್ರಗಳು ಮಿನುಗುಟ್ಟುವಂತೆ ಅವರು ಮುಖ ಪ್ರದೇಶದಲ್ಲಿ ಹಲ್ಲುಗಳು ಫಳಫಸಿದುವು ಅವರು ನಕ್ಷಾಗ.

ಮೊದಲು ಉಪಾಹಾರ ಆಯಿತು. ಆಮೇಲೆ ಸುಭ್ರಯ್ಯ, ನಾಗಪ್ಪು, ಸೂರಪ್ಪು—ಇವರುಗಳು ತುಸಡ್ದೊತ್ತು ಲೋಕಾಧಿರಾಮವಾಗಿ ಹರಬೆ ಮೊದೆಯು ಶ್ರಿದ್ದರು. ಮಧ್ಯೇ ಮಧ್ಯೇ ನಾಗಪ್ಪನವರು ನಾರಾಯಣಮೂರ್ತಿಗೆ ಪ್ರಶ್ನೆ ಹಾಕುತ್ತಿದ್ದರು; ಅವನು ಹೆಚ್ಚು ವಾತಾಡಿದೆ, ‘ಉಂಟು—ಇಲ್ಲ’ ಇಷ್ಟೆ ಉತ್ತರ ಹೇಳುತ್ತಿದ್ದು. ‘ಬಡವನಾದರೂ ಬಿಂಕವಿದೆ’ ಎಂದುಕೊಂಡರು ನಾಗಪ್ಪನವರು ತಮ್ಮ ಮನಸ್ಸಿನಲ್ಲಿ. ನಾಗಪ್ಪನವರ ಹೆಂಡತಿ ನಂಜಮ್ಮು ತಾವೇ ಉಪ್ಪಿಟ್ಟು ತಂದಿಟ್ಟು, ಆ ಸೆವದಲ್ಲಿ ತಮ್ಮ ಆಗಲಿರುವ ಅಳಿಯಂದಿರನ್ನು ಮನಸ್ಸೂತ್ತಿರುತ್ತಿರುತ್ತಿರು; ನಿಂಬಿಹಣ್ಣಿನ ಪಾನಕ ಕೊಡುವುದಕ್ಕಾಗಿ ಯಜಮಾನರನ್ನು ಆಡಿಗೆ ಕೇಳಣಿಯೋಳಕ್ಕೆ ಕರೆದು, “ಗಂಡು ಬಹಳ ಲಕ್ಷ್ಯ ವಾಗಿದಾನೆ ಅಂದರೆ. ಹೇಗಾದರೂ ಮಾಡಿ ಒಪ್ಪಿಸಿಬಿಡಿ ಅಂತ ಸುಭ್ರಯ್ಯ ನವರನ್ನ ಸ್ವಲ್ಪ ಬಲವಂತಮಾಡಿ ಅಂದರೆ. ಹುಡುಗನ ತಂದೆಯಿಂದ ಕೊಂಡ ಕೊಂಡ ಹತ್ತು ಎಕರೆ ಜಮಿನಿನನ್ನು ಅವನಿಗೇ ಕೊಟ್ಟಬಿಡೋಣ. ಹಾಗಂತ ನೀವು ವಾತುಕೊಟ್ಟರೆ ಖಂಡಿತ ಒಪ್ಪಿಕೊಳ್ಳುತ್ತಾನೆ. ಬಡಹುಡುಗ, ಅವನೂ ಬದುಕಿಕೊಳ್ಳುತ್ತಾನೆ. ಸಮ್ಮು ಹುಡುಗಿನೂ ಸುಖವಾಗಿರುತ್ತೇ” ಎಂದು ನಂಜಮ್ಮು ಮೆಲ್ಲಿನೆ ಉಸುರಿದರು.

“ಅವನು ಒಪ್ಪು ವುದೇ ನನಗೆ ಸಂದೇಹವಾಗಿದೆ. ನೋಡಿದರೆ ತುಂಬ ಬಿಂಕದ ಹುಡುಗ ಅನ್ನು ವಹಾಗೆ ಕಾಣುತ್ತಾನೆ. ನೋಡೋಣ ದೇವರಿದಾನೆ. ಹುಡುಗಿಯ ಪುಣ್ಯ. ಈ ಹುಡುಗ ಒಪ್ಪಿದೆ ಮೋದರೆ ನಾನು ಇನ್ನು ಗಂಡು ಗಳನ್ನು ನೋಡುವ ದವ್ವಾಸಕ್ಕೇ ಯೋಗುವುದಿಲ್ಲ. ನನಗೂ ಬೇಜಾರಾಗಿ ಹೋಗಿದೆ...ಇನ್ನು ಜಮಿನಿನ ವಿಚಾರ. ಸದ್ಯ ನೀನು ಎಲಾಲು ದರೂ ಈ ವಿಚಾರ ಸೂರಪ್ಪನಿಗೆ ಕೇಳುವ ಹಾಗೆ ಪ್ರಸಾದ ವರಾಡಿಬಿಟ್ಟೇಯೆ. ಕೊಡಬೇಕೂ ಅಂತ ನಾನೂ ಮನಸ್ಸಿನಲ್ಲಿ ವಾಡಿಕೊಂಡಿದೇನೆ. ಅದರ ವಿಚಾರ ಹುಡುಗನ ಲಗುಬಿಗು ನೋಡಿಕೊಂಡು, ಸೂರಪ್ಪ ಇಲ್ಲದೆ ಇರುವ ಹೊತ್ತಿನಲ್ಲಿ, ಎತ್ತ ಬೇಕು. ಎಲ್ಲಿ ಪಾನಕ ಕೊಡು, ಕಾದಿದಾರೇನೂ.”

ಮಾರ್ಗಳ ಜಯಲಕ್ಷ್ಮಿಯೇ ತಂದೆ ತಾಯಿಗಳ ಸಂಭಾಷಣೆಯನ್ನು ಆಲಿ ಸುತ್ತ, ಪಾನಕಕ್ಕೆ ಹಾಕಲು ಯಾಲಕ್ಕೆಯನ್ನು ಪುಡಿ ಮಾಡುತ್ತಿದ್ದಳು. ‘ಪಾನಕ ಕೊಡು’ ಎಂದು ಕೇಳಿದಕೂಡಲೆ ಯಾಲಕ್ಕೆ ಪುಡಿಯನ್ನು ಪಾನಕಕ್ಕೆ ಬೆರಸಿ,

ಪಾನಕವನ್ನು ಬಗ್ಗಿಸಿಕೊಡುವುದಕ್ಕೆ ತಾಯಿ ತೊಳೆದು ತಂದಿಟ್ಟಿದ್ದ ಕಂಚಿನ ಲೋಟಗಳನ್ನು ಕೈಗೆ ತಿಗೆದುಕೊಂಡಳು. ಕೊಡಲೆ ಅವುಗಳನ್ನು ಕೆಳಕ್ಕೆರಿಸಿ ದಳು. “ಅಮ್ಮೆ, ಒಂದಾದರೂ ಬೆಳ್ಳಿಯ ಹಂಚಪಾತ್ರಿ ತಿಗೆದುಕೊಡಮ್ಮೆ” ಎಂದು ತಾಯಿಯನ್ನು ಕೇಳಿದಳು. ನಂಜನ್ಮೆ ಬೇರೆಯ ಕೊಣಿಗೆ ಹೋಗಿ ತಿಗೆಯಲಾರದ ಮನಸ್ಸಿನಿಂದ ಎರಡು ಬೆಳ್ಳಿಯ ಪಾತ್ರಗಳನ್ನು ತಿಗೆದು ತಂದು ಮಗಳ ಮುಂದಿಟ್ಟಿಳು. ಜಯಲಕ್ಷ್ಮಿ ಅವೇರಡಕ್ಕಾ೜ಿ ಪಾನಕ ಬಗ್ಗಿಸಿದಳು.

“ಜಯ, ನೀನೇ ಪಾನಕ ತಂದುಕೊಟ್ಟಬಿಡಮ್ಮೆ. ಹಾಗೇ... ಗಂಡನ್ನು ನೋಡಿದ ಹಾಗೂ ಆಗುತ್ತೆ” ಎಂದರು ನಾಗಪ್ಪನವರು.

“ನೋಡಿದರ! ಸುಮ್ಮುನಿರಬಾರದೆ ನೀವು. ಎಪ್ಪು ಹೇಳಿದರೂ... ಸಂಜೆಯಾಗಲಿ. ಮೂರಪ್ಪನ ಮಗಳು ಇನ್ನೂ ಬಂದಿಲ್ಲ. ಒಂದಿಪ್ಪು ಜಡೆಗಿಡೆ ಹಾಕಿ ಒಳ್ಳೆ ಸೀರೆ ಉಡಿಸಬೇಕೋ ಬೇಡವೋ?” ಎಂದು ಗಂಡನನ್ನು ಎಚ್ಚರಿಸಿದರು ನಂಜನ್ಮೆ.

“ಹೌದು, ಹೌದು, ಮರೆತಿದ್ದೆ. ಇವೊತ್ತು ಸಂಜೆ ಉರವರೆಗೂ ರಾಹುಕಾಲ ಬೇರೆ ಇದೆ. ಸರಿ” ಎಂದು ನಾಗಪ್ಪನವರು ತಾವೇ ಪಾನಕ ತಿಗೆದುಕೊಂಡುಹೋಗಿ ಕೊಟ್ಟಿರು.

ನಾರಾಯಣಮೂರ್ತಿ ರನೆ ಉಪಿಟ್ಟು, ನಿಂಬೆ ಪಾನಕ ಮುಂತಾದ್ದನ್ನು ಕಂಡವನೇ ಅಲ್ಲ. ಎರಡು ಹೊತ್ತು ಅನ್ನ ಕಂಡರೆ ಸಾಕಾಗಿತ್ತು. ವೆಂಕಮ್ಮೆ ಎಂದಾದರೂ ಒಂದೊಂದು ದಿನ ರಾತ್ರಿ ನೇಳಿ ತಮ್ಮ ‘ಫಲಾರ’ಕ್ಕೆಂದು ಜಿಡ್ಲು ಕಾಣದ ಅಕ್ಕೆ ಹಿಟ್ಟಿನ ರೊಟ್ಟಿಯನ್ನೇನ್ನು ಅಕ್ಕಿ ತರಿಯ ಉಪಿಟ್ಟನ್ನೇನ್ನು ಮಾಡಿ ಕೊಳ್ಳುತ್ತಿದ್ದರು. ಅಲ್ಲ ಸ್ವಲ್ಪ ಮಿಕ್ಕರೆ ಮಿಕ್ಕಳಿಗೆಂದು ಮುಚ್ಚಿಟ್ಟಿದ್ದು ಬೆಳ್ಗಿ ಮಿಕ್ಕಳಿಗೆ ಕೊಡುತ್ತಿದ್ದರು. ಹೀಗೆ, ನಾರಾಯಣಮೂರ್ತಿಗೆ ತಂಗಳು ಅಕ್ಕೆ ಉಪಿಟ್ಟನ ಪರಿಚಯ ಇತ್ತು ಎಂದು ಮಾತ್ರ ಹೇಳಬಹುದು. ರಾಮ ನವಮಿಯಲ್ಲಿ ‘ಮನೆಯವರು’ ಪಾನಕಪೂಜೆಗೇನೋ ಹೇಳುತ್ತಿದ್ದರು. ಆದರೆ ಅಗ ಕೊಡುತ್ತಿದ್ದುದು ಬೆಲ್ಲ ಕದಡಿದ ಬೇಲದ ಪಾನಕ. ತಿಳಿಯಾದ ನಿಂಬೆ ಪಾನಕದ ದುಚಿ ಅವನ ನಾಲಗೆ ಕಂಡಿರಲಿಲ್ಲ.

ನಾರಾಯಣಮೂರ್ತಿ ಪಾನಕವನ್ನು ಸವಿದು ಸವಿದು ನಿಥಾನವಾಗಿ ಕುಡಿಯುತ್ತಿದ್ದ. ನಾರಾಯಣಮೂರ್ತಿ ಅದನ್ನು ಮೆಚ್ಚಿದ್ದಾನೆಂದು ಅವನ

ಮುಖಭಾವದಿಂದಲೇ ಅರಿತು— “ಉಪ್ಪಿಟ್ಟು ಪಾನಕ ನಮ್ಮ ಹುಡುಗಿಯೇ ಮಾಡಿದ್ದು” ಎಂದು ಒಂದು ಮಾತು ಹಾಕಿದರು. ಆವು ನಿಜವಾಗಿಯೂ ಚೆನ್ನಾಗಿದ್ದವು. ಆದರೆ ನಾರಾಯಣಮೂರ್ತಿಯ ಮನಸ್ಸು ಪಾನಕ ಉಪ್ಪಿಟ್ಟುಗಳ ಮೇಲೆ ಇರಲಿಲ್ಲ. ಹುಡುಗಿಯ ಮೇಲೆ ಇತ್ತು. ಅಪ್ಪು ಚೆನ್ನಾಗಿದ್ದ ಪಾನಕ ಉಪ್ಪಿಟ್ಟನ್ನು ಹುಡುಗಿಯೇ ಮಾಡಿದ್ದಾಳೆಂದು ಕೇಳಿದ ಮೇಲಂತೂ, ಅವಳನ್ನು ಸೋಡಬೇಕೆಂಬ ಆತುರ ಅವನಿಗೆ ಹೆಚ್ಚಾಗಿಯಿತು. ಆದರೆ ಆತುರವನ್ನು ತೋರ್ಫಡಿಸದೆ ಗಂಭೀರವಾಗಿಯೇ ಕುಳಿತ್ತಿದ್ದು. “ಹೌದು, ಉಪ್ಪಿಟ್ಟು ಪಾನಕ ಬಹಳ ಚೆನ್ನಾಗಿದ್ದೆ” ಎಂದು ಅವನ ಮನಸ್ಸು ಸುಡಿಯಿತು. ಆದರೆ ಬಾಯಿ ಮನಸ್ಸಿನ ಮಾತನ್ನು ಯೊರಕ್ಕೆ ಹಾಕಲಿಲ್ಲ. ಸುಭ್ರಯ್ಯನೇನೂ “ಪಾನಕ ಬಹಳ ಚೆನ್ನಾಗಿದ್ದೆ” ಎಂದು ಹೇಳಿ ಹೇಳಿ ಮೂರು ನಾಲ್ಕು ಲೋಟು ಹಾಕಿಸಿಕೊಂಡು ಕುಡಿದರು.

“ನಮ್ಮ ಜಯಿಸಿಗೆ ಅಡಿಗೆ ಕೆಲಸ ಎಲ್ಲ ಚೆನ್ನಾಗಿ ಬರುತ್ತದೆ. ಎಲ್ಲ ಅವಳೇ ಕಲಿಸಿಕೊಟ್ಟಿದ್ದು. ಹುಡಿಗಡುಬು ಮಾಡುವುದು ಬಹಳ ಕವ್ಯ. ಅಂಥಾದ್ದರಲ್ಲಿ, ಆದರಲ್ಲಿ ತಾಯಿಯನ್ನೇ ಮೀರಿಸಿಬಿಟ್ಟಿದ್ದಾಳೆಳೆ” ಎಂದು ಮತ್ತೊಂದು ಮಾತು ಹಾಕಿದರು ನಾಗಪ್ಪನವರು.

ಎಲ್ಲರೂ ಎಲೆ ಅಡಕೆ ಹಾಕಿಕೊಂಡಾದಮೇಲೆ, “ಆರು ಗಂಟೆ ತನಕ ರಾಹುಕಾಲವಿದೆ. ಅಷ್ಟರಲ್ಲಿ ದೇವಸ್ಥಾನಕ್ಕೆ ಹೋಗಿ ಬಂದುಬಿಡೋಣ. ಈ ದಿನದ ಲಗ್ನ ನಿಶ್ಚಯವನ್ನು ಆ ಮಹಾನುಭಾವನೇ ಮಾಡತಕ್ಕವನಾದ ರಿಂದ, ಶುಭಕಾರ್ಯಕ್ಕೆ ಮುಂಚೆ ದೇವರ ದರ್ಶನ ಮಾಡಬೇಕು. ಹೋದೋ ಅಲ್ಲವೋ?” ಎಂದು ನಾಗಪ್ಪನವರು ಸುಭ್ರಯ್ಯನ ಕಡೆ ನೋಡಿದರು.

“ಅಗತ್ಯವಾಗಿ” ಎಂದು ಸುಭ್ರಯ್ಯ ಮೇಲಕ್ಕೆದ್ದರು. ನಾಗಪ್ಪ ಒಳಕ್ಕೆ ಹೋಗಿ ಹಣ್ಣು ಕಾಯಿ ತೆಗೆದುಕೊಂಡು ಬಂದರು. ಅವರು ಮೂವರೂ ದೇವಸ್ಥಾನಕ್ಕೆ ಹೋದರು; ಮೂರು ಮಂದಿ ಆಗುತ್ತದೆಂದು ಜೊತೆಗೆ ಒಬ್ಬ ಹುಡುಗನನ್ನು ಕರೆದುಕೊಂಡು ಹೋಗಿದ್ದರು.

ಅವರು ದೇವಸ್ಥಾನದಿಂದ ಬರುವ ಹೊತ್ತಿಗೆ ಚೆನ್ನಾಗಿ ಕತ್ತಲೆಯಾಗಿತ್ತು. ಹಜಾರದಲ್ಲಿ ಜಮಾನ ಹಾಸಿ ಎಲ್ಲ ಆಣಿಯಾಗಿತ್ತು. ಮೇಲುಗಡೆ ಹಜಾರ ದಲ್ಲಿ ಯಾರೂ ಕುಳಿತಿರಲಿಲ್ಲ; ಅದು ಹೆಂಗಸರಿಗಾಗಿ ಮೀಸಲಾಗಿತ್ತು.

ಕೆಳಗಡಿ ಹಜಾರದ ಒಂದು ಕೊನೆಯಲ್ಲಿ ಸೂರಪ್ಪು, ಜೋರೀಯಿಸರು, ತಾಲ್ಲೂಕು ಕಚೇರಿಯ ಶಿರಸ್ತೇದಾರರು, ಹೆಡ್‌ಗುವ್‌ಮಾಸ್ತುರು, ಹೆಡ್‌ಮೇಷ್ಟುರು, ಪ್ರೋಸ್ಟ್‌ಮೇಷ್ಟ್‌ರು ಮುಂತಾದ ಉರಿನ ಮುಖಂಡರಲ್ಲಿ ಒಂದು ನೆರೆದಿದ್ದರು. ‘ಈ ದಿನ ಲಗ್ನ್‌ಪಶ್ತಿಕೆಯೂ ಆಗಿಯೇ ಹೋಗುತ್ತದೆ’ ಎಂಬ ದಿರಿಸ ಮೇಲೆಯೇ ನಾಗಪ್ಪನವರು ಇವರನ್ನೆಲ್ಲ ಸಫೆಗೂ ಮತ್ತು ಉಟಕ್ಕೂ ಆಹ್ವಾನಿಸಿದ್ದರು. ಎಲ್ಲರೂ ಉಟಕ್ಕೆ ‘ಸಿದ್ಧವಾಗಿಯೇ’ ಬಂದಿದ್ದರು.

ನಾಗಪ್ಪ, ಸುಭ್ರಯ್ಯ, ನಾರಾಯಣಮೂರ್ತಿ – ಇವರು ಒಳಕ್ಕೆ ಬಂದ ಕೂಡಲೆ, “ಅಳಿಯಂದಿರು ಇಲ್ಲೇ ದಯವಾಡಿಸಬಹುದಲ್ಲ” ಎಂದು ಅಲ್ಲಿಯೇ ಹಾಕಿದ್ದು. ಒಂದು ಒರಗುದಿಂಬನ್ನು ತೋರಿಸಿದರು ಜೋರೀಯಿಸರು. ದಿಂಬಿನ ಪಕ್ಕದಲ್ಲಿ ಮುದುಕರಲ್ಲಿದ್ದರೂ ಮುದುಕರಂತೆ ಕಾಣುತ್ತದ್ದ ಹೆಡ್‌ಗುವ್‌ಮಾಸ್ತೇ ಹಿರಿಯಣ್ಣಯ್ಯನವರು ಕುಳಿತಿದ್ದರು. ನಾರಾಯಣಮೂರ್ತಿ ಅವರನ್ನು ಸೋಡಿ – “ತಾವು ಹಿರಿಯರು, ವಯಸ್ಸಾದವರು. ತಾವು ಇಲ್ಲಿ ಕೂಡಿ. ನಾನು ನಿಮ್ಮ ಸ್ಥಳದಲ್ಲಿ ಕೂಡುತ್ತೇನೇ” ಎಂದ. ಹಿರಿಯಣ್ಣಯ್ಯನವರು – “ನೀನು ಪುಣಿವಂತ ನಾಗಪ್ಪ. ಎಂಥ ವಿನೆಯಸಂಪನ್ಮೂಲ ಆಳಿಯನನ್ನು ಸಂಪಾದಿಸಿಕೊಂಡಿದ್ದಿ! ಭೇಣ. ಪಟ್ಟಣದ ಹುಡುಗರು ಇಪ್ಪು ವಿನಯ ವಂತರಾಗಿದುವುದು ತೀರ ಪಿರಳೇ. ಅಯ್ಯ, ಸಿನ್ನ ಹೆಸರೇನು? (ನಾರಾಯಣ ಮೂರ್ತಿ ಎಂಬುದಾಗಿ ಸುಭ್ರಯ್ಯ ತಿಳಿಸಿದರು.) ನಾರಾಯಣಮೂರ್ತಿ, ಇಸ್ತೋತ್ತು ನಮ್ಮೆಲ್ಲಿರಿಗಂತ ನೀನು ಮುಖ್ಯನಾದವನು; ನೀನೇ ಹಿರಿಯ ವ್ಯಕ್ತಿ. ಬಾರಯ್ಯ ಕುಳಿತುಕೊ” ಎಂದು ಕೈಹಿಡಿದು ಕೂರಿಸಿಕೊಂಡರು. ಯತ್ತೆ ವಿಲಿದೆ, ಇನ್ನು ಹೆಚ್ಚು ಉಪಚಾರ ಹೇಳಿಸಿಕೊಳ್ಳಬಾರದೆಂದು, ನಾರಾಯಣ ಮೂರ್ತಿ ಕುಳಿತೆ.

ನಾಗಪ್ಪನವರು ಒಳಕ್ಕೆ ಹೋದರು. ಮತ್ತೆ ಹೊರಕ್ಕೆ ಬಂದರು. “ಒಂದು ಗ್ರಾಸ್‌ಲೈಟ್‌ ದಿರಕ್ಕೆ ಹೇಳಿದ್ದೆ. ಇಪ್ಪು ಹೊತ್ತಾದರೂ ಬರಲೇ ಇಲ್ಲ. ನಮ್ಮೆವರು ಏನು ತಡ ಮಾಡುತ್ತಾರೂ. ಇದಕ್ಕೇ ಪಟ್ಟಣದವರು ನಮ್ಮೆನ್ನು ಹೆಚ್ಚಿಯವರು ಅಂತ ಹಾಸ್ಯ ಮಾಡುವುದು. ನಾನು ಬಹಳ ಬಿಲವಂತ ಮಾಡಿದ ಮೇಲೆ ಶಟ್ಟರು ಮೃಷಾರಿನಿಂದ ಒಂದು ಗ್ರಾಸ್‌ಲೈಟ್‌ ತರಿಸಿದರು ಈಚಿಗೆ. ಉರಿಗೆಲ್ಲ ಇರುವುದು ಒಂದೇ. ಇನ್ನು ಯಾರು

ತರಿಸಿಕೊಂಡಿದ್ದಾರೇ. ಅದನ್ನು ಹೊತ್ತಿಸುವುದಕ್ಕೂ ಯಾರಿಗೂ ಬರುವುದಿಲ್ಲ” ಎಂದು ಎಲ್ಲರಿಗೂ ಕೇಳುವಂತೆ ಗೊಣಿದರು. ಹೇಡಾ ಗುಮಾನ್ತೇ ಹಿರಿಯಣ್ಣ ಯ್ಯಾ ಬಾಯಿಹಾಕಿದರು: “ಹೆಣ್ಣು ಸೋಡಬೇಕಾದವರು ನಾವಲ್ಲ, ನಾರಾಯಣಮೂರ್ತಿ. ನಮ್ಮ ಮುದಿಗಣ್ಣಾಗಳಾದರೆ ಗ್ರಾಸ್ ಶೌಲ್ಯಾಲ್ಟಿಟ್ ಪಾರ್ಸ್ ಲೈಟ್ ಬೇಕು. ಅವನ ಎಳೆಯ ಕಣ್ಣಿಗೆ ಈ ಹ್ಯಾಂಗಿಂಗ್ ಲ್ಯಾಂಪೇ ಸಾಕು.”

ಹೌದು ಎಂದು ಹೊಗುಟ್ಟಿ ತಶೇಯಲ್ಲಾಡಿಸುವಂತೆ, ದಣಾರದ ಮಧ್ಯ ದಲ್ಲಿ ತೂಗಹಾಕಿದ್ದು, ಸಣ್ಣದಾಗಿ ಮಿಣಿಣಿನೆ ಉರಿಯುತ್ತಿದ್ದ ತೂಗುದಿಇವ ಆಗತಾನೆ ನುಗ್ಗಿ ಬೀಸಿದ ಗಾಳಿಗೆ ಆಲುಗಿ ತೂಗಾಡಿತು. ನಾಗಪ್ರಾನವರು ದೀಪವನ್ನು ಸ್ವಲ್ಪ ದೊಡ್ಡದು ಮಾಡಿದರು. ದೀಪ ಹೇಗೆ ಸುತ್ತಿಕೊಂಡು, ಅದರ ಪ್ರಕಾಶ ಇನ್ನೂ ಸ್ವಲ್ಪ ಕಡಮೆಯಾಯಿತು.

ನಾರಾಯಣಮೂರ್ತಿಗೂ ಹೆಣ್ಣು ಸೋಡಲು ಈ ಬೆಳಕು ಸಾಲದು ಎಂದೆನಿಸಿತು. ಆದರೆ ಇನ್ನೊಂದು ದೀಪ ಹೊತ್ತಿಸಿ, ಇಲ್ಲವೆ ಬೇಗನೆ ಗ್ರಾಸ್ ಲೈಟ್ ತರಿಸಿ ಎಂದು ಹೇಗೆ ಕೇಳುವುದು? ಇಲ್ಲದೆ ಹಿರಿಯಣ್ಣ ಯ್ಯಾನವರು ಬೇರೆ, ಎಳೆಯ ಕಣ್ಣು ಎಂದು ಹೊಗಿಳಿದ್ದರು. ಜೊತಿಗೆ,—“ನನ್ನ ಭಾಗ್ಯಲಕ್ಷ್ಮಿ ಈಗ ನಡೆದು ಬರುತ್ತಾಳೆ. ಅವಳು ಸುಳಿದ ಕಡೆ ಬೆಳಕಿಗೆ ಕೊರತೆಯಿ?” ಎಂಬ ಅಸ್ವಷ್ಟವಾದ ಭಾವನೆ ಬೇರೆ ಒಂದು ಅವನ ಮನಸ್ಸಿನಲ್ಲಿ ಸುಳಿದಾಡುತ್ತಿತ್ತು. ಆದ್ದರಿಂದ ಅವನು ಸುಮ್ಮನೆ ಇದ್ದು. ಆದರೆ ಮಾತ್ರ, ಹುಡುಗಿಯ ಬರವಿಗಾಗಿ ಮನಸ್ಸಿನಲ್ಲಿ ತವಕವಡುತ್ತಿದ್ದು.

ಕೊನೆಗೆ ನಾಗಪ್ರಾನವರು ಹುಡುಗಿಯನ್ನು ಕರೆದುಕೊಂಡು ಬರುವಂತೆ ತಮ್ಮ ಹೆಂಡತಿಗೆ ಹೇಳಿ, ನಾರಾಯಣಮೂರ್ತಿಯ ಹತ್ತಿರ ಬಂದು ಕುಳಿತರು.

ಈ ಹೊತ್ತಿಗಾಗಲೆ ಸೆರಿಡೊರೆಯ ಹೆಂಗಸದು ಹುಡುಗಿಲ್ಲ ಎಂಟು ಹತ್ತು ಜನ ಮೇಲಿನ ಹಜಾರದಲ್ಲಿ ಸೆರಿದಿದ್ದರು. ಕೋಣೆಯೊಳಗಿನಿಂದ ನಂಜಮ್ಮು, ಸೂರಪ್ಪನ ಹೆಂಡತಿ ಕಮಲಮ್ಮು, ವಥು ಜಯಲಕ್ಷ್ಮಿ ಮತ್ತು ಕಮಲಮ್ಮನ ಮಗಳು ಶಾರದೆ—ಇವ್ಯಾ ಜನ ಬಂದರು. ಇಬ್ಬರು ಹೆಣ್ಣುಮಕ್ಕಳೂ ಕೋಣೆಯ ಪಕ್ಕದ ಮೂಲೆಯಲ್ಲಿ ಕುಳಿತುಬಿಟ್ಟಿರು. ತಾಯಂದಿರು ಸ್ವಲ್ಪ ಇತ್ತ ಕುಳಿತರು.

“ಒಂದು ಹಾಡು ಹೇಳಿನ್ನು ಜರು” ಎಂದು ತಾವು ಕುಳಿತೆಡಿಯಿಂದಲೇ ನಾಗಪ್ಪನವರು ಸೂಚನೆ ಕೊಟ್ಟರು.

ಇಬ್ಬರು ಹೆಣ್ಣುಮಕ್ಕಳೂ ಒಟ್ಟಿಗೆ ಹಾಡಲು ಮೊದಲು ಮಾಡಿದರು.

“ಜಯನಿಗೆ ನಾಚಿಕೆ ಒಬ್ಬಕೇ ಹೇಳುವುದಕ್ಕೆ. ಆದ್ದರಿಂದ ನನ್ನ ತಮ್ಮನ ಮಗಳೂ ಜೊತೆಯಲ್ಲಿ ಹೇಳುತ್ತಿದ್ದಾರೆ. ಶಾರದೆಯ ಧ್ವನಿ ಸ್ವಲ್ಪಿ ಎತ್ತರ, ಅಂದರೆ ಕೀರಲು, ಗೊತ್ತಾಗುತ್ತೇ ನೋಡಿ” ಎಂದು ನಾಗಪ್ಪನವರು ವ್ಯಾಖ್ಯಾನ ಮಾಡಿದರು. ನಾಗಪ್ಪನವರ ಪುಣ್ಯಕ್ಕೆ ಸೂರಪ್ಪ ದೂರದಲ್ಲಿ ಕುಳಿತಿದ್ದು.

ಹೌದು, ನಾಗಪ್ಪನವರು ಹೇಳಿದಂತೆ ಒಂದು ಧ್ವನಿ ಕೊಂಚೆ ಎತ್ತರ ವಾಗಿತ್ತು; ಆದರೆ ಕೀರಲೇನೂ ಆಗಿರಲಿಲ್ಲ. ಆ ಎತ್ತರದ ಧ್ವನಿ ಹಿಂದುಗಡಿ ಕುಳಿತಿದ್ದ ಹುಡುಗಿಯಿಂದ ಹೊರಟು ಬರುತ್ತಿದ್ದಂತೆ ನಾರಾಯಣಮೂರ್ತಿಗೆ ತೋರಿತು. ಆದ್ದರಿಂದ, ಮುಂದುಗಡೆ ಕುಳಿತಿರುವ ಹುಡುಗಿಯೇ ‘ತನ್ನ ಜಯಲಕ್ಷ್ಮಿ’ ಎಂದು ತರ್ಕಿಸಿದ.

ಒಂದಾಯಿತು; ಏರಡಾಯಿತು; ಮೂರನೇಯ ಹಾಡು ಸಾಗುತ್ತಿತ್ತು. ಹಾಡು ಕೇಳಿ, ‘ತನ್ನ ಹುಡುಗಿ’ ಎತ್ತರದ ಧ್ವನಿ ಇಲ್ಲಿದಿದ್ದರೂ ಚಿನ್ನಾಗಿ ಹಾಡುವಹಾಗೆ ಕಾಣುತ್ತೆ, ಪರವಾಜಲ್ಲ ಎಂದು ಸಮಾಧಾನಪಟ್ಟು ಕೊಂಡ ನಾರಾಯಣಮೂರ್ತಿ.

ಆದರೆ, ಇಬ್ಬರಲ್ಲಿ ಜಯಲಕ್ಷ್ಮಿಯಾರು ಎಂದು ನಾರಾಯಣಮೂರ್ತಿಯ ಮನಸ್ಸು ಮತ್ತೆ ತರ್ಕಿಸಲ್ಪಿಡಿಸಿತು. ಒಂದೊಂದು ಸಲ ಮುಂದುಗಡೆ ಕುಳಿತಿದ್ದ ಹುಡುಗಿಯ ಧ್ವನಿಯೂ ಎತ್ತರದಲ್ಲೇ ಇರುವಂತೆ ಅವನಿಗೆ ತೋರಿತ್ತಿತ್ತು.

ಅವನ ಮನಸ್ಸು ಹೀಗೆ ಮಧುವನ್ನು ಅರಸುತ್ತ ಆ ಹೂವಿನಿಂದ ಈ ಹೂವಿಗೆ, ಈ ಹೂವಿನಿಂದ ಆ ಹೂವಿಗೆ ಹಾರಾಡುತ್ತಿರುವ ದುಂಬಿಯಂತೆ ತೂಗಾಡುತ್ತಿರುವಾಗ, “ಈ ಕಡೆ ಕುಳಿತಿರುವವರೇ ನನ್ನ ಮಗಳು ಜಯಲಕ್ಷ್ಮಿ. ಆ ಕಡೆ ಕುಳಿತಿರುವವರು ನನ್ನ ತಮ್ಮನ ಮಗಳು ಶಾರದೆ” ಎಂದು ನಾಗಪ್ಪನವರು ಹೇಳಿದರು; ಅವರ ಈ ಮಾತುಗಳು ಮಂದ ಮಾರುತ್ವಂತೆ ಬೀಸಿ ಸುಂದು, ದುಂಬಿಯನ್ನು ಒಂದು ಹೂವಿನ ಮೇಲೆ ಸೆಳಿದೊಯ್ದು ಕೂರಿಸಿತು.

“ನನ್ನ ಮೊದಲ ತರ್ಕನೇ ಸರಿ. ಈ ಕಡೆಯವಳಿಂದರೆ ಮುಂದುಗಡೆ ಕುಳಿತಿರುವ ಹುಡುಗಿಯೇ” ಎಂದು ಮುಂದುಗಡೆ ಕುಳಿತಿದ್ದ ಹುಡುಗಿಯನ್ನು ಕಣ್ಣು ತುಂಬ ನೋಡಲೊಡಗಿದ.

ಮಿಣಿಮಿಣಿ ಎಂದು ಸಣ್ಣನಾಗಿ ಹೊಗೆಗಟ್ಟಿ ಉರಿಯುತ್ತಿದ್ದ ದೀಪದ ಬೆಳಕಿನಲ್ಲಿ ಹುಡುಗಿಯ ಮುಖಾವ ಅಂದವಾಗಿಯೇ ಕಂಡಿತು. ಮುಖದ ಮಾಟ ಅಷ್ಟು ಸ್ವಷ್ಟವಾಗಿ ಕಾಣುತ್ತಿರಲಿಲ್ಲ. ಹುಡುಗಿಯ ಬಣ್ಣ ಸಾಮಾನ್ಯವಾಗಿ ಬಿಳಿಪು ಎಂದು ಹೇಳುವ ಬಣ್ಣವಾಗಿಯೇ ಕಂಡಿತು. ಒಟ್ಟಿನ ಮೇಲೆ ಅವನು ನೋಡಿದ ಹುಡುಗಿ ಅವನ ಮನಸ್ಸಿಗೆ ಒಸ್ಪಿಬಂದಳು.

“ನನ್ನ ತಮ್ಮನ ಮಗಳೂ ಜಯನೂ ಸ್ವಲ್ಪ ಹೆಚ್ಚು ಕಡಮೇ ಒಂದೇ ಮಾದರಿ ಅಂತ ಇಟ್ಟುಕೊಳ್ಳಿ” ಎಂದು ಮಾತ್ರ ಹಾಕಿದರು ನಾಗಪ್ಪನವರು.

ಹುಡುಗಿಯ ರೂಪ ಒಸ್ಪಿತು, ಕಂತ ಒಸ್ಪಿತು. “ಆಯಾಸವಾಗುತ್ತೇ, ಹಾಡುವುದು ಸಾಕು” ಎಂದು ಸೂಚನೆ ಕೊಟ್ಟ ನಾರಾಯಣಮೂರ್ತಿ.

ಹಾಡಿಕೆ ನಿಂತಿತು; ಪಟಕ್ಕನೇ ಹೆಣ್ಣುಮಕ್ಕಳಿಬ್ಬರೂ ಒಳಕ್ಕೆ ಎದ್ದು ಹೋದರು. ನಾಗಪ್ಪನವರು ಮೆಳ್ಳಿನೆ ನಾರಾಯಣಮೂರ್ತಿಯ ಬಳಿಗೆ ಸರಿದು, ದೇಶಾವರಿ ನಗೆ ನಗುತ್ತ, ಅವನಿಗೆ ಮಾತ್ರ ಕೆವಿಯಲ್ಲಿ ಉಸುರುವಂತೆ ಆದರೂ ಎಲ್ಲಿರಿಗೂ ಕೇಳುವಪ್ಯಮಟ್ಟಿಗೆ ಗಟ್ಟಿಯಾದ ದಸಿಯಲ್ಲಿ—“ಹೆಣ್ಣು ಒಸ್ಪಿದ ಹಾಗಾಗಿದ್ದರೇ... ಮೊಡ್ಡು ಮನಸ್ಸು ಮಾಡಿ ಒಸ್ಪಿಗೆ ಇದೆ ಅಂತ ಹೇಳಿ ಬಿಟ್ಟರೇ... ಹ ಹ್ಯಾ ಹ... ಲಗ್ಗಿಪತ್ತಿಕೆಗೆ... ಏಪಾಡು... ಎಲ್ಲ... ಸಿದ್ಧವಾಗಿದೆ...” ಎಂದರು.

ನಾರಾಯಣಮೂರ್ತಿ ಹೋನವಾಗಿದ್ದ. ಹುಡುಗಿಯನ್ನು ತಾನು ಮನಸಾರ ಒಸ್ಪಿರುವುದು ಸರಿಯೆ. ಆ ಯಾಡುಗಿ ತನ್ನ ಜೀವನದ ಗೆಳತಿಯಾಗಿರಲು ಯೋಗ್ಯಾಗಿಯೆ ಇದ್ದಾಗೆ. ಆದರೂ, ತನ್ನ ತಾಯಿಯ ಅಪ್ಪಣಿ ಪಡೆದು ಒಸ್ಪಿಗೆ ಕೊಡುವುದು ಮೇಲಿಲ್ಲವೇ?

“ಹುಡುಗಿಯನ್ನೇ ನೋ ಒಸ್ಪಿದ್ದೇ ನೇ. ಆದರೆ....” ಎಂದು ನಾರಾಯಣ ಮೂರ್ತಿ ಅನುಮಾನಿಸುತ್ತ ಹೇಳಲೊಡಗಿದ.

“ನಿಂವು ಒಸ್ಪಿದ ಮೇಲೆ ನಿಮ್ಮ ತಾಯಿ ನಿಮ್ಮ ಮಾತಿಗೆ ಯಾಕೆ ನಿರುಧ್ಫ ನಡೆಯುತ್ತಾರೆ? ನಿಂವು ಉರಿಗೆ ಹೋಗಿ ನಿಮ್ಮ ತಾಯಿಯನ್ನು

ಕೇಳಿ ಕಾಗದ ಬರೆದು ಮತ್ತೆ ಲಗ್ನಪತ್ರಿಕೆ ಆಗುವುದೆಂದರೆ ತಡವಾಗುತ್ತೆ. ಶ್ರಾವಣ ಬಹುಳ ಬಿದಿಗೆ ಲಗ್ನ ಪ್ರಶ್ನಸ್ವಾಗಿದೆಯಂತೆ. ಇನ್ನು ಇಪ್ಪತ್ತು ದಿನ ಕೂಡ ಇಲ್ಲ. ನಾವು ಮುದುವೆಗೆ ಇನ್ನೂ ಯಾವ ಏರಾಡನ್ನೂ ಮಾಡಿ ಕೊಂಡಿಲ್ಲ. ಸಿಮ್ಮೆ ತಾಯಿಗೆ ಬೇಕಾದರೆ ಸುಭ್ರಯ್ಯ ಎಲ್ಲವನ್ನೂ ವಿರಿಸಿ ಹೇಳುತ್ತಾರೆ” ಎಂದು ಸುಭ್ರಯ್ಯನ ಮುಖ ಸೋಡಿದರು ನಾಗಪ್ಪನವರು.

“ಆಗಲಪ್ಪ ನಾಣು. ಅಮ್ಮಿನಿಂದ ವಿರುದ್ಧ ಮಾತು ಬರದಂತೆ ನಾನು ಸೋಡಿಕೊಳ್ಳುತ್ತೇನೆ. ಅಲ್ಲದೆ, ಈ ಸಂಬಂಧಕ್ಕೆ ಸಿಮ್ಮೆಮ್ಮೆ ಆಗಲೇ ಒಪ್ಪಿಗೆ ತಿಳಿಸೇ ಇದ್ದಾಗೇ. ಮುಡುಗಿ ಸೋಡಿ ನಿನ್ನ ಒಪ್ಪಿಗೆ ತಿಳಿಸುವುದಕ್ಕೆ ತಾನೇ ನಿನ್ನ ಇಲ್ಲಿಗೆ ಬಂದಿರುವುದು?” ಎಂದು ಸುಭ್ರಯ್ಯ ಸುಡಿದರು.

ಎಲ್ಲಸೂ ಸರಿಯಾಗಿ ಕಂಡಿತು ನಾರಾಯಣಮೂರ್ತಿಗೆ. ನಾಗಪ್ಪನವರು ನೀನು ತಾವು ಅಂತ ಬಹುವಚನದಲ್ಲಿ ಮಾತಾಡಿಸಿ ಮರ್ಯಾದೆ ಬೇರೆ ತೋರಿಸುತ್ತಿದ್ದರು. ಹೂ ಎಂದು ಹೇಳಲು ಸಿಶ್ಚಯ ಮಾಡುವನ್ನಷ್ಟರಲ್ಲಿ - “ಶುಭಸ್ಯ ಶೀಘ್ರಂ, ಆಗಿಹೋಗಲಿ” ಎಂದು ಹೆಡ್‌ಗುವಾಸ್ತೇ ಹಿರಿಯಣ್ಣಯ್ಯನವರು ಬಾಯಿ ಹಾಕಿ ಒಂದು ಚಿಟ್ಟಿಕೆ ನಕ್ಕೆ ಏರಿಸಿದರು. ನಕ್ಕೆದ ಧೂಳು ಹಾರಿ ಅವರ ಪಕ್ಕದಲ್ಲೇ ಕುಳಿದ್ದ ಹೆಡ್‌ಷ್ಟೆಷ್ಟರು ಎರಡುಸಲ ಸೀತರು. ಜೋಯಿಸರು - “ಹಿರಿಯಣ್ಣಯ್ಯನವರು ಅಪ್ಪಣಿ ಕೊಡಿಸಿದ್ದ ಸರಿಯಿ. ಶುಭಸ್ಯ ಶೀಘ್ರಂ. ಹೆಡ್‌ಷ್ಟೆಷ್ಟರು ಬೇರೆ ಒಕ್ಕೆಯ ಶಕುನ ನುಡಿದಿದ್ದಾರೆ” ಎಂದು ಕಂಕುಳಲ್ಲಿ ಇಟ್ಟಿದ ಗಂಟು ಬಿಟ್ಟಿ, ವಂಚಾಂಗ ತೆಗೆದು, ಗಂಟೆ ಬಾರಿಸಿಯೆ ಬಿಟ್ಟಿರು. ಕೂಡಲೇ ನಾಗಪ್ಪನವರು ಎದ್ದುಹೋಗಿ, ಸಿಧ್ಧವಾಗಿರಿಸಿದ್ದ ಹೂವು, ಹಣ್ಣುಹಂಪಲು, ಕಾಗದ, ಮನಿ ಮುಂತಾದ ಸಾಮಗ್ರಿಯೆಲ್ಲವನ್ನೂ ತಂದು ಕ್ಷಣದಲ್ಲಿ ಅಣಿಗೊಳಿಸಿಬಿಟ್ಟರು. ಅಧ್ರ್ಯಾ ಗಂಟೆಯಲ್ಲಿ ಲಗ್ನಪತ್ರಿಕೆ ಆಗಿಯೇಹೋಯಿತು. ಗಂಡಿನ ಪರೆವಾಗಿ ಸುಭ್ರಯ್ಯನವರೇ ಲಗ್ನಪತ್ರಿಕೆ ಸ್ವೀಕರಿಸಿದರು. ಆಮೇಲೆ ರಾತ್ರಿಯಲ್ಲಿ ಬಂದಿದ್ದವರಿಗೆಲ್ಲ ಪುಷ್ಟಿವಾದ ಭೋಜನವಾಯಿತು. ವರಾರನೆಯ ದಿನವೇ ನಾರಾಯಣಮೂರ್ತಿ ಉಂಗಿ ಹೊರಟಿ. ನಾಗಪ್ಪನವರು ತಮ್ಮ ಭಾವಿ ಅಳಿಯನಿಗೆ ಒಬ್ಬಂಟ್ಟಂಚಿನ ಮೇಲುಕೊಟ್ಟಿ ವಂಚೆ ಉಡುಗೊರೆ ಕೊಟ್ಟರು. ಮತ್ತು ಸುಭ್ರಯ್ಯನವರ ಕೈಲಿ ಅಂ ರೂಪಾಯಿ ಕೊಟ್ಟು ವರನಿಗೆ ಒಕ್ಕೆಯ ಉಡುಪು ಹೋಲಿಯಿ

ಹಾಕಬೇಕೆಂದು ಹೇಳಿದರು. ವರೋಪಚಾರಕ್ಕೆ ಬೇಕಾದ ಇತರ ಸಾಮಾನು ಗಳನ್ನು ಕೊಳ್ಳಲು ತಾವು ಇನ್ನೆರಡು ಮೂರು ದಿನಗಳಲ್ಲಿ ಮೈಸೂರಿಗೆ ಬರುವುದಾಗಿಯೂ, ಆಗ ಅವನ ತಾಯಿಯನ್ನು ಕಂಡು ಉಳಿದ ವಿಚಾರ ಗಳನ್ನು ವಾತಾಡುವುದಾಗಿಯೂ ನಾಗಷ್ಟನವರು ನಾರಾಯಣಮೂರ್ತಿಗೆ ತಿಳಿಸಿದರು. ೨

## ೨

ಹೊರಗೆ ಹೇಗೆ ಕಂಡರೆನು ? ಮನಸ್ಸೊಷ್ಟಿದ್ದೆಲ್ಲ ಚಿನ್ನ

ನಾರಾಯಣಮೂರ್ತಿ ಹಿಂದಿರುಗಿ ಬಂದ ಕೂಡಲೆ ಗೌರಿ ಅವನನ್ನು ಪ್ರಶ್ನಿಸಿ ಪ್ರಶ್ನಿಸಿ ಕಾಡಿದಳು. ಅವಳ ಮೊದಲ ಪ್ರಶ್ನೆ – “ಹುಡುಗಿ ಹೇಗಿ ದ್ವಾಳಿ ?” “ಕಂತ ಬಹಳ ಚೆನ್ನಾಗಿದೆ. ಚೆನ್ನಾಗಿ ಹಾಡುತ್ತಾಳೆ” ಎಂದು ನಾರಾಯಣಮೂರ್ತಿ ಉತ್ತರ ಕೊಟ್ಟಿ. ಅವನು ಬಹಳ ಯೋತ್ತು ಲಜ್ಜೆಯಿಂದ ಸುಮೃದ್ಧಿಸ್ತೂ, ಗೌರಿಯ ಕಾಟ ತಡೆಯಲಾರದೆ, ಹಾಗೆ ಉತ್ತರಕೊಟ್ಟಿ. ಗೌರಿ ಚತುರ; ಈ ಉತ್ತರದಿಂದ ಸ್ವಲ್ಪ ತ್ವರಿತಾದರೂ ತನಗೆ ಬೇಕಾದ ಉತ್ತರವನ್ನು ತನ್ನ ತಮ್ಮನ ಬಾಯಿಂದ ಹೊರಡಿಸಬೇಕೆಂಬ ಹುಡುಗಾಟಿಕೆಯ ಹಂಡದ ಬಿಗುವನ್ನು ಕಡಮೆ ಮಾಡಲಿಲ್ಲ. “ಒಹೋ, ಬಹಳ ಸಂತೋಷ. ನಿಮ್ಮ ರಾಣೀಸಾಹೇಬರಿಗೆ ಅಪ್ಪು ಚೆನ್ನಾಗಿ ಹಾಡುವುದಕ್ಕೆ ಬೇರೆ ಬರುತ್ತದೆಯೋ ! ಬಹಳ ಸಂತೋಷ. ನಾನು ನಿನ್ನ ಯಂಡತಿ - ಅಲ್ಲ, ಮರೀತಿ - ನಿನ್ನ ಹಂಡತಿಯಾಗುವ ಹುಡುಗಿಯ ಕಂತ ಹೇಗಿದೆ ಎಂದು ಕೇಳಲಿಲ್ಲ. ಅವಳು ಹೇಗಿದ್ದಾಳೆ ಎಂದು ಕೇಳಿದೆ. ಅವಳ ಮುಖ ಹೇಗಿದೆ, ಬಣ್ಣ ಹೇಗಿದೆ ? ಇದು ಹೇಳು” ಎಂದಳು ಗೌರಿ.

“ನಿನ್ನ ಹಾಗಿಲ್ಲ ಗೌರಿ.”

“ನನಗಿಂತ ಚೆನ್ನಾಗಿದ್ದಾಳೇನೂ ! ಹಾಗಾದರೆ ಸಂತೋಷ.”

“ನಿನಗಿಂತ ಚೆನ್ನೊಂದು ಏನೋ ನಾನು ಕಾಣೆ. ನಿನ್ನ ಹಾಗಿಲ್ಲ. ಅಪ್ಪು ಬಣ್ಣಿಲ್ಲ.”

“ನನ್ನ ಹಾಗೆ ಒಬ್ಬರೂ ಇಲ್ಲ. ನನ್ನ ಸಾಮ್ರೂಹಕೆ? ನಿಜವಾಗಿ ಹೇಳು, ನಿನ್ನ ಹೆಂಡತಿ - ಅಲ್ಲ - ಹಾಳೆದ್ದು ಮರಿತೂ ಮರಿತೂ ಹೋಗುತ್ತೆ - ನಿನ್ನ ಹೆಂಡತಿಯಾಗುವ ಹುಡುಗಿ ಹೇಗಿದ್ದಾಳೆ?”

ಸಾರಾಯಣಮೂರ್ತಿಯ ಮನಸ್ಸು ನಿಜವಾಗಿಯೂ ಹೇಚಾಟಕ್ಕೆ ಸಿಲು ಕಿತ್ತು. ಮಂಕುಬೆಳಕಿನಲ್ಲಿ ಹುಡುಗಿಯ ಮುಖಾವದ ಸ್ವರ್ಪಕಲ್ಪನೆ ಆಗಿರ ಲಿಲ್ಲ. ಆದರೂ, ಹುಡುಗಿ ಚೆನ್ನಾಗಿದ್ದಾಳೆಂದು ಅವನಿಗೆ ಅನ್ನಿಸಿತ್ತು ಅಷ್ಟೆ. ಈ ಅನಿಸಿಕೆಯನ್ನು ಗೌರಿಗೆ ಹೇಳಿದರೆ ಅವಳು ಒಪ್ಪಲಾರಕು. ಅವಳಿಗೆ ಮುಖ ಲಕ್ಷಣದ ವಿವರವನ್ನೇಲ್ಲ ಕೊಡಬೇಕು. ಇದು ಅವನಿಗೆ ಅಸಾಧ್ಯವಾಗಿತ್ತು. ಅದ್ದರಿಂದಲೇ ಅವನ ಮನಸ್ಸು ಅಪ್ಪು ಹೇಚಾಡುತ್ತ ಇದ್ದು, ಅವಳು ಕೇಳಿದ ಪ್ರಶ್ನೆಗಳಿಗೆ ಅವನು ಅಪ್ಪಷ್ಟವಾದ ಉತ್ತರ ಹೇಳುತ್ತಿದ್ದಾದು.

“ಹುಡುಗಿಯನ್ನ ಹಾಗಾದರೆ ನಿನ್ನ ಒಪ್ಪಲಿಲ್ಲವೇನೂ?”

“ಒಪ್ಪಿದ್ದೇನೆ. ಲಗ್ಗುಪತ್ರಿಕೆಯೂ ಆಗಿಯೋಯಿತು.”

ಈ ಸಮಾಚಾರ ಕೇಳಿ ಗೌರಿಗೆ ಅತ್ಯಾನಂದವಾಗಿಯೋಯಿತು. ಹುಡುಗಿ ಚೆನ್ನಾಗಿಯೇ ಇರಬೇಕು, ಇಲ್ಲಿದಿದ್ದರ ಸಾರಾಯಣಮೂರ್ತಿ ಒಪ್ಪೇ ಇಂದರೆನು - ಎಂದು ಅವಳು ತರ್ಕಿಸಿದಳು. ನನ್ನ ಹೆಂಡತಿ ಹಾಗಿರಬೇಕು, ಒಗ್ಗಿರಬೇಕು ಎಂದು ಅವನು ತನ್ನಿಂದು ಈಚೆಗೆ ಒಮ್ಮೆಯ್ಯೆ ಹೇಳುತ್ತಿದ್ದು ದನ್ನು ಅವಳು ನೀನಿಗಿ ತಂದುಕೊಂಡು, ಹುಡುಗಿ ಖಂಡಿತವಾಗಿಯೂ ಚೆನ್ನಾಗಿಯೇ ಇರಬೇಕೆಂದು ನಂಬಿದಳು; ಹುಡುಗಿಯ ರೂಪ ಹೇಗೆ ಇರಬಹುದು ಎಂಬುದನ್ನು ಮನಸ್ಸಿನಲ್ಲಿಯೇ ಚಿತ್ರಿಸಿಕೊಳ್ಳುತ್ತೋದಳು.

“ನಿನ್ನ ಒಪ್ಪಿದಮೇಲೆ ಸರಿ, ನಾಣು. ಹುಡುಗಿ ಚೆನ್ನಾಗಿಯೇ ಇರಬೇಕು. ಹೊರಗೆ ಹೇಗೆ ಕಂಡರೇನು? ಮನಸ್ಸಿನ್ನಿಷ್ಟಿದ್ದೆಲ್ಲ ಚೆನ್ನೆ.”

ಸ್ವಲ್ಪ ಹೊತ್ತಾದ ಮೇಲೆ, ಯಾರ ಮನಸ್ಸಿಗೋ ಹೊಗಿದ್ದ ವೆಂಕಮ್ಮನ ವರೂ ಹಿಂದಿದುಗಿ ಬಂದರು. ಅವರು ಬಂದಕೂಡಲೇ ನಾರಾಯಣಮೂರ್ತಿ ತಾಯಿಯ ಕಾಲಿಗೆ ಎರಗಿದ. ಅವರಿಗೆ ಎಲ್ಲವೂ ಅರ್ಥವಾಯಿತು. ಕಣ್ಣಿಂದ ಹರಣ ಹನಿಗಳಾಗಿ ಉಕ್ಕೆ ಬಂದು, ಅವನ ತಲೆಯ ಮೇಲೆ ಅವು ಬಿದ್ದವು. ಇದಕ್ಕೆಂತ ಹೆಚ್ಚು ಅಶೀವಾದದ ಮತ್ತೇನು ಬೇಕು? ಆದರೂ, ರೂಪಿಯಂತೆ ಆಶೀವಾದದ ವಾತುಗಳನ್ನು ಉಚ್ಚಾರಿಸಿದರು.

ಲಗ್ನ ಪತ್ರಿಕೆಯಾಗಿರುವ ಸಮಾಚಾರವನ್ನು ಗೌರಿ ತಿಳಿಸಿದಳು. ವೇಂಕಮೃತವರು ತುಂಬ ಸಂತೋಷಪಟ್ಟಿರು. ಅವರು ಹುಡುಗಿ ಹೇಗಿದ್ದಾಳೆ ಎಂಬ ಪ್ರಶ್ನೆಯನ್ನು ಕೇಳಲೇ ಇಲ್ಲ. ಮಗ ಹುಡುಗಿಯನ್ನು ಒಸ್ಪಿಕೊಂಡು ಬಂದ ಮೇಲೆ, ಹುಡುಗಿ ಹೇಗಿದ್ದರೆ ಏನು? ಹುಡುಗಿಯ ಜೆನ್ನು ಚಾರು ಕಟ್ಟಿಕೊಂಡು ತಮಗೇನು? ಅವಳು ಸದತ್ವವಂತಭಾಗಿ, ಒಳ್ಳೆಯ ಸೋನೆಯಾಗಿ, ಮನೆ ತನದ ಹೆಸರನ್ನು ಮುಂದಕ್ಕೆ ತರುವ ಗ್ರಹಿಣಯಾಗಿ ಬಾಳಿದರೆ ಸಾಕು. ಅವರು ನಾರಾಯಣಮೂರ್ತಿಯನ್ನು ಆ ಬಗ್ಗೆ ಪ್ರಶ್ನಿಸಲೇ ಇಲ್ಲ. ಆತ್ಮ ಮಾವಂದಿರವಿಚಾರ, ಅವರು ಮಾಡಿದ ಉಪಚಾರದ ವಿಚಾರ, ಅವರು ಏನಾದರೂ ಮಾತ್ರ ಕೊಟ್ಟಿದ್ದರೆ ಹೇಗೆ? – ಇವುಗಳನ್ನು ಕೇಳಿದರು. ಈ ವಿಚಾರಗಳ ಬಗ್ಗೆ ನಾರಾಯಣಮೂರ್ತಿ ಏನೂ ತಿಳಿನಳಿಕೆ ಹೊಂದಿರಲಿಲ್ಲ. ಇನ್ನು ಎರಡು ಮೂರು ದಿನಗಳಲ್ಲಿ ಸುಖ್ಯಯ್ಯವಾವಯ್ಯನೂ ನಾಗಪ್ರನವರೂ ಬರುವುದಾಗಿಯೂ ಆಗ ಎಲ್ಲಾ ಗೊತ್ತಾಗುವುದಾಗಿಯೂ ಹೇಳಿದ. ಹೇಳಿ, ತನಗೆ ಕೊಟ್ಟಿದ್ದ ಉಡುಗೊರೆಯನ್ನು ತಾಯಿಗೆ ತೋರಿಸಿದ. ಅವರು ಹಿರಿಹಿಗೆ ಹೋದರು. “ನಾಣು, ಆವರು ಇಂಥ ವಂಚೆ ಉಟ್ಟಿದ್ದೇ ನಾನು ಸೋಡಲಿಲ್ಲ. ನೀನಾದರೂ ಈಗ ಉಡುವ ಭಾಗ್ಯ ದೇವರು ಕೊಟ್ಟಿನಲ್ಲ, ಅಷ್ಟೇ ಸಾಕು” ಎಂದು ತಮ್ಮ ಅಪಾರ ಆನಂದವನ್ನು ವೃಕ್ಷಪಡಿಸಿದರು ವೇಂಕಮೃತವರು. ನಾರಾಯಣಮೂರ್ತಿಗಾದರೂ ಉಡುಗೊರೆ ಕಂಡು ಬಹಳ ಸಂತೋಷವಾಗಿತ್ತು. ಲಗ್ನ ಪತ್ರಿಕೆಯ ದಿನದ ರಾತ್ರಿ ನಾಗಪ್ರನವರ ಮನೆಯಲ್ಲಿ ಅವನಿಗೆ ನಡೆದ ಉಪಚಾರ ಅಂಥಾದ್ದೇನೂ ಅಮೋಫ್ವವಾಗಿಲ್ಲ ದಿದ್ದರೂ, ಈ ಭಿಕ್ಷಾನ್ನದ ಬ್ರಾಹ್ಮಣ ಹುಡುಗನಿಗೆ ಅದೇ ಪರಮೋಪಚಾರವಾಗಿ ಪರಿಣಮಿಸಿತ್ತು; ಅವರ ಮನೆಯಲ್ಲಿ ಅಂದಿನ ರಾತ್ರಿ ಮಾಡಿದ್ದ ಚಿತ್ತಾನ್ನ, ವಾಯಸದ ಉಟವೇ ಅವನಿಗೆ ಮೃಷ್ಣಾನ್ನ ಭೋಜನವಾಗಿ ಕಂಡಿತ್ತು; ಅವರು ಕೊಟ್ಟಿ ಉಡುಗೊರೆಯನ್ನು, ಮಂಡಿಯ ಮೇಲೆ ವಂಚೆ, ಹರಕು ಅಂಗಿ, ಹಾಸನದ ಟೋಪಿ – ಇವನ್ನು ಧರಿಸುತ್ತಿದ್ದ ಅವನು ಅತ್ಯಮೂಲ್ಯವಾಗಿ ಭಾವಿಸಿದ್ದನು; ಅವನು ಹುಡುಗಿಯನ್ನು ಮನಸಾರೆ ಒಸ್ಪಿಬಿಟ್ಟಿದ್ದನು. ಈ ಸ್ಥಿತಿಯಲ್ಲಿ ತನಗೆ ಉಂಟಾಗಿದ್ದ ಅಪಾರ ಸಂತೋಷ ತೃಪ್ತಿಗಳನ್ನು ತನ್ನ ತಾಯಿಗೆ ತಿಳಿಸಲು ಅವನಿಗೆ ವಾತೇ ಬರಲಿಲ್ಲ. ಅವರು ಮತ್ತೆ ಮತ್ತೆ

ಕೇಳುತ್ತಿದ್ದ ಪ್ರಶ್ನೆಗಳಿಗೆ, “ರಾತ್ರಿ ಮಲಗಿಕೊಂಡಾಗ ಎಲ್ಲ ಹೇಳುತ್ತೇನ್ನು” ಎಂದು ಅವೇ ಉತ್ತರ ಕೊಂಡು. ಇದರಿಂದ, ಮಗನಿಗೆ ಹೇಳಲು ನಾಚಿಕೆ ಎಂದು ವೆಂಕಮ್ಮನವರು ಭಾವಿಸಿದರು.

## ಲ

**ಮನುವೆಯ ಉದುವಿಗೆ ಮೂವತ್ತು ರೂಪಾಯಿ**

ಸುಭ್ರಯ್ಯ ಮಾನಯ್ಯ ಮಾರನೆಯ ದಿನವೆ ಬಂದರು. ನಾರಾಯಣ ಮೂರ್ತಿಯ ಕೂಡ ನಾಗಪ್ರಸವರ ಸಂಗಡಲೆ ತಾವು ಬರುವುದಾಗಿ ಹೇಳಿದ್ದರು. ಈಗ ಇಮ್ಮು ಮುಂಚೆ ಒಂದಢ್ಣ ನಾರಾಯಣಮೂರ್ತಿಗೆ ಆಶ್ಚರ್ಯವಾಯಿತು.

ಸುಭ್ರಯ್ಯ, ನೇರವಾಗಿ ವೆಂಕಮ್ಮನವರ ಸಂಗಡ ಮನುವೆಯ ವಿಚಾರ ಎಲ್ಲವನ್ನೂ ಆಧ್ಯಂತವಾಗಿ ಸರಿಸತ್ತುಂಟಾಗಿ.

“ನಾನು ನಾಗಪ್ರಸವರ ಜೊತೆಯಲ್ಲಿದ್ದೇ ಬುರಜೀಕರಿಸ್ತು. ಇನ್ನು ಅವರ ಜೊತೆಯಲ್ಲಿ ಬಂದುಬಂಧುರೆ ಅವರು ಇರುವಾಗ ಕೆಲವು ವಿಚಾರಗಳನ್ನು ಮಾತಾದುಪುದಕ್ಕಾಗುವುದಿಲ್ಲ. ಆಧ್ಯಂತ ಮುಂಚೆಯೇ ಹೊರಟುಬಂದೆ. ನಾಗಪ್ರಸವರು ನನ್ನ ಕೂಡ ಬಂ ದೂಪಾಯಿ ಕೊಟ್ಟಿದ್ದಾರೆ. ನಾರಾಯಣ ಮೂರ್ತಿಗೆ ಅದರಲ್ಲಿ ಸದ್ಗೃಹೆ ಏರಡು ಸಚುರ ಕೋಟು, ನಾಲ್ಕು ಷರಟು, ಬಂದು ಜೊತೆ ಜೋಡು, ಬಂದು ಜೊತೆ ಷರಾಯಿ – ಇಮ್ಮು ತೆಗೆದುಕೊಡುತ್ತೇನೆ. ಅವರು ಬಂದಾಗ ಸಂಕಲಿಕೆ, ಬೆಳ್ಳಿ ಪಾತ್ರೆ ಮುಂತಾಡ್ದನ್ನು ತೆಗೆಯುತ್ತಾರೆ. ಶಗಲೇ ಹೊತ್ತಾಗಿ ಯೋಧಿಯಿತು. ಇನ್ನು ನಾರಾಯಣ ಮೂರ್ತಿಯನ್ನು ವೇಟಿಗೆ ಕರೆದುಕೊಂಡು ಹೋಗಬೇಕು. ಏಷ್ಟು ನಾಣು, ಹೊತ್ತಾಯಿತು.”

“ಹೋಗು ನಾಣು, ಹೊತ್ತಾಗುತ್ತೇ ; ಸುಭ್ರಪ್ರಸವನೆ. ಅವನ ಜೊತೆ ಹೋಗಿ ಸಂಕೋಚಪಟ್ಟಿಕೊಳ್ಳಬೇಕೆ ಬೇಕಾದ ಬಟ್ಟ ತೆಗೆದುಕೊ, ಹೋಗು” ಎಂದು ವೆಂಕಮ್ಮನವರು ಬಾಯಿ ಬಾಯಿ ಬಿಡುತ್ತ ಮಗನನ್ನು ಒತ್ತಾಯಿಸಿಸಿದರು.

ಸುಭರ್ಯ ನಾರಾಯಣಮೂರ್ತಿ ಇಬ್ಬರೂ ಪೇಟಿಗೆ ಹೋದರು. ಸುಭರ್ಯ ತಿಳಿಯದವನ್ನೇನೂ ಅಲ್ಲ; ಇಷ್ಟವಟ್ಟಿದ್ದರೆ ನೊಗಸಾದ ಬಟ್ಟ ತೆಗೆದು ನಾರಾಯಣಮೂರ್ತಿಗೆ ಹೋಲಿಸಿಕೊಡಬಹುದಾಗಿತ್ತು. ಹುಡುಗ ಒಪ್ಪಿದ್ದನ್ನು ಹೋಲಿಸಿಕೊಡಿ ಎಂದು ನಾಗಪ್ರಸಾದರು ಸೂಚನೆ ಕೊಟ್ಟಿದ್ದ ರಿಂದ ತನಗೇಕೆ ಜವಾಬಿದಾರಿ ಎಂದು, ‘ಸಿನಗೆ ಬೇಕಾದ ಬಟ್ಟಿ ಹೋಲಿಸಿಕೊಳ್ಳಿಸ್ತು’ ಎಂದು ಸುಭರ್ಯ ಬಟ್ಟೀಯ ಆಯ್ದ್ಯಾಯ ವಿಚಾರವನ್ನು ನಾರಾಯಣಮೂರ್ತಿಗೇ ಬಟ್ಟುಬಿಟ್ಟು. ನಾರಾಯಣಮೂರ್ತಿ ಎಲ್ಲಿ ಬಹಳ ಬೆಲೆಯ ಬಟ್ಟಿ ಆಯ್ದ್ಯಾ ಬಿಡುತ್ತಾನೋ, ನಾಗಕ್ಕನವರು ತಮ್ಮ ಒಳ ಕೊಟ್ಟಿದ್ದ ಜಣ ಎಲ್ಲಿ ನಾಲಕೇ ಖರುತ್ತದೋ ನಂದು ಸುಭರ್ಯ ನವರಿಗೆ ಭರ್ಯಾವಾಗಿತ್ತು. ಆದರೆ ನಾರಾಯಣಮೂರ್ತಿ ಮಾಡಿದ ಆಯ್ದ್ಯಾಯಿಂದ ಸುಭರ್ಯ ಭಯಾಡಲು ಕಾರಣ ಉಳಿಯಲ್ಲ. ಹರಕು ಉಟ್ಟಿ ತೊಡುತ್ತಿದ್ದ ನಾರಾಯಣಮೂರ್ತಿಗೆ ಹೊಸ ಬಟ್ಟಿ ಕಂಡದ್ದೇ ಯಬ್ಬವಾಗಿತ್ತು. ಅತ್ಯಿಲ್ಲ ಬೆಲೆಯ ಬಟ್ಟೀಯನ್ನೇ ಅವನು ಆರಿಸಿದ. ಹೆಚ್ಚಿನ ಬೆಲೆಯ ಬಟ್ಟಿ ಆರಿಸೆಂದು ಸುಭರ್ಯ ಸಲಹೆ ಕೊಡಬಹುದಾಗಿದ್ದರೂ, ದುಡ್ಡ ಮಿಕ್ಕರೆ ನಾಗಪ್ರಸಾದರಿಂದ ಶಾಭಾಸುಗಿರಿ ದೊರೆಯುವುದೆಂಬ ಆಸೆಯಿಂದ ಆತ ಹಾಗೆ ಮಾಡುವುದಕ್ಕೆ ಹೋಗೆಲ್ಲ. ನಾರಾಯಣಮೂರ್ತಿ ಒಂದೇ ಅಂಗಿ ಸಾಕು ಎಂದ; ಒಂದು ವರಪೂರ್ಜೆಯ ಅಂಗಿ, ಇನ್ನೊಂದು ನಾಗೋಲಿಯ ಅಂಗಿ ಎಂದು ಸುಭರ್ಯ ಬಲವನಂತ ಮಾಡಿದನೇಲೆ ಆವನು ಎರಡನೆಯ ಅಂಗಿಗೆ ಒಪ್ಪಿದ. ಹೋಡನ್ನೂ ಪರಾಯನ್ನೂ ಖಂಡಿತ ಬೆಜವೆಂದ; ಆವನು ಆವನ್ನು ಎಂದೂ ಥರಿಸಿದವನೇ ಅಲ್ಲ. ಹೀಗಾಗಿ, ಆವನ ಮುದುವೆಯ ಉಡುಪಿಗೆ ಇಂ ರೂಪಾಯಿನ ಮೇಲೆ ಹಿಡಿಯಲ್ಲ.

ಮಾರನೆಯ ದಿನ ನಾಗಪ್ರಸಾದರೂ ಬಂದರು. ಬಂದವರು ನಾರಾಯಣ ಮೂರ್ತಿಯ ಮನೆಯಲ್ಲಿ ಇಳಿದುಕೊಂಡರು. ಅಂದು ರಾತ್ರಿ ಆವರು ಸಂಧ್ಯಾವಂದನೆಮಾಡಿ ಮುಡಿಯಲ್ಲಿ ಉಂಟಕ್ಕೆ ಕುಳಿತದ್ದು ವೆಂಕಮ್ಮನವರಿಗೆ ತುಂಬ ವೆಚ್ಚಾಯಿತು. ಅಷ್ಟೊಂದು ಅನುಕೂಲಸ್ಥರಾವನರು ಬಡವರ ಗೂಡಿನಲ್ಲಿ ಬಂದು ಇಳಿದುಕೊಂಡರಲ್ಲ, ಎಷ್ಟು ಮರ್ಯಾದಾರಿಗೆ ಎಂಬ ಸರಳ ಸ್ವಭಾವದವರು ಎಂದು ಗೌರಿಗೂ ನಾರಾಯಣಮೂರ್ತಿಗೂ ಸಂತೋಷ

ವಾಗಿ, ಅವರಲ್ಲಿ ಗೌರವ ಬುದ್ಧಿ ಉಂಟಾಯಿತು. ‘ ಒಳ್ಳಿಯ ರೂಪವಂತಿ ಯಾದ ಹೆಂಡತಿ ದೊರೆತಳು, ಅಸುಕೂಲಸ್ಥರಾದ ಮಾನ ದೊರೆತರು ; ಇನ್ನು ನನ್ನ ಕಷ್ಟ ಪರಿಹಾರವಾಯಿತು ; ಸುಖದ ದಿನಗಳು ಮೊದಲಾದುವು ’ ಎಂದು ನಾರಾಯಣಮೂರ್ತಿ ಮನಸ್ಸಿನಲ್ಲಿ ಹಿಗ್ಗುತ್ತೊಡಗಿದ.

ಮಾರನೆಯ ಬೆಳಗೆ ನಾಗಪ್ರನವರು ಸುಭ್ಯಯ್ಯನವರನ್ನೂ ಸಂಗಡ ಕರೆದುಕೊಂಡುಹೋಗಿ ವರೋಪಚಾರದ ಸಾಮಗ್ರಿಗಳನ್ನೂ ತೆಗೆದುಕೊಂಡು ಬಂದು, ಅವನ್ನು ನಾರಾಯಣಮೂರ್ತಿಗೂ ವೆಂಕಮ್ಮನವರಿಗೂ ತೋರಿಸಿದರು. ತಾವು ಹೊರಡುವ ಮುನ್ನ ಪ್ರಯಾಣದ ವೆಚ್ಚ ಮೊದಲಾದವುಗಳಾಗಿ ಸ್ವಲ್ಪ ವಣವನ್ನು ನಾರಾಯಣಮೂರ್ತಿಯ ಕ್ರಿಗೆ ಕೊಟ್ಟುಹೋದರು.

## ೯

ಹೆಣ್ಣು ನೋಡಪುದಕ್ಕಾಗಿ ಹೆಣ್ಣು ಕೊಳ್ಳಲ್ಪುದಕ್ಕಾಗಿ ಒಬ್ಬರಿಗಿಂತ ಇಬ್ಬರು ಲೀಸು ನಾರಾಯಣಮೂರ್ತಿಗೆ ಹತ್ತಿರದ ನೆಂಟಿರು ಯಾರೂ ಇರಲಿಲ್ಲ. ದೂರದ ಒಬ್ಬಬುದು ನೆಂಟಿರಿಗೆ ವೆಂಕಮ್ಮನವರೇ ನಾರಾಯಣಮೂರ್ತಿಗೆ ಹೇಳಿ ಲಗ್ಗಿಸುತ್ತಿಕೆ ಕಳಿಸಿಕೊಟ್ಟಿದ್ದರು. ಅಂತೂ ಆತ್ಮಗುಪ್ತಿಗೆ ಹೊರಡುವಾಗ ವೆಂಕಮ್ಮ, ಗೌರಿ, ನಾರಾಯಣಮೂರ್ತಿ - ಇಷ್ಟೇ ಜನ ಹೊರಡಬೇಕಾಯಿತು. ಮೂರು ಜನ ಹೊರಡಬೇಕಾಗುತ್ತದ್ದಲ್ಲ ಎಂದು ವೆಂಕಮ್ಮನವರೂ, ಗೌರಿಯೂ ಶಂಕಿಸಿದರು. ನಾರಾಯಣಮೂರ್ತಿ ತನ್ನ ಆಪ್ತ ಸ್ನೇಹಿತ ಶೇಷಗಿರಿಯನ್ನು ಜೊತೆಯಲ್ಲಿ ಬರುವಂತೆ ಒತ್ತಾಯವಡಿಸಿದ. ಅವನೂ ಬಡವರ ಹುಡುಗನೇ ಪಾಪ ; ದುಡ್ಡಿಲ್ಲವೆಂದು ಗೊಣಿದ. ನಾರಾಯಣಮೂರ್ತಿ ತಾನು ದುಡ್ಪ ಕೊಡುವುದಾಗಿ ಹೇಳಿದ. ಶೇಮು ವಾರದ ಹುಡುಗ ; ಬುದ್ಧಿವಂತ ; ಸಣ್ಣ ವಯಸ್ಸಿನವನಾದರೂ ತುಂಬ ಆಸುಭವಪಡೆದಿದ್ದನು. ನಾರಾಯಣಮೂರ್ತಿ ಯಲ್ಲಿ ಅವನಿಗೆ ತುಂಬ ವಿಶ್ವಾಸ. ನಾರಾಯಣಮೂರ್ತಿ ಹೈಲಾದಿದ್ದರಿಂದ ಈಗ ಅವನು ಒಂದು ತರಗತಿ ಮುಂದಾಗಿದ್ದನು. ಬಂಜ ಬಲವಂತ ಮಾಡಿದ ಮೇಲೆ, ಶೇಮು ಜೊತೆಯಲ್ಲಿ ಹೊರಡಲು ಒಪ್ಪಿದ. ಅವನು ಹಾಗೆ ಒಪ್ಪಿದ್ದ ದೊಡ್ಡ ಉಪಕಾರವಾಯಿತೆಂದು ವೆಂಕಮ್ಮನವರು ಭಾವಿಸಿದರು.

ನಾಲ್ಕು ಜನರೂ ಹೊರಟಿ ಮಾಡುವೆಯ ದಿನದ ಹಿಂದಿನ ಸಂಜೀ ಇತ್ತಿಗುಪ್ಪೆಯನ್ನು ತಲುಪಿದರು. ಈದೇ ಸಂಜೀ ವರಪೂರ್ವಜೆ. ವರಪೂರ್ವಜೆಯ ಮೇರಿಸಣಿಗೆ ನಾಗಕ್ಕನವರು ಮೈಸೂರಿನಿಂದ ಕೋರ್ಟ್‌ಗಾಡಿ ತರಿಸಿದ್ದರು. ವರಪೂರ್ವಜೆ ಎಲ್ಲ ಸಾಂಗವಾಗಿ ಸೇರಬೇಕಿಳ್ಳು. ಬಿಸಿಲಡಿಗೆ ಉಟ ಮುಗಿಯುವ ಹೊತ್ತಿಗೆ ಮಧ್ಯರಾತ್ರಿ ರಸ್ತೆ ರದು ಗಂಟೆಯಾಗಿತ್ತು.

ಗಂಡಿನವರು ಇಳಿದುಕೊಳ್ಳುವುದಕ್ಕೆ ಸೂರಪ್ಪನವರ ಮನೆಯನ್ನೇ ಬಿಟ್ಟುಕೊಬ್ಬಿತ್ತು. ಉಟಪಾದ ಮೇಲೆ ಮಲಗಿಕೊಳ್ಳುವುದಕ್ಕೆ ಮುಂಚೆ ಸುಭ್ರಯ್ಯ ಗಂಡಿನ ಬಿದಾರಕ್ಕೆ ಬಂದರು. ಆಗ ವೆಂಕಮೃನವರು ಸುಭ್ರಯ್ಯ ನವರನ್ನು ಕುರಿತು - “ನೇಡು ಸುಭ್ರಪ್ಪ. ಎಲ್ಲಾ ಸರಿಹೋಯಿತು. ಮೈಸೂರಿನಲ್ಲಿ ಈ ವಿಚಾರ ಪ್ರಸ್ತಾಪಿಸುವುದೇ ಮರಿತುಹೋಯಿತು. ನೀನು ದೊಡ್ಡ ಮನಸ್ಸುವಾಡಿ ಧಾರೆಯಿರಸಿಕೊಳ್ಳಬೇಕಪ್ಪ” ಎಂದು ಕಂಬನಿ ದುಂಬಿ ಕೇಳಿಕೊಂಡರು. ಸುಭ್ರಯ್ಯ - “ನಾನೂ ಅದನ್ನೇ ಹೇಳುವುದಕ್ಕೆ ಬಂದೆ. ನನ್ನ ಹೆಂಡತಿಯೂ ಒಷ್ಟಿದ್ದಾಗಿ” ಎಂದರು. ವೆಂಕಮೃನವರಿಗೆ ತುಂಬ ಸಂತೋಷವಾಯಿತು. “ದೊಡ್ಡ ಉಸಕಾರವಾಯಿತಪ್ಪ. ಅದಿಲಿ. ವರಪೂರ್ವಜೆ ಆದ ಮೇಲೆ ಬೀಗಿತ್ತಿಯ ಜೊತೆ ಉಟಕ್ಕೆ ಕರೆಯುವುದಕ್ಕೆ ಬಂದಿತ್ತು ನೋಡು, ಆರತಿ ಹಾಡು ಹೇಳಲಿಲ್ಲನೆ, ಆದು ಸೂರಪ್ಪನ ಹಾಡುಗಿಯೋ?” ಎಂದು ವೆಂಕಮೃ ಕೇಳಿದರು. “ಹೌದು ವೆಂಕಕ್ಕೆ. ಅವಳಿಗೂ ಈಗಲೇ ಮಾಡಬೇಕು ಅಂತಿದ್ದರು. ವರ ಸಿಕ್ಕಲಿಲ್ಲ. . . ನಾನು ಬೇಕಾದರೆ ಇಲ್ಲೇ ಮಲಗಿಕೊಳ್ಳುತ್ತಿನೇ, ಏನು ನಾಣು?” ಎಂದರು ಸುಭ್ರಯ್ಯನವರು. “ಏನೂ ತೋಂದರೆ ತೆಗಿದುಕೊಳ್ಳಬೇಡಿ ಮಾವಯ್ಯ. ತೇಮು ಇದಾನೆ ಜೊತೆಗೆ” ಎಂದ ನಾರಾಯಣಮೂರ್ತಿ. “ಹಾಗಾದರೆ ಸರಿ. ಬೇಳಿನ ಜಾಮಕ್ಕೆ ಎಣ್ಣಿ ಶಾಸ್ತ್ರ ಆಗಬೇಕು. ಇನ್ನು ಮಲಗಿಕೊಳ್ಳಿ. ಅವಳನ್ನು ಕರೆದುಕೊಂಡು ಹೊತ್ತಿಗೆ ಮುಂಚೆ ಬರುತ್ತಿನೇ” ಎಂದು ಸುಭ್ರಯ್ಯ ಹೊರಟಿಹೋದರು.

ಮಲಗಿಕೊಂಡಾಗ ನಾಣು ತೇಮು ಉಬ್ಬರೂ ಹರಟಿ ಹೊಡಿಯುವುದಕ್ಕೆ ಪ್ರಾರಂಭಿಸಿದರು. ನಡುನಡುವೆ ಗೌರಿಯೂ ಬಾಯಿ ಹಾಕುತ್ತಿದ್ದಳು. ತೇಮುವಿಗೆ ನಾಣುವನ್ನು ರೀಟಲಿ ಮಾಡಬೇಕೆಂದು ಇಷ್ಟವಿತ್ತು; ಆ ಮಾತು ಈ ಮಾತ್ತು ಆಡುತ್ತ ನೇಲ್ಲನೆ ಕೇಟಲೆಗೆ ತೆಗೆದ :

“ನಾಣು, ಸಿನ್ನು ಅತ್ಯಿಯ ಜೊತೆ ಬಂದಿತ್ತು ನೋಡು, ಆ ಹುಡುಗಿಯನ್ನೇ ಸಿನ್ನು ಹೆಂಡತಿ ಅಂತ ಮಾಡಿಕೊಂಡಿದ್ದೆ”.

ಗೌರಿ ಗೊಳ್ಳುನೇ ನಕ್ಕಳು.

“ಅರ್ಥಾಗ್ಯೈ ಹೆಚ್ಚೇ! ಅಪ್ಪು ತಿಳಿಯಲಿಲ್ಲವೇ ನಿನಗೆ” ಎಂದ ನಾಣು.

“ಹೋಗಲಿ, ಸಿನ್ನು ಹೆಂಡತಿ ಹೇಗಿದ್ದಾಳೆ ಹೇಳು. ಆ ಹುಡುಗಿಗಿಂತಲೂ ಚೆನ್ನಾಗಿದ್ದಾಳೆ ತಾನೇ?” ಎಂದು ಕೇಳಿದ ಶೇಷ.

“ಅಪ್ಪು ಅವಸರ ಏಕೆ? ನಾಳೆ ಸೋಡುವಿಯಂತೆ. ಅಪ್ಪುರನರೆಗೂ ಮನಸ್ಸು ಬಿಗಿಹಿಡಿದುಕೊಂಡಿರು.”

ಗೌರಿ ನರುನೇ ಸೇರಿಕೊಂಡಳು: “ನಾಣು, ಧಾರೀಯಾಗುವಾಗ ಪಟಿ ಹಿಡಿಯುತ್ತಾರೆ ನೋಡು, ಆಗ ವಧುವಿನ ತಲೆಯ ಮೇಲೆ ಮೊದಲು ಜೀರಗೆ ಬೆಲ್ಲ ಹಾಕಿಬಿಡು. ಸೀನು ಹಾಕುವುದಕ್ಕೀಂತ ಮುಂಚೆ ಅವಕೇನಾದರೂ ಸಿನ್ನು ತಲೆಯ ಮೇಲೆ ಹಾಕಿಬಿಟ್ಟಳೋ, ಆಯಿತು ನೋಡು, ಅವಳು ಹೇಳಿದ ಕಾಗೆ ಸೀನು ಕೇಳಬೇಕಾಗುತ್ತೇ”.

ಹೀಗೆಯೇ ವಾತನಾಡುತ್ತ ಆಡುತ್ತ ಇರುವಲ್ಲಿ, ಗೌರಿ ನಿದ್ದೆ ಹೋದಳು. ಪ್ರಯಾಣ, ಉಪವಾಸ— ಇವುಗಳಿಂದ ದಣೆದಿದ್ದ ಪೆಂಕನ್ನುನವರಿಗೆ ತಲೆಯಾರಿದ ಕೂಡಲೆ ನಿದ್ದೆ ಬಂದುಬಿಟ್ಟಿತ್ತು. ನಾರಾಯಣಮೂರ್ತಿ ಶೇಷಗಿರಿ ಇನ್ನೂ ವಾತನಾಡುತ್ತಲೇ ಇದ್ದರು. ನಾರಾಯಣಮೂರ್ತಿ ತನ್ನ ಮದುವೆ ಗೊತ್ತಾದ ಸಂದರ್ಭದ ವಿವರಗಳನ್ನೇ ಲ್ಲಾ ಶೇಷಗಿರಿಗೆ ವಿಸ್ತಾರವಾಗಿ ತಿಳಿಸಿದ.

ಶೇಷ ಹೇಳಿದ: “ನಾಣು, ಸೀನು ನನಗೆ ದೊಡ್ಡ ಅನ್ನಾಯ ಮಾಡಿದ್ದೀಯಿ. ಸಣ್ಣ ಪಟ್ಟಿ ವಿಷಯಕ್ಕೆಲ್ಲ ಸಿನ್ನನ್ನು ಕೇಳುತ್ತಲೇ ಇರುತ್ತೀಯಿ. ಸಿನ್ನ ಮದುವೆ ವಿಚಾರ ನನಗೆ ಒಂದೂ ಹೇಳಲೇಬೇಡವೇ? ಮದುವೆ ನಾಳೆ ಅಂತ ನನ್ನ ಕರೆಯೋದಕ್ಕೆ ಬಂದೆಯಲ್ಲ ಇದು ನ್ನಾಯವೋ?”

“ಶೇಷ, ನನ್ನದು ತಪ್ಪಾಗಿಯಿತು. ಬೇರೆ ತಿಳಿದುಕೊಳ್ಳಬೇಡ. ನನಗೆ ಏನೋ ನಾಚಿಕೆಯಾಗಿಯಿತು, ತಿಳಿಸಲಿಲ್ಲ. ಬಿಟ್ಟೆ ಹೇಳುತ್ತೀನೆ. ಸೀನು ಏನು ಬೆಳೆಕಾದರೂ ತಿಳಿದುಕೊ. ಮದುವೆಗೆ ಮಾರು ಜನ ಹೊರಡಬೇಕಾಗುತ್ತದಲ್ಲಿ ಎಂದು ನಾಲ್ಕುನೆಯನನ್ನಾಗಿ ನಿನ್ನ ಕರೆದೆ. ನನ್ನಮೇಲೆ ಕೋಣಿಸಿಕೊಳ್ಳಬೇಡ.”

“ಕೋರೆವ ಯಾಕೆ ನಾಣು. ಕೋರೆವನ್ನೂ ಇಲ್ಲ, ಏನೂ ಇಲ್ಲ. ಹೊಡಲೇ ಗೊತ್ತಿದ್ದರೆ ಹೆಣ್ಣು ಸೋಡುವುದಕ್ಕೆ ನಾನೂ ಸಿನ್ನೆ ಕೊಡ ಬರುತ್ತಿದ್ದೆ, ಅಷ್ಟೇ.”

“ಸೀನು ಬಂದಿದ್ದರೆ ತಾನೆ ಏನು? ಮದುವೆ ಮಾಡಿಕೊಳ್ಳುವವನು ನಾನೇ ಹೂರತು ಸೀನಲ್ಲವಲ್ಲ? ನಾನು ಹಂನಿಂದೂ ಕವಾಗಿ ಹೆಣ್ಣು ಒಪ್ಪಿದ್ದೇನೇ.”

“ನಾಣು, ಸಿನಗೆ ತಿಳಿಯದು. ನಾನು ಒಂದು ಹೊಸ ಗಾದ ಕಟ್ಟಿದ್ದೇನೇ.”

“ಏನು?”

“ಹೆಣ್ಣು ಸೋಡುವುದಕ್ಕೂ ಹೆಣ್ಣು ಕೊಳ್ಳುವುದಕ್ಕೂ ಒಬ್ಬರಿಗಿಂತ ಇಬ್ಬರು ಲೇಸು—ಆತೆ.”

ನಾಣು ಗೊಳ್ಳಿನೆ ಸಕ್ಕೆ. ಶೈಮುಖ್ಯ ಸಕ್ಕೆ. ವೆಂಕಮ್ಮನವರಿಗೆ ಎಚ್ಚರ ವಾಯಿತು. “ಏನ್ನೋ, ಇನ್ನೂ ಮಲಗಿಕೊಂಡಿಲ್ಲವೇನ್ನೋ. ಹೊತ್ತಿಗೆ ಮುಂಚೆ ಏಳಬೇಕು, ಮಲಗಿಕೊಳ್ಳೋ ನಾಣು. ನಾಳೆ ಬೇಕಾದವ್ಯವೂ ಮಾತಾಡುವಿಯಂತೆ” ಎಂದು ಗೊಣಗುದಸ್ಯಿಲ್ಲ ಹೇಳಿದರು.

ನಾಣು ಶೈಮುಖ್ಯರೂ ಸುಮ್ಮಿನಾಗಿ, ಸಿಂಹಿಕೋದರು.

## ೧೧

### ಅಂತೂ ಮದುವೆ ಸಾಂಗವಾಗಿ ಸೆರವೇರಿತು

“ಸುಮುಹೂತಾರ್ ಸಾವಧಾನ, ಸುಲಗ್ಗಾ ಸಾವಧಾನ” ಎಂದು ಜೋರಿಯಿಸದು ಮಂತ್ರವನ್ನು ಉದ್ದೇಶಿಸುತ್ತೆ ಗಂಬೆ ಬಾರಿಸುತ್ತಿದ್ದರು. ನಾಗವ್ಯನವರ ಮನೆಯ ಹಚಾರದ ತುಂಬ ಜನ ಕಿರ್ಕಿರಿದು ತುಂಬಿದ್ದರು. ಗಲಭೀಯೋ ಗಲಭೀಯಾಗಿತ್ತು. ವ್ಯೇಸೂರಿಸಿದ ಕರಸಿದ್ದ ಓಲಗದವರು ಎಲ್ಲ ಗಲಭೀಯನ್ನೂ ಮೀರಿಸಿ ಓಲಗ ಬಾಜಿಸುತ್ತಿದ್ದರು. ಹನೆ ಮಣೆಯ ಒಂದು ಪಕ್ಕದಲ್ಲಿ ಗಂಡವರು ಹರಿಯಿ ಹೊಡಿಯುತ್ತೆ ಕುಳಿತಿದ್ದರು; ಇನ್ನೊಂದು ಪಕ್ಕದಲ್ಲಿ ಹಂಗಸರು ನೇರಿದಿದ್ದರು. ಒಂದು ಕೋಣೆಯಲ್ಲಿ ಕೆಲವರು ಮಡಿಹೆಂಗಸರೊಡನೆ ವೆಂಕಮ್ಮನವರೂ ಆನಂದಾಶ್ರಿತೂರಿತರಾಗಿ ಮಗನ ಮದುವೆಯ ಸಂಭ್ರಮ ವನ್ನು ಬಟ್ಟಿಗಣ್ಣಿಸಿದ ಸೋಡುತ್ತೆ ಕುಳಿತಿದ್ದರು. ಯಾರು ಎಷ್ಟು ಹೇಳಿದರೂ

ಕೇಳಿದೆ ಗೌರಿಯೂ ತಾಯಿಯೊಡನೆಯೇ ಕುಳಿತಿದ್ದಳು. ಗೋಡೆಯ ಅಂಚಿನ ಹಸೆಮನೆಯ ಮೇಲೆ ಚುಟ್ಟುಯ್ದು, ಅವರ ಹೆಂಡತಿ ಮತ್ತು ನಾಣು ಕುಳಿತಿದ್ದರು. ಪಕ್ಕದ ಹಸೆಮನೆಯ ಮೇಲೆ ನಾಗ ಪ್ಪಣ ನವರೂ ಅವರ ಹೆಂಡತಿಯೂ ಕುಳಿತಿದ್ದರು. ಜೋಂಗ್ ಶರು ಕನ್ನಾಡಾನಕ್ಕೆ ಎಲ್ಲರ ಅಪ್ಪಣೆಯನ್ನೂ ಪಡೆದು, ಗಂಟಿ ಬಾರಿಸುತ್ತೆ ಎದ್ದುನಿಂತರು. ಇಬ್ಬರು ಒಂದು ಶಾಲನ್ನು ತಂದು ಅಂತಹ ಹಿಡಿದು ನಿಂತರು. ಜೋಯಿಸರ ಸೂಚನೆಯ ಮೇರಿಗೆ ನಾರಾಯಣನೂತ್ತಿರು ಬೋಗಸೆಯಲ್ಲಿ ಜೀರಗೆ ಬೆಲ್ಲಿ ಹಿಡಿದು, ವಧುಪನ ಶಿರಾಗ್ರದಮೇಲೆ ವಷಿಸಲು ತನಕಗೊಂದು ನಿಂತಿದ್ದನು. ವಧುವಿನ, ತನ್ನ ಬಾಳ ಗೆಳತಿಯ, ಪ್ರಥಮ ಸಮಗ್ರ ಸಂದರ್ಶನ ವರಾಡಲು ಮೈಯಿಲ್ಲಾ ಕಣ್ಣಾಗಿ ನಿರೀಕ್ಷಿಸುತ್ತೆ ನಿಂತಿದ್ದನು. ಹೆಣ್ಣಿನ ಸೋದರವಾವ ಹೆಣ್ಣಿನ್ನು ಎತ್ತಿಕೊಂಡು ಬಂದು ಪಟ್ಟಿದ ಹಿಂದೆ ನಿಲ್ಲಿಸಿಕೊಂಡರು. ತೀರಿಯ ಹಿಂದೆ ತನ್ನ ವಧು ನಿಂತಿದ್ದಾಗಿ; ಇನ್ನು ಒಂದು ನಿಮಿಪ, ನಿಮಿಪವೂ ಇಲ್ಲ - ಒಂದು ಕ್ಷಣ - ಕಣ್ಣಂಬಿ ಅವಳ ಮುಖ ಕಮಲವನ್ನು ಏರಗಿ ಅಲ್ಲಿ ಶ್ರೇಡಿಸುವುದು; ಅವಳು ತನ್ನವಳಾಗುವಕ್ಕು; ತನ್ನ ಬಾಳು ಸಾಫರ್ಕವಾಗುವುದು; ತಾಯಿಗೂ, ಅಕ್ಕನಿಗೂ ಅಮಿತವಾದ ಆಸಂದವಾಗುವುದು. . . ತಾಯಿ, ಅಕ್ಕನ ನೆನಪು ಬಂದೊಡನೆ ಹಾಗೆಯೇ ಅವರು ಕುಳಿತಿದ್ದ ಕೋಣೆಯ ಕಡೆ ತಿರುಗಿ ಸೋಡಿದ . . . ಮುಗುಳ್ಳಿಗೆ ಸಕ್ಕು . . ತಾಯಿಯಾಗಲಿ ಗೌರಿಯಾಗಲಿ ವಾರುತ್ತರವಾಗಿ ಮುಗುಳ್ಳಿಗೆ ನಗಲಿಲ್ಲ. ಯಾರಾದರೂ ಅವರಿಗೆ ಅಪಚಾರ ವಾಡಿರಬಹುದೆ? . . . ಇರಬಹುದು . . . ಆಮೇಲೆ ವಿಚಾರಿಸಿದರಾಯಿತು - ಇಷ್ಟೇಲ್ಲಿ ಭಾವತರಂಗಗಳು ಅವನಲ್ಲಿ ವಿದ್ಯುದ್ದೇಗಿಂದ ಮಿಂಚಿ ವಾಯವಾಗಿ, ಅವನು ಕ್ಷಣಕಾಲ ಮೈಮರೆತಂತಿರಲು, ತಲೆಯ ಮೇಲೆ ಏನೋ ಸುರಿದಂತಾಯಿತು. ನಾಣುವಿಗೆ ಎಚ್ಚರವಾದಂತಾಯಿತು. ಅದು ವಧು ತನ್ನ ತಲೆಯ ಮೇಲೆ ಜೆಲ್ಲಿದ ಜೀರಗೆ ಬೆಲ್ಲಿವೆಂದು ಗೊತ್ತಾಯಿತು. ಗೌರ ಹೇಳದ ಮಾತುಗಳು ನೆನಪಿಗೆ ಬಂದುವು. ಧೀರಪ್ಪಸನ್ನವದನವುಳ್ಳವನಾಗಿ ತನ್ನಕ್ಕೆಯನ್ನು ಮೇಲಕ್ಕೆತ್ತಹೋದ; ತೀರಿಹಿಡಿದ್ದವರು ಅದನ್ನು ತಗ್ಗಿಸಿದ್ದರು; ವಧುವಿನ ಮುಖದರ್ಶನವಾಯಿತು. ನಾಣು ಬೆಚ್ಚಿಬಿದ್ದ; ಅವನ ಕೈ ನಡುಗಿತು; ಮನಸ್ಸನ್ನು ಕತ್ತಲೆ ಆವರಿಸಿದಂತಾಯಿತು; ಏನೂ ತೋಚಲಿಲ್ಲ;

ಜೀರಗೆ ಬೆಲ್ಲಿನನ್ನು ಕೆಳಕ್ಕೆ ಸುರಿದು, ತಲೆಬಾಗಿ ನಿಂತ ; ಜೋರಿಯಿಸರು, “ ಏಕಯ್ಯ, ಹಿಡಿ ; ವಧು ಮೊದಲು ಸೇನೆ ಹಾಕಿದಕೆಂದು ಅಸವಾಧಾನ ವೇನಯ್ಯ ? ಅದೆಲ್ಲ ಸುಳ್ಳು ; ಯಾರು ಮೊದಲು ಹಾಕಿದರೇನಂತೆ, ಹಿಡಿಯಯ್ಯ ” ಎಂದು ಜೀರಗೆ ಬೆಲ್ಲಿ ಸಿಕ್ಕುದೆ ಒಂದಿಷ್ಟು ಮಂತ್ರಾಕ್ಷತೆ ಕೊಡುಬಂದರು. ನಾರಾಯಣಮೂರ್ತಿ ದಿಗ್ನಿರಮೆ ಹಿಡಿದವನಂತೆ ಕದಲದೆ ನಿಂತಿದ್ದ. ಜೋರಿಯಿಸರು ಮತ್ತೆ ಮಾತಾಟಿಸಿದರು ; ಮಾತಿಲ್ಲ. ಸುಭ್ರಯ್ಯ ಒಹಳ್ಳಿಪ್ಪದುವಾಗಿ ಮಾತಾಟಿಸಿದರು ; ಮಾತಿಲ್ಲ. ಶೇಷು ಗಾಬರಿಯಿಂದ ಎದ್ದುಬಂದು, “ ಏನು ನಾಣು, ಮೈಗೆ ಸರಿಯಿಲ್ಲವೇ ? ” ಎಂದು ಕೇಳಿದ. “ಸುಭ್ರಯ್ಯ ಮಾವಯ್ಯ, ಸ್ವಲ್ಪಿ ಬಂದೆ ” ಎಂದು ನಾರಾಯಣಮೂರ್ತಿ ಹಸೆನಣಿಯಿಂದ ಕಾಲು ತೆಗೆದ. “ ಹಸೆನಣಿಯಿಂದ ಎದ್ದು ಹೊಗಬಾರದು ಹಿಗೆ ” ಎಂದು ಜೋರಿಯಿಸರು ಅವವ ಕ್ಕೆ ಹಿಡಿದುಕೊಂಡರು. ನೆರೆದಿದ್ದವರಲ್ಲಿಕೆಲವರು ‘ ಏನು ಸವರೂಚಾರ ? ’ ಎಂದು ಎದ್ದುಬಂದರು.

ನಾರಾಯಣಮೂರ್ತಿ ಯಾವ ಮಾತನ್ನೂ ಆಡದೆ, ಜೋರಿಯಿಸರ ಕ್ಕೆ ಹಿಡಿತವನ್ನು ಕ್ಕೆಕೊಡಲು ಬಿಡಿಸಿಕೊಂಡು, “ ಬಾ ಶೇಷು ” ಎಂದು ತನ್ನ ತಾಯಿಕುಳಿತ್ತಿದ್ದ ಕೊಣೆಯ ಕಡೆಗೆ ಹೋವ. ಅಲ್ಲಿದ್ದ ಹಂಗಸರೆಲ್ಲ ಹೊರಕ್ಕೆ ಬಂದರು. ನಾಣು ಶೇಷು ಇಬ್ಬರೂ ಕೊಣೆಯೊಳಕ್ಕೆ ಹೋದರು. ಬೀಗರು, ಬೀಗತ್ತಿ, ಸುಭ್ರಯ್ಯ, ಅವರ ಹಂಡತಿ - ಎಲ್ಲರೂ ಬಾಗಿಲಮುಂದೆ ಬಂದು ಮುತ್ತಿದ್ದರು. “ ನಾರಾಯಣಮೂರ್ತಿಗಳೇ, ಮೈಗೆ ಸರಿಯಿಲ್ಲನೆ ? ಪಂಡಿತರನ್ನು ಕರೆಯಲೆ ? . . . ನೆನ್ನಿಂದ ಪನು ಅಪರಾಧವಾಗಿದ್ದರೂ ಕ್ಷಮಿಸಬೇಕು. ಕನ್ನಾದಾನವನ್ನು ಸ್ವೀಕರಿಸಿ ನನ್ನನ್ನು ಉದಾಖರವಾಡಿಬಿಡಿ ; ನಿಂವ ಹೇಳಿದಂತೆ ನಡೆಮಕೊಳ್ಳಲು ಸಿದ್ಧನಾಗಿದ್ದೇನೇ ” ಎಂದು ಅಂಗಲಾಜುತ್ತ ಹೇಳಿತೊಡಗಿದರು. ಶೇಷು ಮುಂದಕ್ಕೆ ಬಂದು, “ ಸೀವೆಲ್ಲ ಸ್ವಲ್ಪಿ ಅವಕಾಶ ಕೊಟ್ಟರೆ ನಾನು ಎಲ್ಲ ಪಿಕಾರಿಸುತ್ತೇನೆ. ಸ್ವಲ್ಪಿ ಹೋಗಿ ಮತ್ತೆ ” ಎಂದು ಕೊಣೆಯ ಬಾಗಿಲನ್ನು ಹೂಕೇಬಿಟ್ಟು.

ಶೇಷು ಕೊಣೆಯ ಬಾಗಿಲು ಹಾಕಿದನ್ನೋ ಇಲ್ಲವೂ, ನಾಣು ಕೆಳಗೆ ಕುಳಿತು, ಮಂಡಿಯ ಮೇಲೆ ತಲೆಯೂರಿ ಗಡ್ಡದಿಸಿ ಅಳತೊಡಗಿದ. “ ಏನು ಮಗು, ಏನು ಹೇಳಬಾರದೆ, ನಿನ್ನ ದುಃಖ ನೋಡಲಾರೆನಲ್ಲೋ ” ಎಂದು

ಅವರೂ ಅಳತೊಡಗಿದರು. “ಅಮ್ಮೆ, ಎಷ್ಟಾದರೂ ಮದುವೆ ಮನೆ. ನಿನೊ ಅವನ ಜೊತೆಯಲ್ಲಿ ಅಳುವುದೆ, ಅವನಿಗೆ ಧೈರ್ಯ ಹೇಳುವುದು ಬಿಟ್ಟು? ನಾಣು, ಏನಾಗುತ್ತೇ ಹೇಳಿಸು. ಮೈಗೆ ಸರಿಯಾಗಿಲ್ಲವೆ?” ಎಂದು ಕೇಳಿದಳು ಗೌರಿ.

“ಸರಿಯಾಗಿದೆ” ಎಂದು ನಾಣು ಬಿಕ್ಕುತ್ತ ಲೇ ಉತ್ತರ ಕೊಟ್ಟ.

ಗೌರಿ: “ಹೆಣ್ಣು ಕಪ್ಪು ಅಂತಲೇ ನಾಣು? ಅಮ್ಮೆ ಆಗಲೇ ಹೇಳಿದಳು. ಹುಡುಗಿ ಕಪ್ಪು ಎಂದು ಅವಳ ಹುಮ್ಮೆಸ್ನೇ ಹೋಗಿಬಿಟ್ಟಿದೆ. ನಾನೇ ಹೇಳಿದೆ ಅಮ್ಮನಿಗೆ— ಕವ್ವಾದರೇನಂತೆ, ಅವನು ಒಪ್ಪಿದ ಹುಡುಗಿ ಅಂತ.”

“ಹೌದು ಗೌರಿ, ನಾನು ಒಪ್ಪಿ ಕೊಂಡುಬಿಟ್ಟೆ. ಹೋಸಹೋಗಿಬಿಟ್ಟೆ. ಸೂರಪ್ಪನವರ ಮಗಳನ್ನು ಮದುವೆಯ ಹೆಣ್ಣು ಎಂದು ತಿಳಿದುಕೊಂಡುಬಿಟ್ಟೆ. ಈ ಹುಡುಗಿಯನ್ನು ನೂಲೆಯಲ್ಲಿ ಕತ್ತಲೆಯಲ್ಲಿ ಕೂರಿಸಿಬಿಟ್ಟಿದ್ದರು. ಮದುವೆಯ ಹೆಣ್ಣು ಇವಳು ಎಂದು ಅವರೂ ಸರಿಯಾಗಿ ತೋರಿಸಲಿಲ್ಲ, ನಾನೂ ಕೇಳಲಿಲ್ಲ. ಶೇಮುವನನ್ನಾದರೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರೆ ಜೆನ್ನಾಗಿತ್ತು.”

ಶೇಮು ಹೇಳಿದ: “ದೊಡ್ಡ ಹೋಸ ನಡೆದುಹೋಗಿದೆ. ಆದದ್ದು ಆಯಿತು. ಇನ್ನು ಮುಂದಿನ ಯೋಚನೆ ವಾಡೋಣ. ನಾಣು, ಅಳುತ್ತು ಕುಳಿತರೆ ಆಗುವುದಿಲ್ಲ. ಎಲ್ಲ ಏಳಿ, ಉಂಟಿಗೆ ಹೊರಡೋಣ. ಇವರಲ್ಲದೆ ಹೋದರೆ ಇವರಪ್ಪ ಯಾರಾದರೂ ಹೆಣ್ಣು ಕೊಡುತ್ತಾರೆ. ಇರಲಿ, ನಾಗಪ್ಪ ನವರ ಮುಖದ ಸೀರಿಳಿಂಬಿಡುತ್ತೇನೆ” ಎಂದು ಶೇಮು ಹಾರಾಡುತ್ತ ಕೋಣಿಯು ಬಾಗಿಲು ತೆಗೆದುಕೊಂಡು ಆಚಿಗೆ ಹೋದ.

ಶೇಮು ಹೊರಟಿಮೋದ ಮೇಲೆ, “ಏನು ವಾಡೋಣ, ಏನು ವಾಡೋಣ, ಒಂಗಳಿಗೆ ಹೋಯಿತಲ್ಲ. ಮದುವೆ ವಾಡಿಕೊಂಡರೆ ನಾಜು ಬೇಡದ ಹೆಣ್ಣುನ್ನು ಕಟ್ಟಿಕೊಂಡು ಒ ದಾಢುಡ ಬೇಕು; ವಾಡಿಕೊಳ್ಳಬೇಕು ಹೋದರೋ, ಉರಲ್ಲೆಲ್ಲ ಗುಲ್ಳಾಗುತ್ತೆ. ಅವರಂತೂ ದೊಡ್ಡ ಮನುಷ್ಯರು. ಹೇಗೋ ನಿಭಾಯಿಸಿಕೊಂಡು ಬಿಡುತ್ತಾರೆ. ನಾವು ತಾನೆ ಬಡವರು, ಎಲ್ಲರೂ ನಮ್ಮೆ ಮೇಲೇ ತಪ್ಪಿಯೋರಿಸುತ್ತಾರೆ. ಏನು ವಾಡೋಣ ಗೌರಿ?” ಎಂದು ವೆಂಕಮ್ಮೆನವರು ಮಗಳ ಮುಖ ಸೋಡಿದರು.

ಗೌರ ಏನನ್ನು ಹೇಳಲಾರದೆ ತುಸ ಹೊತ್ತು ಮೌನದಿಂದ ಕುಳಿತಿದ್ದಳು. ಅಮೇರೆ, ನಾಣುವಿನ ಕಡೆ ತಿರುಗಿ - “ನಾಣು, ನಾವು ಏನೂ ಹೇಳುವುದಕ್ಕಾಗುವುದಿಲ್ಲವನ್ನು. ನಿನಗೇನು ತಿಳಿಯದೆ. ನೀನು ಮಾಡಿಕೊಂಡರೂ ಸಂತೋಷವೇ; ಮಾಡಿಕೊಳ್ಳಬೇ ಹೋದರೂ ಸಂತೋಷವೇ. ನೋಡೋಣ, ಶೇಮು ಹೋಗಿದ್ದಾನಲ್ಲ ನಾಗಪ್ಪನವರ ಸಂಗಡ ಮಾತಾಡೋದಕ್ಕೆ. ಅವರು ಏನು ಹೇಳುತ್ತಾರೋ ಕೇಳೋಣ. ಅವರೇ ತಮ್ಮ ತಪ್ಪನ್ನು ಒಪ್ಪಿಕೊಂಡು ನನ್ನನ್ನು ಬಿಟ್ಟುಕೊಟ್ಟಿರ ನಾವು ಪಾರಾದಹಾಗಾಗುತ್ತೆ” ಎಂದಳು.

ಎಲ್ಲರೂ ಕ್ಷಣಿ ಹೊತ್ತು ಮೌನದಿಂದ ಕುಳಿತಿದ್ದರು. ಶೇಮು ಹಿಂದಿರುಗಿಬಂದ. ಅವನೊಡನೆಯೇ ನಾಗಪ್ಪನವರೂ ಅವರ ಹೆಂಡತಿಯೂ ಬಂದರು. ನಂಜನ್ನು ಕಣ್ಣೀರನ್ನು ಸೆರಗಿನ ಕೊನೆಯಿಂದ ಒರಸಿಕೊಳ್ಳುತ್ತಿದ್ದರು.

ನಾಗಪ್ಪನವರು ಬಂದವರೇ ತಟ್ಟನೆ ನಾರಾಯಣಮೂರ್ತಿಯ ಕಾಲು ಹಿಡಿದುಕೊಂಡು ದಂಡ ನಮಸ್ಕಾರ ಮಾಡಿದರು. ನಾಣುವಿಗೆ ಗಾಬರಿಯಾದಂತಾಯಿತು; ತನ್ನ ಶೋಚನೀಯ ಸ್ಥಿತಿಯನ್ನು ಮರೆತು, ನಾಗಪ್ಪನವರ ಶೋಚನೀಯ ಸ್ಥಿತಿಗೆ ಮನಗರಿ, “ತಾವು ಹಿರಿಯರು, ಹೀಗೆ ಮಾಡುವುದುಂಟಿ. ನೀವು ಹೇಳುವುದು ಹೇಳಿ, ಸಾವಧಾನದಿಂದ ತೀವ್ರಾನಕ್ಕೆ ಬರೋಣ” ಎಂದು ಹೇಳಿದ. ನಾಗಪ್ಪನವರಿಗೆ ಎಷ್ಟೋ ಧೈರ್ಯ ಬಂದಂತಾಯಿತು. ಎದ್ದು ಕುಳಿತು ಹೇಳತೋಡಿದರು: “ನಾರಾಯಣಮೂರ್ತಿ, ನಾನು ನಿಮಗೆ ಮೋಸಮಾಡಬೇಕೆಂದು ಬಗೆಯಲ್ಲಿ. ನನ್ನ ಮಗಳು ಕಪ್ಪು, ನನ್ನ ಹಾಗೆಯೇ, ಒಪ್ಪಿಕೊಳ್ಳುತ್ತೇನೆ. ಆದರೂ ಕಾಳಗಪ್ಪಲ್ಲಿ; ಮೂಗು, ಕಣ್ಣು, ಎಲ್ಲ ನೇರವಾಗಿದೆ; ಲಕ್ಷಣವಾಗಿದ್ದಾಳೆ. ನೀವು ಹೆಣ್ಣುನೋಡುವುದಕ್ಕೆ ಬಂದಾಗಲೇ ಹೆಚ್ಚು ಬೆಳಕಿನಲ್ಲಿ ನನ್ನ ಮಗಳನ್ನು ನೋಡಬೇಕೆಂದು ಇಷ್ಟಪಟ್ಟಿದ್ದರೆ ನಾನು ಬೇಡ ಎನ್ನುತ್ತಿದ್ದೇನೆ? ನೀವೇ ಒಪ್ಪಿಕೊಂಡು ಹೋದಿರಿ. ಈಗ ನೀವು ಬೇಡ ಎಂದು ಮುನಿಸಿಕೊಂಡು ಹೊರಟುಹೋದರೆ ಹುಡುಗಿಯನ್ನು ಯಾರು ಕ್ಯೇ ಹಿಡಿಯುತ್ತಾರೆ?...”

ಇಷ್ಟು ಹೊತ್ತಿಗೆ ಜೋಯಿಸರು ಬಂದಿದ್ದು ಎಲ್ಲವನ್ನು ಕೇಳುತ್ತಿಂತಿದ್ದರು; ನಡುವೆ ಅವರು ಬಾಯಿ ಹಾರೆದರು; “ಸ್ವಾಮಿ, ನಾರಾಯಣ

ಮೂರ್ತಿಗಳೇ, ನಾನು ಹೇಳುವುದನ್ನು ಸ್ವಲ್ಪ ಕೇಳಿ. ನಿಮ್ಮ ಜಾತಕದಲ್ಲಿ ಈ ಹುಡುಗಿಯೇ ಬರೆದಿದೆ. ನೀವು ಒಂದು ವೇళೆ ಈಗ ಧಾರೆಯಿರಸಿಕೊಳ್ಳಲ್ಪದೆ ಹೊರಟುಹೋದಿರಿ ಎಂತ ಇಟ್ಟುಕೊಳ್ಳಿ. ಆ ಹುಡುಗಿಯನ್ನು ಇನ್ನು ಯಾರೂ ಮದುವೆ ವಾಡಿಕೊಳ್ಳುವುದಿಲ್ಲ. ವಾಡಿಕೊಳ್ಳುವವರಿದ್ದರೂ ಕೊಡುವುದಕ್ಕಾಗುವುದಿಲ್ಲ. ಏಕೆನ್ನುತ್ತಿರೋ, ಎಂದು ಹುಡುಗಿ ನಿಮ್ಮ ತಲೆಯನೇಲೆ ಜೀರಗೆ ಚೆಳ್ಳಿ ಹಾಕಿದಳೋ ಅಂದು ಅವಳು ನಿಮ್ಮಪ್ಪು ವರಿಸಿದ ಹಾಗಾಯಿತು. ತಾಳಿ ಕಟ್ಟುವುದು ಹಣಕೊಟ್ಟು ಜಮೀನನ್ನು ಕ್ರೂಯಕ್ಕೆ ಕೊಂಡಮೇಲೆ ಕ್ರೂಯವತ್ತು ಬರೆದಹಾಗೆ, ಅಷ್ಟೇ.”

ನಾಗಪ್ಪ ನವರು ಮತ್ತೆ ವೆದಲುವಾಡಿದರು: “ನಾರಾಯಣ ಮೂರ್ತಿಗಳೇ, ಇದೋ ಇನ್ನಾರು ರೂಪಾಯಿ, ನಿಮಗೆ ಕೊಡುತ್ತೇನೇಂದು ಹೇಳಿದ್ದ ದುಡ್ಡು” ಎಂದು ಇನ್ನಾರು ರೂಪಾಯಿನ ಘೃಲಿಯನ್ನು ಅವನ ಮುಂದಿಟ್ಟು ಮುಂದುವರಿಸಿದರು: “ಧಾರೆಯ ಕಾಲದಲ್ಲಿ, ಎಲ್ಲರ ಸಮುಖದಲ್ಲಿ, ನಾನು ಮಾತು ಕೊಟ್ಟಿದ್ದಂತೆ ಹತ್ತು ಎಕರೆ ಜಮೀನನ್ನು ಧಾರೆಯಿರುವ ಕೊಡುತ್ತೇನೆ. ಚೊಡ್ಡ ಮನಸ್ಸು ವಾಡಿ, ಹೆಣ್ಣು ಹೆತ್ತ ನನ್ನನ್ನು ಉದ್ದಾರ ಮಾಡಬೇಕು” ಎಂದು ಕೈ ಜೋಡಿಸಿ ಬೇಡಿಕೊಂಡರು. ಎಲ್ಲರೂ ಕುತ್ತಳೆಲ ದಿಂದ ನಾರಾಯಣಮೂರ್ತಿಯ ಮುಖವನ್ನೇ ನೋಡುತ್ತಿದ್ದರು. ನಾರಾಯಣ ಮೂರ್ತಿ ನಿಶ್ಚಯ ಮಾಡಬಿಟ್ಟು; ಮುಂದಿನ ಪಾಢನ್ನು ಕುರಿತು ಹೊಚಿಸಲಿಲ್ಲ. ‘ಒಂದು ದೃಷ್ಟಿಯಲ್ಲಿ ತಪ್ಪಿ ನನ್ನರು. ಮಾತು ಕೊಟ್ಟ ಮೇಲೆ ಮಾತನ್ನು ಉಲಿಸಿಕೊಳ್ಳುವುದು ನನ್ನ ಕರ್ತವ್ಯ. ಮದುವೆ ಮಾಡಿಕೊಂಡ ರೇನಾಯಿತು, ಮನೆಯಲ್ಲಿ ಬಂದಿರುತ್ತಾಳೆ ಅಷ್ಟೇ. ಮನೆಗೊಂದು ಹೆಣ್ಣಾಳಾಯಿತು. ಅಮೃನಿಗೆ ವಿರಾಮ ದೋರಿಯತ್ತೇ’ ಎಂದು ಒಂದು ಬಗೆಯ ವಿಚಿತ್ರ ತರ್ಕದಿಂದ ತೀಮಾರ್ಫನಕ್ಕೆ ಬಂದು, “ಆಗಲಿ. ನೀವು ಹೇಳಿದಂತೆಯೇ ಆಗಲಿ, ಏಳಿ. ಹಣ ಸದ್ಯಕ್ಕೆ ನಿಮ್ಮ ಬಳಿಯೇ ಇರಲಿ. ಹೋಗುವಾಗ ಕೊಡುವಿರಂತೆ” ಎಂದು ಮೇಲ ಕ್ಕೆದ್ದ. ನಾರಾಯಣಮೂರ್ತಿಯ ದೃಢ ನಿಶ್ಚಯ ಎಲ್ಲರಿಗೂ ನಲವು ಕೊಟ್ಟಿತು. ನಾಗಪ್ಪನವರೂ ನಂಜಮ್ಮುನವರೂ ಹಿರಿಹಿರಿ ಹಿಗ್ಗಿಹೋದರು. ಬಿಕ್ಕಿಬಿಕ್ಕಿ ಅಳುತ್ತಿದ್ದ ಜಯಲಪ್ಪಾರು ಮನಸ್ಸಿನಲ್ಲಿ ಸಮಾಧಾನ ಮುಂಡಿತು, “ಎಲ್ಲ ಹಣೆಯ ಖರಣ, ಕಂಕಣ

ಪ್ರಾಪ್ತಿ ಇದ್ದರೆ ಯಾರಿಂದಲೂ ತಪ್ಪಿ ಸುವುದಕ್ಕೆ ಆಗುವುದಿಲ್ಲ. ಬಂದ ಹೆಣ್ಣೀ ಭಾಗ್ಯಲಕ್ಷ್ಮಿ” ಎಂದು ವೆಂಕಮೃನವರು ಸವಾರಾಧಾನ ವಾಡಿಕೊಂಡರು. ತಮ್ಮನ ಧೈರ್ಯ ಸ್ಥೀರ್ಯಗಳನ್ನು ಕಂಡು ಗೋರಿಗೆ ಆಸಂದವೂ ಆಯಿತು; ಕವ್ವಿ ಹೆಂಡತಿಯಾದಳ್ಳಿ ಎಂಬ ವ್ಯಾಧೆಯೂ ಖಂಟಾಯಿತು. ‘ಬಿಳುಪಾದರೇನು ಕವ್ವಾದರೇನು? ಕವ್ವಾಗಿರುವವರನ್ನೀಲ್ಲ ಕಾಡಿಗೆ ಕೊಂಡೊಯ್ದು ಕಡಿದು ಹಾಕುವುದಕ್ಕಾಗುತ್ತೀಯೆ? ಎಲ್ಲರೂ ಬಿಳಿಯ ದೆಹ್ನಿಗಳನ್ನೀ ಹುಡುಕಿ ಕೊಂಡು ಹೋದರೆ ಕವ್ವು ಹೆಣ್ಣಿಗಳನ್ನು ಕೇಳುವವರಾರು? ಬಿಳಿಯ ದೆಹ್ನಿಗಳು ಬಿಂಕದ ರಾಣಿಯರಾಗಬಹುದು, ಕವ್ವು ಹೆಣ್ಣಿಗಳು ಕುಲದೇವತೀಯ ರಾಗಬಹುದು. ಗುಣ ನುಖ್ಯನೇ ಹೊರತು ರೂಪನಳ್ಳಿ. ಹುಡುಗಿ ಗುಣವಂತೆ ಯಾಗಿರಬಹುದು’— ಎಂಬ ಸವಾರಾಧಾನವೂ ಮೂಡಿತು.

ಅಂತೂ ನಾರಾಯಣಮೂರ್ತಿಯ ಮದುವೆ ಸಾಂಗವಾಗಿ ನೇರವೇರಿತು. ನಾಗಪ್ರಾನವರು ಮದುವೆಯನ್ನು ಬಜ್ಕ ಸ್ವೇಭವದಿಂದಲೇ ನಡಿಸಿದರು. ಆಳಿಯ ನಿಗೆ ಕೊಡಬೇಕಾದ್ದರಲ್ಲಿ ಯಾವುದನ್ನೂ ಕೊರತೆ ನೂಡಲಿಲ್ಲ. ಈ ಭಾಗದಲ್ಲಿ ವೆಂಕಮೃನವರೂ ಗೋರಿಯೂ ಸಂಕ್ರಾಂತ ಶ್ವಾಸರಾವರು. ನಾಗಪ್ರಾನವರು ಹತ್ತು ಎಕರೆ ಜಮೀನನ್ನು ಧಾರೆಯಿರೆದು ಕೊಟ್ಟಿರು. ಹುಡುಗಿಯ ಮೈಮೇಲೂ ತುಂಬ ಚಿನ್ನ ಹಾಕಿ ಧಾರೆಯಿರೆದು ಕೊಟ್ಟಿರು. ನಾರಾಯಣಮೂರ್ತಿ ಉರಿಗೆ ಹೋಗುವಾಗ ಐಸೂರು ರೂಪಾಯಿಯನ್ನು ತನನ ಕೈಗೆ ಕೊಟ್ಟಿರು. ಮನಸ್ಸಿನಲ್ಲಿ ಜುಗುಪ್ಪೆ ಹೊಂದಿದರೂ ಅವನ್ನು ತೆಗೆದುಕೊಂಡನು.

೧೧

### “ಜಯಲಕ್ಷ್ಮಿ ನಿನಗೆ ಜಯವನ್ನೂ ತರುತಾಳಿ”

ಅಂತೂ ನಾರಾಯಣಮೂರ್ತಿಯ ಮದುವೆ ಆಗಿಮೋಯಿತು. ಆವನು ಉರಿಗೆ ಹಿಂದಿರುಗಿ ಬಂದಮೇಲೆ ಮದುವೆ ಆಗುವುದಕ್ಕೆ ಮುಂಚೆ ಹೇಗೆ ಇದ್ದನೇಂ ಮದನೆರಾದಮೇಲೆಯೂ ಹಾಗೆಯೇ ಇರಲು ಪ್ರಯತ್ನ ಪಡುತ್ತಿದ್ದ. ಮಾನನವರು ಕೊಟ್ಟಿದ್ದ ಯಾವ ಒಂದು ಬಟ್ಟಿಬರೆಯನ್ನೂ ಧರಿಸುತ್ತಿರಲಿಲ್ಲ. ಕೆಲವು ದಿನಗಳ ನರೆಗೆ ತಾಯಿಯ ಕೂಡಿ ಇಗಲಿ, ಗೋಡಿಯು

ಕೂಡ ಆಗಲಿ ನಾತನ್ನೇ ಆಡಲಿಲ್ಲ. ಅವನಿಗೆ ಏನೋ ಒಂದು ವಿಧವಾದ ಜುಗುಪ್ಪೆ ಹುಟ್ಟಬಿಟ್ಟೆತ್ತು.

ಮುದುವೆಯಾಗುವುದಕ್ಕೆ ಮುಂಚೆ ನಾರಾಯಣಮೂರ್ತಿಯ ಮನೋ ಮಂದಿರ ಬೆಳಕಿನಿಂದ ಕೂಡಿತ್ತು; ಅವನ ಬಯಕೆ ಅವನು ಬಗೆದಂತೆ ರೂಪ ತಾಳಿ, ಒಂದೊಂದು ಕ್ರಾಂತಿಲ್ಲಿ ಒಂದೊಂದು ಕನ್ನೆಯ ರೂಪ ಧರಿಸಿ, ಅವನ ಮನಸ್ಸನ್ನು ರೆಮಿಸುತ್ತಿತ್ತು, ಹೃದಯವನ್ನು ತೆಳಿಸುತ್ತಿತ್ತು. ಈಗ ಅವನ ಮನಸ್ಸಿನ ತುಂಬ ಕತ್ತಲೆ ಕವಿದಂತೆ ಆಗಿರೋಗಿತ್ತು; ಏಕೆಂದರೆ, ಅವನ ಮನಸ್ಸಿನ ತುಂಬ ಉವನ ಹೆಂಡತಿಯ ಕರಿಯ ರೂಪೇ ತುಂಬಿಹೋಗಿತ್ತು. ಜಯಲಕ್ಷ್ಮಿ ಕವ್ಯೀ: ನಾಗಪ್ರಾನವರೇ ಇದನ್ನು ಮುಚ್ಚಿಡಲಾಗಲಿಲ್ಲ ಕೊನೆಗಿ, ಇನ್ನು ನಾನು ಮುಚ್ಚಿದುವುದಕ್ಕಾಗುತ್ತದೆಯೆ? ಜಯಲಕ್ಷ್ಮಿ ಕವ್ಯ ಎಂಬ ಸಂಗತಿಯನ್ನು ಮೋದಲೇ ತಿಳಿಸದೆ ವಾಚಕರಿಗೆ ನಾನೇನೂ ಮೋಸ ನಾಡಿಲ್ಲ ವೆಂದು ನನ್ನ ನಂಬಿಕೆ. ನಾರಾಯಣಮೂರ್ತಿಗೆ ಆ ಅಂಶ ಗೊತ್ತಾಗುವುದಕ್ಕೆ ಮುಂಚೆಯೇ ವಾಚಕರಿಗೆ ತಾನೇ ಏಕೆ ತಿಳಿಸಬೇಕು? ಇರಲಿ. ಅವಳ ಕವ್ಯಿಗೆ ನಾರಾಯಣಮೂರ್ತಿಯ ಜುಗುಪ್ಪೆಗೊಂಡ ಮನಸ್ಸು ಇನ್ನುಷ್ಟು ಕವ್ಯ ಬಳಿದು ಅವನ ಮನಸ್ಸೆಲ್ಲ ಮನಿಮಯವಾಗಿಬಿಟ್ಟೆತ್ತು. ನಾರಾಯಣಮೂರ್ತಿಗೆ ಜುಗುಪ್ಪೆ ಹುಟ್ಟಿದ್ದರಿಂದ ಅವಳ ಕವ್ಯ ಅವನಿಗೆ ಅಸಹ್ಯ ಹುಟ್ಟಿಸಿತು ಅವೈ. ಅವಳಿಷ್ಟು ಅಸಹ್ಯ ಹುಟ್ಟಿಸುವಂಥ ‘ನೀಗೊ’ ಕವ್ಯಗಿರಲಿಲ್ಲವೆಂದು ನಾನು ಇಲ್ಲಿ ಸೂಚಿಸದೆಯೋದರೆ ಜಯಲಕ್ಷ್ಮಿಗೆ ತೀರ ಅನ್ಯಾಯವಾಡಿದಂತಾಗುತ್ತದೆ.

ನಾರಾಯಣಮೂರ್ತಿ ಮನಸ್ಸನ್ನು ಸಮಾಧಾನ ಸ್ಥಿತಿಗೆ ತಂದುಕೊಳ್ಳಬೇಕಾದರೆ ಬಹಳ ಕಾಲ ಹಿಡಿಯಿತು. ಎಷ್ಟೇ ಕಲಕಿಹೋಗಿದ್ದರೂ ಮನಸ್ಸು ಒಮ್ಮೆಯಲ್ಲ ಒಮ್ಮೆ ಸಮಾಧಾನ ಸ್ಥಿತಿಗೆ ಬಂದೇ ಬರಬೇಕು. ಕಲಕಿಹೋದ ಕಡಲೇ ಶಾಂತವಾಗುವುದು. ಮನಸ್ಸು ಸಮಾಧಾನಗೊಂಡಂತೆ ನಾರಾಯಣ ಮೂರ್ತಿ ತನಗೆ ಮದುವೆಯಾದ ವಿಚಾರ, ತನ್ನ ಕವ್ಯ ಹೆಂಡತಿಯ ವಿಚಾರ, ಎಲ್ಲವನ್ನೂ ಮರೆಯುತ್ತ ಬಂದ. ಆದರೂ ತಿಂಗಳಗೊಮ್ಮೆ - ವಾವನವರಿಂದ ಹಣ ಬಂದಾಗ - ಹೆಂಡತಿಯ ನೇನವಾಗಿಬಿಡುತ್ತಿತ್ತು. ಮೋದಲ ತಿಂಗಳು ನಾವ ನವರು ಇಂ ರೂಪಾಯಿ ಕಳಿಸಿದಾಗ ಹಣವನ್ನು ಮುಟ್ಟುವುದಿಲ್ಲವೆಂದು ಅವನು ಕೂಗಾಡಿದ. ತ್ವಾಯಿ, ಗೌರಿ ಭಲವಂತ ಮಾಡಿದನೇಲೇ ತೆಗೆದು

ಕೊಂಡ. ನಾರಾಯಣಮೂರ್ತಿಗೂ ಹೀಗೆ ತೋರಿತು : ‘ ಹುಡುಗಿಯನ್ನು ಮುದುವೆ ವಾಡಿಕೊಂಡದ್ದಾಯಿತು. ನನ್ನ ವಾವನವರಿಗೂ ಗಂಡುಮಕ್ಕಳಿಲ್ಲ. ಎಂದು ದೃಷ್ಟಿಯಲ್ಲಿ ಅವರ ಸರ್ವಸ್ವಕ್ಕೂ ನಾನೇ ಒಡೆಯ. ಅವರು ಕೊಟ್ಟಿ ಈಂಂದು ರೂಪಾಯನ್ನು ತೆಗೆದುಕೊಂಡು ಬಾಂಕೆನಲ್ಲಿ ಇಟ್ಟಿರುತ್ತೇನೆ. ಅಷ್ಟನ್ನು ತೆಗೆದುಕೊಂಡು, ಈಗ ಕಳಿಸುವ ಹಣ ಬೇಡ ಎನ್ನು ವುದರಲ್ಲಿ ಅಥವೇನು? ಮುದುವೆ ವಾಡಿಕೊಂಡದ್ದರಿಂದ ನನಗಂತೂ ಸುಖವಿಲ್ಲ. ನನ್ನ ತಾಯಿ ಅಕ್ಕನಾದರೂ ಸುಖವಾಗಿರಲಿ.’

ಎರಡನೆಯ ತಿಂಗಳು ಅಂ ರೂಪಾಯಿ ಕಳಿಸಿದರು ನಾಗಪ್ಪನವರು. ನಾರಾಯಣಮೂರ್ತಿ ಹಣ ತೆಗೆದುಕೊಂಡ ಕೂಡಲೇ ವೆಂಕಮ್ಮನವರು ನುಡಿದರು: “ನಾಣು, ಜಯಲಕ್ಷ್ಮಿ ನಿಜವಾಗಿಯೂ ನಿನ್ನ ಭಾಗ್ಯಲಕ್ಷ್ಮಿ ಮುಡಿನ ಮುಖವನ್ನೇ ಕಾಣಿದ್ದ ನಮಗೆ ಈಗ ದುಡ್ಡಿನ ದರ್ಶನ ಆಗುತ್ತಿದೆ. ಈಸಲ ಶಿನಗೆ ಪ್ರಾಸಾಗುತ್ತೇ ನಾಣು, ಜಯಲಕ್ಷ್ಮಿ ನಿನಗೆ ಜಯಾನೂ ತರುತಾಳಿ.”

“ಆಮ್ಮ, ನಿನು ಸುಮ್ಮನೇ ಆ ಕರೀ ಭೂತನ ಜ್ಞಾಪಕ ತರಬೇಡ” ಎಂದು ರೇಗಿ ನುಡಿದ ಆವನು.

## ೧೭

### ವಿದ್ಯೆ ಕೊನೆಮುಟ್ಟಿತು

ವೆಂಕಮ್ಮನವರು ನಾರಾಯಣಮೂರ್ತಿಯನ್ನು ಶಾಲೆಗೆ ಸೇರಿಕೊಳ್ಳಲ್ಲಿ ಬೇಕೆಂದು ಬಹಳ ಬಲವಂತ ವಾಡಿದರು. ಅದಕ್ಕೆ ನಾರಾಯಣಮೂರ್ತಿ ಎಂದ:

“ಅಮ್ಮ, ನಾನೂ ಸ್ತೋಲಿಗೆ ಸೇರಿಕೊಂಡರೆ ಫ್ಲಿಜು ಕೂಡಬೇಕಾಗುತ್ತೆ. ಈಗ ಮುದುವೆ ಬೇರೆ ಆಗಿದೆ; ವಾವನವರಿ ದುಡ್ಡು ಬೇರೆ ಕಡೆ ಮತ್ತೂರೆ ಅಂತ ಎಳ್ಳಿರುಗೂ ಗೊತ್ತು. ನಾನು ಭಿಕ್ಷುಷ್ಟಕ್ಕೆ ಹೋಗುವುದು ಚೆನ್ನಾಗಿರುವುದಿಲ್ಲ. ನನಗ ಬರುವ ಇವುತ್ತು ರೂಪಾಯಲ್ಲಿ ನನಗೆ ಏದು ರೂಪಾಯಿ ಸಾಕು. ಇನ್ನು ಹದಿನ್ಯೇದು ರೂಪಾಯಲ್ಲಿ ಇನ್ನು ಮೇಲೆ ಸ್ವಲ್ಪ ವಾನವಾಗಿ ಸಂಸಾರ ವಾಡೊಣ. ಈ ವರ್ಷ ಮನೆಯಲ್ಲೇ ಕವ್ಯವಟ್ಟಿ ಚೆನ್ನಾಗಿ ಓದುತ್ತೇನೆ.

ಪ್ರಾಸಾದರೆ ಮುಂದಿನ ವರ್ಷ ಹಿತ್ತಿಷಿಪ್ಪು ಸಿಕ್ಕಿದರೂ ಸಿಕ್ಕುಬಹುದು. ಎಫ್.ಎ. ಪ್ರಾಸಾದರೆ ಎಲ್ಲಿಯಾದರೂ ಕೆಲಸಕ್ಕೆ ಸೇರುತ್ತೇನೆ. ಆಮೇಲೆ ಸುಖವಾಗಿರಬಹುದು.”

“ನಿನ್ನ ಇಟ್ಟಪಿದ್ದಂತೆ ಆಗಲಪ್ಪು” ಎಂದರು ವೆಂಕಮ್ಮನವರು.

ನಾರಾಯಣಮೂರ್ತಿ ಬಹಳ ಕಷ್ಟಪಟ್ಟಿ ತನ್ನ ಹೆಂಡತಿಯ ಮೇಲಿದ್ದ ಜುಗಸ್ಪೆ ಮತ್ತು ರೋಪದ ಭಾವನೆಯನ್ನು ಅದುಮಿಕೊಂಡ. ಹಾಗೆ ಮಾಡಿ ಕೊಳ್ಳಬೇಕಿನ್ನು ಅವನಿಗೆ ವ್ಯಾಸಂಗ ಮಾಡುವುದಕ್ಕೆ ಮನಸ್ಸು ಸಮಾಧಾನವೇ ಇರುತ್ತಿರಲ್ಲ. ಬಹಳ ಕಷ್ಟಪಟ್ಟಿ, ಓದಿಸಲ್ಪ ಮನಸ್ಸಿಟ್ಟು ವ್ಯಾಸಂಗ ಮಾಡುತ್ತಿದ್ದ.

ಅವನು ನಿರೀಕ್ಷಿಸಿದ್ದಂತೆ ಅವನಿಗೆ ಪ್ರಾಸಾಯಿತು; ಮೊದಲನೇಯ ದರ್ಚಯಲ್ಲೇ ಆಯಿತು.

“ನಾನು ಹೇಳಲಿಲ್ಲವೇ ನಾಣು, ಹುಡುಗಿ ಕವ್ಯದರೇನು, ಲಕ್ಷಣವಂತೆ. ನಿನ್ನ ಮುದುವೆಯಾಯಿತು ಸೋಡು, ಸಮೃದ್ಧಿ ಎಲ್ಲ ಕಷ್ಟಗಳೂ ನೀಗಿಕೊಂಡುವು. ಅವಣು ನಿನ್ನ ಭಾಗ್ಯಲಕ್ಷ್ಯ ಕಣೋ ಮಗೂ.”

“ಅಮ್ಮು, ಅವಕಳಿ ನನ್ನ ಭಾಗ್ಯಲಕ್ಷ್ಯ ನನ್ನ ಭಾಗ್ಯಲಕ್ಷ್ಯ ಇಲ್ಲಿದ್ದಾಳೆ” ಎಂದು ತನ್ನ ಹಣೆಯನ್ನು ತೋರಿ ಆಭರಿಸಿದ ನಾಣು.

ನಾರಾಯಣಮೂರ್ತಿಯ ವ್ಯಾಸಂಗ ಒಿಗೆಯೇ ಸಾಗಿತು. ಅವನಿಗೆ ಶಾಲೆಯಲ್ಲಿ ಹಿತ್ತಿಷಿಪ್ಪು ಸಿಕ್ಕಿತ್ತು. ಮಾವನವರೂ ತಿಂಗಳು ತಿಂಗಳೂ ತಪ್ಪದೆ ಹಣ ಕಳಿಸಿಕೊಡುತ್ತಿದ್ದರು. ಸಂಸಾರ ಸುಖವಾಗಿ ಸಾಗುತ್ತಿತ್ತು.

ನಾರಾಯಣಮೂರ್ತಿಗೆ ಎಫ್.ಎ. ಪರಿಕ್ಷೇಯಲ್ಲಿ ತೇಗರಡೆ ಯಾಯಿತು. ತನಗೆ ತೇಗರಡೆಯಾಗಿದೆಯೆಂದೂ, ಇನ್ನು ಮುಂದೆ ತಾನು ಓದುವುದಿಲ್ಲವೆಂದೂ, ಎಲ್ಲಿಯಾದರೂ ಕೆಲಸಕ್ಕೆ ಸೇರಬೇಕೆಂದು ಮಾಡಿ ಕೊಂಡಿರುವುದಾಗಿಯೂ, ಆಡ್ಡರಿಂದ ಇನ್ನು ಮುಂದೆ ಅವರು ಹಣ ಕಳಿಸಬೇಕಾದ್ದಿಲ್ಲವೆಂದೂ ನಾರಾಯಣಮೂರ್ತಿ ವಾವನವರಿಗೆ ಕಾಗದ ಬರೆದು ಹಾಕಿದ. ಅವರು ತನ್ನ ಸಂತೋಷವನ್ನು ಸೂಚಿಸಿ ಉತ್ತರ ಬರೆದರು.

ನಾರಾಯಣಮೂರ್ತಿಯ ವಿಷ್ಣು ಕೊನೆ ಮುಟ್ಟಿತು. ಅವನು ಆಗಿನ ಕಾಲಕ್ಕೆ ನಿದ್ರಾವಂತನೇ ಆಗಿದ್ದನೆನ್ನುಬೇಕು ತನಿಗೆ ಬೇಗನೇ ಕೆಲಸ

ದೊರೆಯುವದರಲ್ಲಿ ಸಂದೇಹವಿರಲಿಲ್ಲ. ಆದರೂ, ಸಿಕ್ಕುವ ವರೆಗೆ ಕಷ್ಟಪಡಿ ಬೇಕಾಗಿತ್ತು. ಇದುವರೆಗೂ ನಾವನವರು ಕಳಿಸುತ್ತಿದ್ದ ಹಣದಿಂದ ಸಂಸಾರ ನಿರ್ವಹಿಸುತ್ತಿದ್ದು. ಇನ್ನು ಮುಂದೆ ಏನು ನಾಡಬೇಕೆಂಬ ಯೋಚನೆಗಿಟ್ಟು ಕೊಂಡಿತು ಅವನಿಗೆ. ವೆಂಕಮ್ಮನವರು ಮಗ ಬೇಡ ಎಂದರೂ ಕಷ್ಟತನಿಂದ ಅಲ್ಲಿ ಇಲ್ಲಿ ಕೂಲಿನಾಡುತ್ತಿದ್ದರು. ಅದರಿಂದ ಬಂದ ದುಡ್ಡನ್ನೂ ಮಗ ಕೊಡುತ್ತಿದ್ದ ಹಣದಲ್ಲಿ ಏನಾದರೂ ಸ್ವಲ್ಪ ವಿಕ್ಷರೆ ಆದನ್ನೂ ಕೂಡಿಸಿ ಇಟ್ಟಿದ್ದರು. ಅದರಿಂದ ಎರಡು ಮೂರು ತಿಂಗಳುಗಳಾದರೂ ಸಂಸಾರ ನಾಡಬಹುದಾಗಿತ್ತು.

ಹಾಗೆ ಎರಡು ಮೂರು ತಿಂಗಳು ಸಂಸಾರ ನಡೆಸಿದ್ದಾಯಿತು. ನಾರಾಯಣಮೂರ್ತಿಗೆ ಯಾವ ಕೆಲವನೂ ಇನ್ನೂ ಸಿಕ್ಕಿರಲಿಲ್ಲ. ಎರಡು ಮೂರು ವೇళೆ ಪಟ್ಟಿ ಪ್ರಯತ್ನಗಳು ನಿಷ್ಪಲವಾಗಿದ್ದವು.

“ತಮ್ಮ, ಸಿನ್ನಾರು ರೂಪಾಯಿಯಲ್ಲಿ ಒಂದು ಐವತ್ತು ರೂಪಾಯಿ ತೆಗೆದಿರುತ್ತೇನೆ. ಇಲ್ಲದೆ ಮೋದರೆ ಯತ್ನವೇ ಇಲ್ಲ. ನಿನ್ನ ಶೇಷ ಹೇಳಿದ, ತಾಲ್ಲೂಕು ಕಚ್ಚೇರಿಯಲ್ಲಿ ಒಂದು ಕೆಲಸ ಖಾಲಿ ಇದೆಯಂತೆ. ಅಜ್ಞಾಹಾಕೃತ್ತೇನೆ. ಸದ್ಯದಲ್ಲೀ ಕೆಲಸ ಸಿಕ್ಕಬಹುದು” ಎಂದು ನಾರಾಯಣ ಮೂರ್ತಿ ತಾಯಿಯನ್ನು ಕೇಳಿದ.

ವೆಂಕಮ್ಮನವರು ಬಂಡಿತ ಹಣ ತೆಗೆಯಕೂಡು ಎಂದರು. ನಾರಾಯಣಮೂರ್ತಿ ಸುನ್ನನಾದ. ತನ್ನ ತಾಯಿ ತನಗಾಗಿ ಎಷ್ಟೋ ಕಷ್ಟ ಪಟ್ಟಿದ್ದಾರೆ, ಆವರ ಕಷ್ಟ ಎಂದಿಗೆ ಸೀಲ್ಯಾತ್ಮದೋ, ತಾನು ಆವರನ್ನು ಎಂದು ಸುಖವಾಗಿ ಇರಿಸೇನೋ ಎಂದು ಅವನ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಅವನ ಮನಸ್ಸಿಗೆ ನೆಮ್ಮೆದಿಯೇ ಇರಲಿಲ್ಲ.

ಹೀಗಿರಲು, ಇದ್ದಕ್ಕಿದ್ದಂತೆಯೇ ಒಂದು ದಿನ ನಾಗಪ್ರಸವರು ಬಂದರು. ಎಲ್ಲರಿಗೂ ಆಶ್ಚರ್ಯವಾಯಿತು. ನಾಗಪ್ರಸವರು ಕುಳಿತು, ಹೇಮ ಸಮಾಜಾರದ ಮಾತುಕತೆಯಾದ ಮೇಲೆ—

“ನಾರಾಯಣಮೂರ್ತಿ, ನಿನ್ನ ಜಮಿನಿನ ಎರಡು ವರ್ಷದ ಫಸಲಿನ ದುಡ್ಡ ನನ್ನಲ್ಲಿಯೇ ಇದೆ....” ಎಂದು ನಾಗಪ್ರಸವರು ಹೇಳುವಷಟ್ರಲ್ಲಿಯೇ “ನನ್ನ ಜಮಿನು ಯಾವುದು?” ಎಂದು ಕೇಳಿದ ನಾರಾಯಣಮೂರ್ತಿ. ಪಾಪ,

ಮಾನವರು ತನಗೆ ಜನೀನು ಧಾರೆಯೆರೆದು ಕೊಟ್ಟಿದ್ದದ್ದೆ ಮರೆತುಹೋಗಿತ್ತು ಅವನಿಗೆ; ಆವನ ತಾಯಿಗಾಗಲಿ, ಗೌರಿಗಾಗಲಿ ಕೂಡ ಈ ವಿಷಯ ನೇನಪಿಗೆ ಬರಲಿಲ್ಲ.

“ಹಣ ತೆಗೆದುಕೊ” ಎಂದು ಒಂದು ಚೀಲದ ತುಂಬ ರೂಪಾಯಿ ಕೊಟ್ಟಿರು. ನಾರಾಯಣಮೂರ್ತಿಗೆ ಒಳಗೊಳಿಗೇ ಅವಾರ ಆನಂದ ವಾಯಿತು; ಬಿಸುಮಾನದಿಂದ ವೃಕ್ಷಪದಿವಲಿಲ್ಲ. ವೆಂಕಮೈನವರೇಸೋ ತಮ್ಮ ಸಂತೋಷವನ್ನು ತಡೆದುಕೊಳ್ಳಲಾರದೆ ಬಾಯಿ ಬಾಯಿ ಬಿಡುತ್ತಿದ್ದರು.

“ಆಮೇಲೆ, ಇದೋ... ವೆಂಕಮೈನವರೇ... ಮಂಗಳದ್ವಾರ್ಪ್ಯ ತಂದಿರು ತೈಸೇ... ನಾರಾಯಣಮೂರ್ತಿಗೆ...” ಎಂದು ಹೇಳಿತ್ತ ಗಂಟು ಬಿಂಜುಲು ಮೊದಲು ಮಾಡಿದರು. ಗೌರಿ ಒಂದು ತಟ್ಟಿ ತಂದು ಅವರ ಮುಂದೆ ಇಟ್ಟಳು.

“ಜಯ ದೊಡ್ಡ ಪಳಾದಳೀಸೂ!” ಎಂದು ವೆಂಕಮೈನವರು ಬಿಟ್ಟ ಬಾಯಲ್ಲಿ ಕೇಳಿದರು.

“ತಾವು ಯಾವಾಗ ದೊಡ್ಡ ಮನಸ್ಸು ಮಾಡಿ ಸೋಸೆಯನ್ನು ಮನಸೆಗೆ ಕರಣಿಕೊಳ್ಳುತ್ತಿರೋ ಆವಾಗ ಕೆಳಿಸಿಕೊಡಲು ಸಿದ್ಧನಾಗಿದ್ದೇನೆ. ಈಗಲೇ ಆಗಿಹೋಗಿಲಿ... ಅಂತ... ನನ್ನ ಮನಸ್ಸು... ತಮಗೂ ಸೇರಿವಿಗೆ ಆಗುತ್ತಾಳೆ. ಆದರೆ ನನ್ನದೇನೂ ಬಲವಂತವಿಲ್ಲ. ತಮ್ಮ ಅನುಕೂಲ ಇದ್ದ ಹಾಗೆ ಮಾಡಬಹುದು. ತಮ್ಮ ಇಷ್ಟದ ಪ್ರಕಾರ ಸಡೆದುಕೊಳ್ಳಲು ಸಿದ್ಧನಾಗಿದ್ದೇನೆ.”

“ಬಹಳ ಸಂತೋಷ... ಆಗಬಮುದು... ಏನಸ್ವ ನಾಣು?” ಎಂದು ನೇಣುಪಿನ್ ಕಡೆ ತಿರುಗಿ ಸೂಡಿದರು ವೆಂಕಮೈನವರು.

ನಾನು ಮೌನವಾಗಿದ್ದು. ಹಣದ ಸಂದರ್ಶನದಿಂದ ಉಂಟಾಗಿದ್ದ ಆನಂದ ಇಂಗಿಹೋಯಿತು. ಕ್ರೋಧ ಹೋಗಿಯಾಡಲು ಮೊದಲಾಯಿತು. ಕ್ರೋಧ ಯಾರನೇಲೇ? ತನಗೆ ಕಪ್ಪು ಹೆಣ್ಣಿನ್ನು ಗಂಟುಹಾಕಿದ ಸುಬ್ಬಯ್ಯ ಮಾವಯ್ಯನ ಮೇಲೇ, ತನ್ನ ಮಾನವರಮೇಲೇ? ಅಲ್ಲ. ಅವರುಗಳಲ್ಲಿ ಯಾರಮೇಲೇ ಕೋವಗೊಂಡಿದ್ದರೂ ಅದು ನಾನ್ಯಾಯವಾಗಿಯೇ ಇತ್ತು. ಆವನು ಈಗ ಕೋವಗೊಂಡದ್ದು ತನ್ನ ಹೆಂಡತಿಯ ಮೇಲೇ, ನಿರವರಾಧಿಯಾದ ಹೆಣ್ಣಿನ ಮೇಲೇ. ಲಗ ಅವನಿಗೆ ಈ ನಾನ್ಯಾಯಾನಾನ್ಯಾಯಗಳು ತೋರಲಿಲ್ಲ. ತಾನು

ಯಾರ ಜೊತೆಯಲ್ಲಿ ಇನ್ನು ಮುಂದೆ ಬಾಳು ಸೂಕಟೇಕೋ, ಅದರೆ ಯಾರು ತನಗೆ ಆಸಕ್ಕೆ ಹುಟ್ಟಿಸುವಂತಿದ್ದ ಕೋ, ಆವೃತ್ತಿಯ ಮೇಲೆ ಅವನು ಕೋವ ಗೆಂಡದ್ದು ಆ ವೇಳೆಯಲ್ಲಿ ಅಪ್ಪಾಗಿ ಅಸ್ತ್ರಾಭಾವಿಕವೂ ಆಗಿರಲಿಲ್ಲ. ಕೋಽಧದ ಆವೇಶದಲ್ಲಿ ಅನನಿಗೊಂದು ಕೂರ ಆಲೋಚನೆ ಹೊಳೆಯಿತು: ಅವಳನ್ನು ಕರಸಿಕೊಳ್ಳಬೇಕು ತಾನೇ ಏಕೆ? ಅವಳಿಗೆ ತಾನು ಬಾಳಬೇಕು ಏಕೆ? ಅವಳಿಗೇನು ಕೊರತೆ? ಅವಳ ತಂದೆಯ ಕಾಸೋಂದಸ್ಯಾ ತಾನು ಮುಟ್ಟು ಪುದಿಲ್ಲ. ಈಗ ಕೊಟ್ಟಿರುವ ಹಣವನ್ನೂ ಜಮಿನನ್ನೂ ಎಲ್ಲವನ್ನೂ ಅವರಿಗೆ ಹಿಂದಿರುಗಿಸಿಬಿಟ್ಟುರಾಯಿತು. ಎಲ್ಲವೂ ಅವರ ಮಗಳಿಗೆ ಇದ್ದ ಕೊಳ್ಳಲಿ. ಅಷ್ಟವ್ಯವಿದ್ದರೆ, ಹಣವನ್ನು ಬರೆದಿದ್ದರೆ, ಮತ್ತೆ ಯಾರಾದರೂ ಹೆಣ್ಣು ಕೊಡಲು ಬಂದರೆ, ತಾನು ಬೇರೆಯ ಮದುವೆ ಮಾಡಿಕೊಂದರಾಯಿತು... ಅದರೆ ಇಷ್ಟೇಲ್ಲ ಭಾವಕ್ಕೆ ಮಾತು ಕೊಡಲು ಅವನ ನಾಲಗೆ ಅಲುಗದಂತೆ ಆಗಿಹೋಗಿತ್ತು. ಅವನ ದೀಘ್ರ ಮೌನದಿಂದಲೂ, ಕೆಂಪೇರಿದ್ದ ಕಣ್ಣಿಗಳಿಂದಲೂ ಅವನ ಮನಸ್ಸಿನಲ್ಲಿ ಏನೋ ಅಸಮಾಧಾನವಿದೆಯೆಂಬುದು ನಾಗಪ್ರವರ ಅರಿವಿಗೆ ಬಂತು. ತಮ್ಮ ಮಗಳಿನ ಮೇಲೆ ನಾರಾಯಣ ಮೂರ್ತಿಗೆ ಮೊದಲಿಂದಲೂ ವಿಶ್ವಾಸವಿಲ್ಲವೆಂಬ ಸಂಗತಿಯೂ ಅವರಿಗೆ ಹೊಳೆಯದೆ ಇರಲಿಲ್ಲ. ತಾವು ನಾರಾಯಣಮೂರ್ತಿಗೆ ‘ಮೋಸ’ ಮಾಡಿದ್ದ ಅಂಥ ದೊಡ್ಡ ಆವರಾಧವಾಗಿ ಅವರು ಎಣಿಸಿಕೊಂಡಿರಲಿಲ್ಲ. ತಮಗೆ ಇಷ್ಟವಿಲ್ಲದಿದ್ದರೂ, ಅವರು ನಾರಾಯಣಮೂರ್ತಿಗಲ್ಲದಿದ್ದರೆ ಯಾರಿಗುದರೂ ಒಬ್ಬರಿಗೆ ಇದೇ ರೀತಿಯಲ್ಲಿಯೇ ತಮ್ಮ ಮಗಳನ್ನು ಮದುವೆ ಮಾಡಿಕೊಡಲೇ ಬೇಕಾಗಿತ್ತು. ಯಾರಿಗುದರೂ ಇದೇ ರೀತಿಯಲ್ಲಿ, ಅಧವಾ ಇನ್ನೊಂದು ರೀತಿಯಲ್ಲಿ, ‘ಮೋಸ’ ಮಾಡಲೇ ಬೇಕಾಗಿತ್ತು. ‘ಸಾವಿರ ಸುಜ್ಞ ಹೇಳಿಯಾದರೂ ಕನ್ನಾದಾನ ಮಾಡುವುದು ಅವರ ಕರ್ತವ್ಯವಾಗಿತ್ತು. ತಮ್ಮ ಕರ್ತವ್ಯ ಪರಿಪಾಲನೆ ಮಾಡಿದ್ದರು ಅಷ್ಟೇ. ಅಲ್ಲದೆ, ಕಡುಬಡವನಾಗಿದ್ದ ನಾರಾಯಣಮೂರ್ತಿಯನ್ನು ಮೇಲಕ್ಕೆತ್ತಲು ಸಹಾಯ ಮಾಡಿದ್ದರು, ಇನ್ನೂ ಮಾಡುವವರಾಗಿದ್ದರು. ಎಂದಿದ್ದರೂ, ಹಣದ ಆಸೆಯಮೇಲಿಂದಲಾದರೂ ನಾರಾಯಣಮೂರ್ತಿ ತಮ್ಮ ದಾರಿಗೆ ಬಂದೇ ಬರುತ್ತಾನೆ, ಸದ್ಯಕ್ಕೆ ಅವನನ್ನು ಭೂಳನಂತ ಮಾಡಿ ಪ್ರಯೋಜನವಿಲ್ಲ - ಎಂದು ಅವರೆಣಿಸಿದ್ದರು.

ಮೌನವನ್ನು ಬಿಟ್ಟು ನಾರಾಯಣಮೂರ್ತಿ ಹೇಳಿದ : “ ನನಗೆ ಸದ್ಗುರುಕೈ ಈ ಹಣ ಬೇಕಾಗಿಲ್ಲ. ಸಿನ್ನ ಮಗಳಿಗೆ ಕೊಟ್ಟು ಜರ್ಮನಿನ ಹಣ ಅವಳಿಗೆ ಸೀರಬೇಕಾದ್ದು. ಅವಳಿಗೇ ಕೊಟ್ಟುಬಿಡಿ. ಸದ್ಗುರು ಅವಳನ್ನು ಕರಸಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ.”

“ ಅದಕ್ಕೇ ಅಪ್ಪ, ನಾನು ಹೇಳಿದ್ದು. ಈ ಹಣ ಬೇಕಾಗುತ್ತೆ – ಅವಳದ್ದೇನು ನಿನ್ನದೇನು. ಸಂಕೋಚನೇಕೆ? ನಾಕೆಯ ದಿನ ನಿನ್ನ ಹೆಸರಿನಲ್ಲಿ ನಾನೇ ಬ್ರಾಂಕೆನಲ್ಲಿ ಇಟ್ಟುಬಿಡುತ್ತೇನೆ. ಏನು, ವೆಂಕಮ್ಮನವರೇ?... ನಿನ್ನ ಮಕ್ಕಳು...”

ವೆಂಕಮ್ಮನವರು ತಡುವೆ ನುಡಿದರು : “ ಇನ್ನೇನೂ ಇಲ್ಲ. ಅವನಿಗೆ ಇನ್ನೂ ಕೆಲಸ ಸಿಕ್ಕಿಲ್ಲ ಸೋಡಿ. ಅದಕ್ಕೆ ಮನಸ್ಸಿಗೆ ಸ್ಪೃಹ ಕೊರಗಾಗಿದೆ ಅಷ್ಟೇ. ಅವನಿಗೆ ಕೆಲಸ ಸಿಕ್ಕಿದ ಮೇಲೆ ಸೋಡೋಣವಂತೆ.”

“ ಹಾಗೆಯೇ ಆಗಲಿ ” ಎಂದು ನಾಗಪ್ಪನವರು ಒಪ್ಪಿ ಕೊಂಡರು.

## ೧೩

### ಕೈ ಹಿಡಿದ ಹುಡುಗಿಯ ಪುಣ್ಯ

ನಾಗಪ್ಪನವರು ಹೊರಟುಹೋದ ಮೇಲೆ ವೆಂಕಮ್ಮನವರು ಮಗನನ್ನು ಕುರಿತೆಂದರು : “ ನಾಣಾ, ಏಕೆ ಒಲ್ಲೆ ಅಂದೆ. ಪ್ರಸ್ತು ವಾಡಿಕೊಂಡು ಬಿಡಪ್ಪ. ಜಯ ಸಾಮಾನ್ಯದ ಹುಡುಗಿಯಲ್ಲ ಮಗು. ನೀನು ಬೇಡ ಬೇಡ ಎನ್ನು ತೀದ್ದಿಯೇ ಹೊರತು, ನಾಗಪ್ಪನವರು ಈ ಕ್ಷೇಣದಲ್ಲಿ ನಿನ್ನನ್ನು ಉದಾಹಾರ ಮಾಡಿಬಿಡುತ್ತಾರೆ. ಆ ಹುಡುಗಿ ನಮ್ಮ ಮನಗೆ ಕಾಲಿಟ್ಟರೆ ನಾಕು ನೋಡು ನಾಣಾ, ಆ ಭಾಗ್ಯಲಪ್ತಿಯ ಮುಂದೆ ನಮ್ಮ ದರಿದ್ರ ಲಪ್ತಿ ಓಡಿ ಹೊರಟು ಹೋಗುತ್ತಾಳೆ.”

ನಾಣುವಿಗೆ ಕೋವ ಬಂತು : “ ಅವನ್ನು, ನಿನಗೆಲ್ಲೆಲ್ಲ ಹಣದ ಹುಟ್ಟು ಹಿಡಿದುಬಿಟ್ಟಿದೆ. ನನಗೆ ಭಾಗ್ಯವು ಬೇಡ, ಆ ಭಾಗ್ಯಲಪ್ತಿಯೂ ಬೇಡ. ಆ ಹುಡುಗಿಯನ್ನು ನೀನು ಮೋಹಿಸಿರಬಹುದು, ಅದರ ಮುಖ – ಆ ಕಪ್ಪು ಹಿಡಿನ ಮುಖ ನೆನಸಿಕೊಂಡರೆ ನನಗೆ ಮೈಯೆಲ್ಲ ಉರಿಯುತ್ತೆ. ಮುಖ್ಯ

ನಾನು ಧಾರೆಯೆರಸಿಕೊಳ್ಳಬಾರದಾಗಿತ್ತು. ಅದ್ದು ಆಗೇಂದ್ರಿಯ. ಇನ್ನು ಆ ಮಂಗವೂತಿಯ ದರ್ಶನ ಹರಿಸುವುದ್ದಿಂದ ಕಣಕ್ಕು.”

“ಹಾಗೆಂದರೆ ಹೇಗೋ ಮಗು. ನೀನು ಕೈ ಪಿಡಿದ ಹುಡುಗಿಯನ್ನು ಸೀನು ಮನೆಗೆ ಕರೆದುಕೊಳ್ಳಬೇಕೋದರೆ ಯಾರವು ಕರೆದುಕೊಳ್ಳುತ್ತಾರೆ. ರೂಪು ನುಖುವ್ವಾಲ್ಲಿ ಕಣೋ...”

“ಅವರ್ತು, ಇನ್ನು ಈ ವಿಚಾರ ಹಾತಾಡಬೇಡ. ನವ್ಯಕ್ಕೆ ಕಾಟ ತಪ್ಪಿದೆ. ಮುಂದ ಆದರೆ ಯೋಜನೆ.”

ಹೀಗೇ ವಾತಾಡುತ್ತಿರುವಂಗ ಶಂಚರಿಸಿದ್ದು ಕಾಂತಿ ತಂಡು ಕೊಟ್ಟು ಹೋದ. ನಾರಾಯಣಮೂರ್ತಿ ಅದನ್ನು ಬಿಸ್ತಿ ಓಟಕೊಂಡ. ಮತ್ತೆ ಮತ್ತೆ ಓದಿಕೊಂಡ. ಅವನ ಮುಖ ಆರ್ಥಿತ್ತು.

“ಅವರ್ತು, ತಾಲ್ಲೂಕು ಕಚೇರಿಯಲ್ಲಿ ಕೆಲಸ ಸಿಕ್ಕಿದೆ ಕಣಮ್ಮು! ತಂಗಳಿಗೆ ಇವುತ್ತೆದು ರೂಪಾಯಿ! ಅವರ್ತು! ಗೌರೀ, ಗೌರೀ!”

ಇಬ್ಬರೂ ಅಲ್ಲಿಯೇ ಇದ್ದರು. ಅವನು ಆಷ್ಟ್ಯಾಂದು ಕೊಗಿಕೊಳ್ಳು ಬೇಕಾಗಿಯೇ ಇರಲಿಲ್ಲ. ವೆಂಕಮ್ಮನವರು ಮಗನ ಕೂಡ ಇನ್ನು ವಾದಿಸಿ ಪ್ರಯೋಜನವಿಲ್ಲವೆಂದುಕೊಂಡು ಯಾಗೆಯೇ ಜಾವೆಯ ಹೇಳೆ ತಲೆ ಉರಿದ್ದರು; ಗೌರಿ ಯಾವುದೋ ಪ್ರಸ್ತುತಿ ಓದುತ್ತಿದ್ದಾರು.

ವೆಂಕಮ್ಮನವರು ಎದ್ದು ಬಂದು ಮಗನ ತಲೆ ಸೇವರಿಸಿದರು; ನಾರಾಯಣಮೂರ್ತಿ ತಾಯಿಗೆ ಸಮಸ್ತಾರ ವಾದಿದೆ. “ಆಯುಷ್ಯಂತನಾಗಿ, ಏಕ್ವರ್ಯವಂತನಾಗಿ, ಹತ್ತು ಮಕ್ಕಳ ತಂದೆಯಾಗಿ ಬಾಳಷ್ಟು” ಎಂದು ಬಾಯಿ ತುಂಬ ಹರಿಸಿದರು.

“ಸೇಂಡು ಮಗೂ, ಇವತ್ತು ಬೆಳ್ಗೆ ತಾನೇ ನಿಮ್ಮ ಪೂಜನವರು ಮಂಗಳ ವ್ರಷ್ಟಿ ತಂದು ಕೊಟ್ಟುಮೋದರು. ಇಮು ನಿನ್ನ ಕೈ ಪಿಡಿದ ಹುಡುಗಿಯ ಪುಣ್ಯ ಅಲ್ಲದೆ ಇನ್ನೇನೂ ಅಂತ ತಿಳಿದಿದ್ದಿ? ಹಟ ಮಾಡಬೇಡ ನಾಣು. ಪ್ರಸ್ತುತಿ ಸಾಧಿಕೊಂಡುಬಿಡು. ಹದಿನಾರನೆಯ ದಿನಕ್ಕೇ ಆಗಿಹೋಗಲಿ. ಈಗೇನಷ್ಟು, ಕೆಲಸವೂ ಸಿಕ್ಕಂತಾಯಿತೆ? ನಾಗಷ್ಟಿಸಬರ ಹಂಗೂ ಬೇಡ. ನಿನ್ನ ಸಂಬಳದಲ್ಲಿ ನೀನು ಅಂಬಲಿಯೋ ಗಂಜಿಯನ ಕುಡಿದುಕೊಂಡು ಹುಡುಗಿಯೋಡನೆ ಸಂಸಾರ ಸಾಧಿಕೊಂಡಿರು...”

ಗೌರಿ ನಡುವೆ ವಾತಾಡಿದಳು : “ಅಮ್ಮೆ, ಪ್ರಸ್ತುದ ವಿಚಾರ ಸಧ್ಯಕ್ಕೆ ಇರಲಿ. ಅವನಿಗೆ ಇನ್ನೂ ಈಗ ತಾನೆ ಕೆಲಸ ಸಿಕ್ಕಿದೆ. ಪ್ರಸ್ತು ವಾಡಿ ಕೊಂಡರೆ ಆ ಹುದುಗಿಂಬನ್ನು ಈ ಕೋಟಿಗೆ ಕರೆದುಕೊಂಡು ಬರುವುದಕ್ಕೆ ಆಗುತ್ತದೆಯೇ? ಒಂದು ಬೇರೆಪುನ್ನೆ ವಾಡಬೇಕೋ ಇಲ್ಲವೋ? ನಾಣಿ, ನೀನು ಸುಮ್ಮನೆ ಈಗ ಯಾವ ಯೋಚನೆ ಮಾಡ್ದಾಗೆ ವಾಡಬೇಡ. ನೋಡಲು ಕೆಲಸಕ್ಕೆ ಸೇರಿಕೊ.”

ನಾರಾಯಣಮೂರ್ತಿ ಕೆಲಸಕ್ಕೆ ಸೇರಿಕೊಂಡಾಯಿತು. ಎರಡು ಮೂರು ತಿಂಗಳಾಗುತ್ತಲೇ ಒಂದು ಸಣ್ಣ ಮನೆಯನ್ನು ಬಾಡಿಗ್ಗೆ ತೆಗೆದುಕೊಂಡ. ಅದು ಶ್ರೀರಾಮಪೇಣಿಯಲ್ಲಿತ್ತು. ಮನೆ ಬಂಡಳ ಚಿಕ್ಕದು. ತೀರ ಹಳೆಯ ಕಾಲದ್ದು; ಇಲ್ಲಿಲ್ಲಿ ಶಿಧಿಲವಾಗಿಮೋಗಿತ್ತು; ಒಂದು ಸಣ್ಣ ಹಜಾರ; ಹಜಾರದ ಎಡವಕ್ಕೆದಲ್ಲಿ ಒಂದು ಕೋಟಿ; ಹಜಾರದ ಮೇಲೆ ಮಹಡಿ ಎಂದು ಹೇಳಬಹುದಾಗಿದ್ದ ಅಟ್ಟಿ; ಮತ್ತೆ ಕೆಳಗೆ ಅಡುಗೆ ಮನೆ, ನಡುವೆ, ಬಚ್ಚಲ ಮನೆ—ಇಷ್ಟು. ನೆಂಕಮ್ಮನವರಿಗೆ ಇದೇ ಅರಮನೆಯಾಗಿತ್ತು. ತಾವು ಹಿಂಡೆ ಯಾರ ಯಾರ ಮನೆಯಲ್ಲಿ ಕೂಲಿ ವಾಡುತ್ತಿದ್ದರೋ ಅಲ್ಲಿಗೆಲ್ಲ ಎಂದಾದರೂ ಬಿಡುವಾದಾಗ ಒಮ್ಮೆ ಹೋಗಿ ತಮ್ಮ ಮಗನಿಗೆ ಕೆಲಸ ಸಿಕ್ಕಿ ಮನೆ ವಾಡಿದ್ದ ಸಂಗತಿಯನ್ನು ತಿಳಿಸುತ್ತಿದ್ದರು. ಇತ್ತೆ ನಾರಾಯಣ ಮೂರ್ತಿಗೂ ಗೌರಿಗೂ ಸಹ ಮನೆಯ ವಿಷಯದಲ್ಲಿ ತೃಪ್ತಿಯೇ ಇತ್ತು. ನಾರಾಯಣಮೂರ್ತಿ ಅಟ್ಟಿನನ್ನು ತನ್ನ ಉಪರೋಗಕ್ಕೆ ಇಟ್ಟುಕೊಂಡ. ಅಟ್ಟಿಕ್ಕೆ ಹೋಗಬೇಕಾದರೆ ಕೋಟಿಯಿಂದಲೇ ಒಂದು ಮರದ ಹಂತ ಹತ್ತಿ ಹೋಗಬೇಕಾಗಿತ್ತು. ಗೌರಿಯೂ ನೆಂಕಮ್ಮನವರೂ ರಾತ್ರಿಯ ನೇಳಿ ಹಜಾರ ದಲ್ಲಿ ಮಲಗುತ್ತಿದ್ದರು.

೧೪

ಹೆಂಗಸರೆಲ್ಲರೂ ಕರಿಯ ಗಂಡ ಬೇಡ ಅಂತ ಕುಳತುಬಿಟ್ಟರೆ ?

ನಾರಾಯಣಮೂರ್ತಿರು ಸಂಸಾರ ಸುಖವಾಗಿಯೇ ಸಾಗುತ್ತಿತ್ತು. ಅವನು ಒಂದ ಸಂಬಳದಲ್ಲಿ ಮನೆಯು ಸಾಮಾನು ಮುಂತಾದ್ದನ್ನೆಲ್ಲ ಕೊಂಡು, ಬಾಡಿಗೆ ಕೊಟ್ಟು, ತನ್ನ ಖಚಿಗೆ ಬೇಕಾದರೆ ಎಂಟಾಣೆಯನ್ನೋ ಒಂದು ರೂಪಾಯನ್ನೋ ಇಟ್ಟುಕೊಂಡು ಉಳಿದ ಹಣವನ್ನು ಗೌರಿಯ ವಶಕ್ಕೆ ಕೊಟ್ಟು ಬಿಡುತ್ತಿದ್ದು.

ನಾರಾಯಣಮೂರ್ತಿಗೆ ಕೆಲಸ ಸಿಕ್ಕಿದ್ದ ವಿಷಯ, ಅವನು ಮನೆ ಮಾಡಿರುವುದು – ಎಲ್ಲ ನಾಗಪ್ರಣವರಿಗೆ ಯಾರೋ ಮೈ ಮಾರಿನಿಂದ ಹೋದನ ರಿಂದ ತಿಳಿಯಬಂತು. ಅವನು ಈ ವಿಚಾರವಾಗಿ ಅವರಿಗೆ ಒಂದು ಕಾಗದ ಹಾಕಿರಲಿಲ್ಲ. ಈ ಸಮಾಚಾರ ತಿಳಿದ ಕೂಡಲೇ ನಾಗಪ್ರಣವರು ತಮ್ಮ ಅಪಾರವಾದ ಸಂತೋಷವನ್ನು ಷಾಚಿಸಿ, ಆಶೀರ್ವಾದ ಮಾಡಿ, ಪ್ರಸ್ತುದ ವಿಷಯ ಪ್ರಸ್ತಾಪನೆತ್ತಿ ಕಾಗದ ಬರೆವಿದ್ದರು.

ನಾರಾಯಣಮೂರ್ತಿ ಕಾಗದ ನೋಡಿಕೊಂಡು ಅದನ್ನು ಒಂದು ಕಡೆಗೆ ರೊಯ್ಯಾನೆ ಬಿಸುಟ್ಟ. ಕಾಗದದ ವಿಷಯ ಏನೆಂಬುದು ವೆಂಕಮ್ಮನವರಿಗೂ ಗೌರಿಗೂ ತಟ್ಟಿನೆ ಗೊತ್ತಾಯಿತು. ವೆಂಕಮ್ಮನವರು ಮಗನಿಗೆ ಬುಧಿವಾದ ಹೇಳುವ ದನಿ ತೆಗೆದರು. ಅವನಿಗೆ ಇದ್ದವ್ಯಾ ರೇಗಿತು.

ಗೌರಿ : “ಅಮ್ಮಾ, ಈ ವಿಷಯ ಅವನಿಗೆ ನನಗೆ ಬಿಡಮ್ಮ. ನೀನು ಸುಮ್ಮನೆ ಹೊತ್ತು ಗೊತ್ತು ಇಲ್ಲದೆ ಅವನನ್ನು ಪ್ರಸ್ತು ಮಾಡಿಕೊ ಪ್ರಸ್ತು ಮಾಡಿಕೊ ಅಂತ ಬಲವಂತ ಮಾಡುತ್ತಿರುತ್ತಿ. ಅವನಿಗೆ ರೇಗಡೆ ಇನ್ನೇನಾಗುತ್ತೇ.”

ವೆಂಕಮ್ಮನವರು ಸುಮ್ಮನಾದರು. ಆ ದಿನ ಗೌರಿಯೂ ತಮ್ಮನ ಕೂಡ ಈ ವಿಷಯ ಎತ್ತೆಲೇ ಇಲ್ಲ.

ಎರಡು ಮೂರು ದಿನ ಕಳೆಯಿತು; ಒಂದು ದಿನ ನಾಣು ಅಟ್ಟಿದ ಮೇಲೆ ದೀಪದ ಮುಂದೆ ಕುಳಿತು ದೇವರ ಪೂಜೆಯ ಮಂತ್ರವನ್ನು ಗಟ್ಟಿಮಾಡುತ್ತಾ ಕುಳಿತ್ತಿದ್ದು. ಗೌರಿ ಮೇಲ್ಲಿನೆ ಅಟ್ಟಿ ಹತ್ತಿಹೋಗಿ, ಅವನ ಬಳಿ ನಿಂತು,

“ನಾಣ್ಯಾ” ಎಂದಳು. ಗೌರಿಯ ಧ್ವನಿ ಯಾವಾಗಲೂ ಮೃದು; ಆ ಧ್ವನಿ ಯಾವುದು ಕೆಡೆತರಂತೂ ಅದು ಇನ್ನೂ ಮೃದುವಾಗಿಬಿಡುತ್ತಿತ್ತು. ಇಮ್ಮು ಹೊತ್ತಿನಲ್ಲಿ ಗೌರಿ ಏಕೆ ತನ್ನ ಒಳಿ ಬಂದಿದ್ದೂ ಕೇ ಎನ್ನು ನುದು ಅವನಿಗೆ ಮೊದಲು ರೂಪಕ್ಕೆ ಮೆಲ್ಲಿಲ್ಲ.

“ಏನು, ಗೌರಿ? ” ಎಂದ.

“ನನ್ನ ಮಾತು ಸಡಸಿಕೊಡುವುದಾದರೆ ನಾನು ಹೇಳುತ್ತೀನೇ ” ಎಂದಳು.

ಅವನಿಗೆ ಅರ್ಥವಾಯಿತು. ಅವನೂ ಮೃದು ಧ್ವನಿಯಲ್ಲೇ ಉತ್ತರ ಕೊಟ್ಟಿ; ಅವನು ಗೌರಿಯನ್ನು ಎಂದೂ ಮನನೋಯಿಸಿದವನಲ್ಲ, ಮನ ನೋಯಿಸುವ ಇಚ್ಛೆ ಅವನಿಗೆ ಈಗಲೂ ಇರಲಿಲ್ಲ :

“ಗೌರೀ, ನಿನಗೆ ಅರ್ಥವಾಗುವುದಿಲ್ಲ ”.

“ನನಗೆ ಅರ್ಥವಾಗುತ್ತೇ ನಾಣ್ಯಾ. ನನಗೆ ಎಲ್ಲ ಅರ್ಥವಾಗಿದೆ. ನಾನೇನೂ ಹುಡುಗಿಯಲ್ಲ. ನಿನಗಿಂತ ದೊಡ್ಡವಳು. ಸುಖ ಕಾಣದಿದ್ದರೂ ಕಷ್ಟ ಕಂಡವಳು. ನನಗೆ ತಿಳಿಯಮು ಎಂದುಕೊಳ್ಳಬೇಡ. ನನಗೆ ಎಲ್ಲ ತಿಳಿಯತ್ತೇ. ಧಾರೆಯ ದಿನ ನೀನು ಡಸೆ ಬಿಟ್ಟು ಬಂದಾಗ, ಮದುವೆ ಮಾಡಿಕೊಳ್ಳಬೇಡ ಅಂತ ನಿನಗೆ ಹೇಳಬೇಕೆಂದು ಅರ್ಥ ಮನಸ್ಸಿತ್ತು. ಆದರೆ...”

“ನೀನು ಹಾಗೆ ಯಾಕೆ ಹೇಳಲಿಲ್ಲ ಗೌರಿ. ನಿನ್ನ ಬಾಯಿಂದ ಆ ಮಾತು ಬಂದಿದ್ದರೆ ನಾನು ಖಂಡಿತ ಮದುವೆ ಮಾಡಿಕೊಳ್ಳುತ್ತಿರಲಿಲ್ಲ.”

“ನಾನು ಯಾವ ಮಾತು ಆಡುವುದೂ ಕಷ್ಟವಾಯಿತವು. ಆ ಹುಡುಗಿಯ ಮೇಲಿನ ಮರುಕ ಬಾಯಿಕಟ್ಟಿತು. ಅದಕ್ಕೇ ಎಲ್ಲ ನಿನ್ನ ಇಚ್ಛೆಗೇ ಬಿಟ್ಟು ಬಿಟ್ಟಿದ್ದು. ನೀನು ಮಾಡಿಕೊಳ್ಳಬೇ ಹೊಗಿದ್ದರೆ ನಾನೇನೂ ಮಾಡಿಕೊಂತಂತೆ ಬಳವಂತ ಮಾಡುತ್ತಿರಲಿಲ್ಲ.”

“ಹಾಗಾದರೆ ನನ್ನ ಮೇಲೆ ತಪ್ಪ ಹೊರಿಸುತ್ತಿ ನೀನು? ”

“ನಾನು ತಪ್ಪು ನಿನ್ನು ಅನ್ನ ವುದಿಲ್ಲ. ನೀನು ಒಳ್ಳಿಯ ಕೆಲಸವನ್ನೇ ಮಾಡಿದೆ. ನೀನು ಮದುವೆ ಮಾಡಿಕೊಂಡದ್ದೂ ನನಗೆ ಸಂತೋಷವೇ ಆಯಿತು.”

“ಏನು, ಗೌರಿ! ಕಪ್ಪು ಹೆಣ್ಣುನ್ನ ಕಟ್ಟಿಕೊಂಡದ್ದೂ ನಿನಗೆ ಸಂತೋಷವೇ ಆಯಿತೆ? ”

“ಹಾಗಲ್ಲ, ನಾಣು. ನಿನ್ನ ಧೈರ್ಯ ಸೋಡಿ ನನಗೆ ಸಂತೋಷವಾಯಿತು. ಈಗ ಏಕೆ ಹೆಚ್ಚಿಗನ ಹಾಗೆ ಆಡುತ್ತಿ? ಆಗ ತೋರಿಸಿದ ಧೈರ್ಯವನ್ನು ಈಗಲೂ ತೋರಿಸು. ಹೆಂಡತಿಯನ್ನು ಮನೆಗೆ ಕರೆದುಕೊಂಡು ಬಾ. ನೀನು ಅವಳನ್ನೇನು ಮುದ್ದಿಸಬೇಡ, ಮೇರಸಬೇಡ. ಹನು ಸಾರ್ಕಿಕೊಳ್ಳುವುದಿಲ್ಲನೆ, ನಾಯಿ ಸಾರ್ಕಿಕೊಳ್ಳುವುದಿಲ್ಲನೆ? ಅದಕ್ಕಿಂತಲೂ ಕಡೆಯಾದಳ್ಳಿ ನಿನ್ನ ಹೆಂಡತಿ?”

“ಗೌರಿ, ನೀನು ಹೇಳುವುದೆಲ್ಲ ನಾಜ್ಯಯ. ಆದರೆ... ಆ ಕರಿ ವೋರೆ ಕಂಡರೆ...”

“ನಾಣು, ನನಗೆ ಇನ್ನೊಂದು ಚಿನ್ನಾಗಿ ನೇನಪಿರ ಬಹುದು. ಅವರು ಕಷ್ಟಗೇ ಇದ್ದರು. ನಾನು ಅವರಲ್ಲಿ ತುಂಬ ಭಕ್ತಿ ಪ್ರೀತಿ ಇಟ್ಟಿಕೊಂಡಿದ್ದೆ. ಹೆಂಗಸರೆಲ್ಲರೂ ಕರಿಯ ಗಂಡಂದಿರು ಬೇಡ ಅಂತ ಕುಳಿತುಬಿಟ್ಟರೆ...?”

“ಗೌರಿ, ಗೌರಿ, ನೀನು ಹೇಳುವುದೆಲ್ಲ ನಾಜ್ಯಯ, ನಾಜ್ಯಯ. ನಿನ್ನ ಕೈಲಿ ವಾದ ಮಾಡುವುದಕ್ಕಾಗುವುದಿಲ್ಲ. ಇಲ್ಲಿ ಎರಡು ಹೊತ್ತು ತಿಂದುಕೊಂಡಿರುವ ಬದಲು ಅಲ್ಲಿಯೇ ತಿಂದುಕೊಂಡಿರಲಿ. ನನಗೂ ನೇಮ್ಮದಿಯಾಗಿರುತ್ತೇ. ಅವಳಿಗೂ ನೇಮ್ಮದಿಯಾಗಿರುತ್ತೇ. ಇನ್ನು ಈ ವಿಷಯ ಸಾಕು. ನೀನು ಮಲಗಿಕೊ ಹೋಗು, ಗೌರಿ.”

ಗೌರಿ ಮರುಮಾತಾಡದೆ ಹೊರಟುಹೋದಳು.

೧೫

ರೂಪಿದ್ವರೆ ಗುಣವಿಲ್ಲದಿರಬಹುದು; ಗುಣವಿದ್ವರೆ ರೂಪಿಲ್ಲದಿರಬಹುದು

ಗೋರಿಗೆ ಬಹಳ ಹೊತ್ತು ನಿಡ್ದೆ ಬರಲಿಲ್ಲ. ಒಂದು ಕಡೆ ತಮ್ಮನು ಮೇಲಿನ ಮರುಕ: ಕಪ್ಪು ಹೆಣ್ಣಿನ ಮೇಲೆ ಅವನಿಗೆ ಅಸಹ್ಯ ಹುಟ್ಟಿದೆ. ರತ್ನಯಂತಹ ಹೆಂಡತಿಯನ್ನು ಮದುವೆಯಾಗುತ್ತೇನೆಂದು ಕನಸು ಕಾಣುತ್ತಿದ್ದ ತರುಣನಲ್ಲಿ ಈ ಮನೋಭಾವ ಉಂಟಾಗುವುದು ಸಹಜವೇ. ಮತ್ತೊಂದು ಕಡೆ ಜಯಲಕ್ಷ್ಮಿಯ ಮೇಲಿನ ಮರುಕ: ಪಾಪ, ಅವಳದ್ದೀನು ಅವರಾಧ? ಕಪ್ಪಾಗಿ ಹುಟ್ಟಿದ್ದು ಅವಳ ಅವರಾಧವೇ? ಅಯ್ಯೋ, ಪಾಪ! ಆ ಹೆಣ್ಣಿ ಏನು ಮಾಡಿತು? ಅದರ ಮನಸ್ಸು ಈಗ ಎಷ್ಟು ನೋಯುತ್ತಿರಬೇಕು? ನಾರಾಯಣಮೂರ್ತಿ ಹಟ ಹಿಡಿದು ಪ್ರಸ್ತು ಮಾಡಿಕೊಳ್ಳಬೇಕು ಹೊದರೆ ಅದರ ಮುಂದಿನ ಗತಿಯೇನು? ತನಗಂತೂ ಗಂಡಿಲ್ಲ; ಅದೊಂದು ಬಗೆ. ಗಂಡನಿದ್ದೀ ಗಂಡನಿಗೆ ಬೇಡವಾಗುವ ಸ್ಥಿತಿ ಒಹು ಶೋಚನೀಯವಾದದ್ದು. ಈಗ ಏನು ಮಾಡುವುದು? ತಾನು ಏನು ಮಾಡಬಲ್ಲಾ? ಹೀಗೆಯೇ ಯೋಚಿಸುತ್ತ ಯೋಚಿಸುತ್ತ ತಮ್ಮನಮೇಲೆ ಇದ್ದುದಕ್ಕಿಂತ ಜಯಲಕ್ಷ್ಮಿಯ ಮೇಲಿನ ಮರುಕ ಹೆಚ್ಚಾಗುತ್ತ ಬಂತು ಗೋರಿಗೆ.

ನಾಣ ಪ್ರಸ್ತು ಮಾಡಿಕೊಂಡರೆ ಮಾಡಿಕೊಳ್ಳಲ್ಲಿ ಇಲ್ಲದಿದ್ದರೆ ಬಿಡಲಿ; ಹೆಣ್ಣಿನ್ನು ಮನೆಯಲ್ಲಿ ಕರೆದುಕೊಂಡು ಇಟ್ಟುಕೊಂಡರೆ, ಕಾಲ ಕಳೆದಂತೆ ಅವನ ಮನಸ್ಸು ಕರಗುತ್ತ ಬರಬಹುದು; ಮನಸ್ಸು ಕರಗುತ್ತ ಬಂದರೆ ಸಾಕು, ಅದು ವಿಶ್ವಾಸಕ್ಕೆ ತಿರುಗಲು ಹೆಚ್ಚು ಕಾಲ ಬೇಕಾಗಿಲ್ಲ. ವಿಶ್ವಾಸ ಹುಟ್ಟಿತೆಂದರೆ ಕಪ್ಪು ಒಪ್ಪಾಗುತ್ತದೆ. ಆದರೆ ವಿಶ್ವಾಸ ಹುಟ್ಟಿವುದೇ? ಅದು ಹುಟ್ಟುವ ಬಗೆ? ಅದು ತೀರ ಅಸಂಭವವಲ್ಲವೇ? ಪ್ರಯತ್ನಪಟ್ಟು ನೋಡಬೇಕು. ಆದರೆ, ಹೆಂಡತಿಯನ್ನು ಮನೆಯಲ್ಲಿ ಕರಸಿ ಇಟ್ಟುಕೊಳ್ಳಲು ನಾಣ ಒಪ್ಪಾಗುವೋ? ಒಪ್ಪಿದರೂ ಒಪ್ಪ ಬಹುದು. ಹೀಗೆ, ಅವಳ ಯೋಚನೆ ಒಂದು ನಿಲಾಗಡಿಗೆ ಬಂದಾಗ ಅವಳಿಗೆ ನಿಡ್ದೆ ಹತ್ತ ತೋಡಿತು.

ಕೆಲವು ದಿನಗಳು ಕಳೆದುವು. ನಾಗಪ್ಪನವರು ತಮ್ಮ ಕಾಗದಕ್ಕೆ ಉತ್ತರ ಬಾರದಿರಲು ನಾಣವಿಗೆ ಮತ್ತೊಂದು ಕಾಗದ ಬರೆದರು. ಈ ಕಾಗದ

ಬಂದ ಸಂದರ್ಭವನ್ನು ನೇವ ಮಾಡಿಕೊಂಡು ಗೌರಿ ನಾರಾಯಣಮೂರ್ತಿಗೆ ಹೀಗೆ ಹೇಳಿದಳು :

“ನಾಣು, ನಿನು ಪ್ರಸ್ತಮಾಡಿಕೊಳ್ಳುದೆ ಹೋದರೆ ಚಂತೆಯಿಲ್ಲ. ಜಯಲಕ್ಷ್ಮಿ ಇಲ್ಲಿಗೆ ಬಂದು ಕೆಲವು ಕಾಲ ಇರಲಿ. ನಿನಗೆ ಮನಸ್ಸು ಬಂದಾಗ ಪ್ರಸ್ತು ಮಾಡಿಕೊ. ನಿನಗೆ ಸಂಕೋಚವಾದರೆ ನಾನೇ ಕಾಗದ ಬರೆದುಹಾಕುತ್ತೇನೇ.”

ನಾಣು ಒಂದೇ ಮಾತಿನಲ್ಲಿ ಖಂಡಿತವಾಗಿ ಹೇಳಿಬಿಟ್ಟು :

“ನಾನು ಪ್ರಸ್ತಾನೂ ಮಾಡಿಕೊಳ್ಳುವುದಿಲ್ಲ; ಕರಸಿಕೊಳ್ಳುವುದೂ ಇಲ್ಲ. ಇನ್ನು ಈ ವಿಷಯ ನಿನು ನನ್ನ ಕೂಡ ಎತ್ತ ಕೂಡದು, ಗೌರಿ. ನಾನು ಏನು ಮಾಡಲಿ, ನಾನು ಎಷ್ಟೋ ಯೋಚಿಸಿದ್ದೇನೇ. ನನ್ನ ಮನಸ್ಸು ಒಪ್ಪುವುದಿಲ್ಲ. ನಾನೇನು ಮಾಡಲಿ, ಹೇಳು.”

“ನಾಣು, ಕಾಗದಕ್ಕೆ ಏನಾದರೂ ಒಂದು ಉತ್ತರ ಬರೆಯಬೇಕು. ಏನು ಬರೆಯುತ್ತೀಯೇ? ಉತ್ತರ ಬರೆಯದಿರುವುದು ಚೆನ್ನಲ್ಲ, ಮರ್ಯಾದದೆಯಲ್ಲ.”

“ಅದನ್ನೂ ನಿಶ್ಚಯಮಾಡಿಬಿಟ್ಟಿದ್ದೇನೇ, ಗೌರಿ. ಅವರಿಗೆ ಬರೆದು ಹಾಕಿಬಿಡುತ್ತೇನೇ. ‘ನನಗೆ ಪ್ರಸ್ತಮಾಡಿಕೊಳ್ಳುವುದಕ್ಕೆ ಇಷ್ಟವಿಲ್ಲ - ಇಂದೂ ಇಷ್ಟವಿಲ್ಲ, ಮುಂದೂ ಇಷ್ಟವಾಗಲಾರದು’ ಅಂತ.”

“ಅವರು ಸುಮೃಸಿರುತ್ತಾರೆ ಅಂತ ತಿಳಿದಿದ್ದೀಯ?”

“ಸುಮೃನೆ ಇರದಿದ್ದರೆ ಏನಾದರೂ ಮಾಡಿಕೊಳ್ಳಲಿ.”

“ನಿನು ವಿಚಿತ್ರ ಹುಡುಗ, ನಾಣು. ಇಬ್ಬರೂ ಕಷ್ಟಪಡುವುದೇಕೇ? ಜಯಲಕ್ಷ್ಮಿಯ ಹಣೆಯ ಬರಹ ಹಾಗಾಯಿತು... ನಿನು ಇನ್ನೊಂದು ಮದುವೆ ಮಾಡಿಕೊಳ್ಳುವುದು ತಾನೇ?”

“ಆ ವಿಷಯವಾಗಿಯೂ ಯೋಚನೆ ಮಾಡಿದೆ. ನಾನು ಮಾಡಿಕೊಳ್ಳುವುದಿಲ್ಲ.”

“ಯಾಕೆ?”

“ಯಾಕೆ ಅಂದರೆ ಏನು ಹೇಳಲಿ. ಇನ್ನೊಂದು ಮದುವೆ ಮಾಡಿ ಕೊಂಡರೆ ಇನ್ನೊಂದು ಅನಾಳುತ ಅಗಬಹುದು, ಇನ್ನೊಂದು ಹೆಣ್ಣು

ಅಂದವಾಗಿರಬಹುದು, ನಡತಿ ಚೆನ್ನಾಗಿಲ್ಲದಿರಬಹುದು. ನನಗೆ ಮದುವೆ ಎಂದರೆ ಹೆದರಿಕೆಯಾಗಿಬಿಟ್ಟಿದೆ.”

“ಹಾಗಾದರೆ ನಿನೇ ಒಪ್ಪುತ್ತೀಯಲ್ಲ: ರೂಪಿದ್ದರೆ ಗುಣ ಇಲ್ಲದಿರಬಹುದು; ಗುಣ ಇದ್ದರೆ ರೂಪ ಇಲ್ಲದಿರಬಹುದು; ಎರಡೂ ಇರುವವರು ವಿರಳ - ಎಂದು. ಜಯಲಕ್ಷ್ಮಿ ಗುಣವಂತಿಯಾಗಿರಬಹುದಲ್ಲ ?”

“ಆದರೆ.. ಅವಳ ರೂಪು.. ಆ ಕಾಳಕಪ್ಪು! ಅದಕ್ಕೇನು ಹೇಳುತ್ತಿ?”

“ನಾಣು, ವಯಸ್ಸಾಗುತ್ತ ಆಗುತ್ತ ಅಂದ ಚೆಂದವೆಲ್ಲ ಅಡಗಿಹೋಗುತ್ತದೆ. ಒಕ್ಕೊಯ ಗುಣ ಮಾತ್ರ ಬೆಳೆಯುತ್ತ ಬರುತ್ತದೆ. ಕೊನೆಯಲ್ಲಿ ಕಾಣುವುದು, ಉಳಿಯುವುದು, ಗುಣ. ಗುಣಕ್ಕಾಗಿ ಜಯಲಕ್ಷ್ಮಿಯನ್ನು ಕರಸಿಕೊ. ರೂಪು ಬೇಕಾದರೆ... ನಿನಗೇನಪ್ಪ, ಗಂಡಸು: ಸಂಪಾದಿಸುವ ಶಕ್ತಿ ಇದೆ. ಜಯಲಕ್ಷ್ಮಿಯ ಕಡೆ ಆಸ್ತಿ ಸ್ವಲ್ಪ ಬಂದರೂ ಬರಬಹುದು. ಇನ್ನೊಂದು ಮದುವೆ ಮಾಡಿಕೊಂಡರಾಯಿತು. ನಾನೇ ಹೆಣ್ಣು ಸೋಡಿ ಕೊಂಡು ಬರುತ್ತೇನೆ. ಆ ಭಾರ ನನಗಿರಲಿ.”

“ಗೌರೀ, ಗೌರೀ! ನಿನು ಹೇಳುವದೆಲ್ಲ ನ್ನಾಯ, ನ್ನಾಯ! ನಿನು ಬುದ್ಧಿವಂತಿ! ನಾನು ದಡ್ಡು! ನಷ್ಟುದು ಕಲ್ಲಿದೆ, ತಿಳಿಯಿತೆ. ನಷ್ಟನ್ನು ಸುಮ್ಮನೆ ಬಿಟ್ಟುಬಿಡು. ನನಗೆ ದೇವರು ಬುದ್ಧಿ ಕೊಟ್ಟ ಹಾಗೆ ಮಾಡುತ್ತೇನೆ. ನನಗೆ ಒಕ್ಕೊಯ ಬುದ್ಧಿ ಕೊಡುವ ಹಾಗೆ ದೇವರಲ್ಲಾದರೂ ಮೊರೆಯಿಡು; ನಷ್ಟಲ್ಲಿ ಹೀಗೆ ಮೊರೆಯಿಟ್ಟರೆ ಏನು ಪ್ರಯೋಜನ? ನಿನು ಹೆಣ್ಣು; ಹೆಣ್ಣಿನ ಪರವಾಗಿ ಮಾತಾಡುತ್ತಿ. ನಾನು ಗಂಡಸು. ಗಂಡಸಿನ ಮನಸ್ಸು ನಿನಗೆ ಹೀಗೆ ಗೊತ್ತಾಗಬೇಕು?”

“ನಾಣು, ಇನ್ನು ಈ ವಿಷಯ ನಿನ್ನ ಕೂಡ ಮಾತಾಡುವುದಿಲ್ಲ. ದೇವರ ಇಚ್ಛೆ ಹೇಗಿದೆಯೋ ಹಾಗೆ ಆಗಲಿ.”

ನಾಣು ತಾನು ಗೌರಿಯ ಕೈಲಿ ಹೀಗೆ ಹೇಳಿದ್ದನೋ ಹಾಗೆ ನಾಗಪ್ಪ ನವರಿಗೆ ಕಾಗದ ಬರೆದು ಹಾಕಿದ. ವೆಂಕಮ್ಮೆನವರೂ ಎಷ್ಟೊಬಗೆ ಹೇಳಿದರು ಹಾಗೆ ಬರೆಯಬಾರದೆಂದು. ನಾಣು ಕೇಳಿಲ್ಲ.

ಕಾಗದ ಕಂಡು ನಾಗಪ್ಪನವರಿಗೆ ಸಿಡಿಲು ಬಡಿದಂತಾಯಿತು. ಜ್ಞಾನಲಕ್ಷ್ಮಿ ತಾಯಿಯನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅಳಿಷ್ಟೊಡಗಿದಳು.

೮೬

ಭಾಗ್ಯಲಕ್ಷ್ಮಿ ಎಂದು ಬರುತ್ತಾಳಿಯೋ ನಮಗೆ ಗೊತ್ತಾಗುವುದಿಲ್ಲ ನಾಗಪ್ರಸನ್ವರು ಓಡಿಬಂದರು. ನಾರಾಯಣಮೂರ್ತಿಗೆ ಪರಿಸರಿಯಲ್ಲಿ ಚೋಧಿಸಿದರು, ಬಗೆಬಗೆಯಲ್ಲಿ ಬೇಡಿಕೊಂಡರು. ವೆಂಕಮ್ಮನವರು, ಗೌರಿ ಸಹ ನಾಗಪ್ರಸನ್ವರ ಪರವಾಗಿ ಒಂದೆರಡು ಮಾತಾಡಿದರು. ಏನಾದರೂ ನಾರಾಯಣಮೂರ್ತಿ ಸಗ್ಗಲೇ ಇಲ್ಲ. “ಇಲ್ಲ” ಎಂದು ಒಂದೇ ಮಾತಿನಲ್ಲಿ ಖಂಡಿತವಾದ ಉತ್ತರ ಕೊಟ್ಟು ಹೊನವನ್ನು ತಳೆದ. ಆ ಹೊನ ಕವಚವನ್ನು ಭೇದಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ನಾಗಪ್ರಸನ್ವರ ತಮ್ಮ ಆಸ್ತಿಯಲ್ಲಿ ಆರ್ಥವನ್ನು ನಾರಾಯಣಮೂರ್ತಿಗೇ ಬರೆದು ಕೊಡುವುದಾಗಿಯೂ ಹೇಳಿದರು. ಈ ಗಾಳಕ್ಕೂ ಸಿಕ್ಕಿಕೊಳ್ಳಲಿಲ್ಲ ನಾರಾಯಣಮೂರ್ತಿಯ ಮನಸ್ಸು. ನಾಗಪ್ರಸನ್ವರು ಕಂಬಿದುಂಬಿ ಸ್ವಿರಾಶರಾಗಿ ಹೊರಟುಹೋದರು.

ನಾಗಪ್ರಸನ್ವರು ಕಾಲಪ್ರರುಷನನ್ನು ನಂಬಿ ಕುಳಿತರು. ಕಾಲಪ್ರರುಷ ಸಿಗೂ ಸಾಧ್ಯವಾಗಲಿಲ್ಲ ನಾರಾಯಣಮೂರ್ತಿಯ ಸಿಕ್ಕಿತ ಮನಸ್ಸನ್ನು ಬದಲಾಯಿಸುವುದಕ್ಕೆ.

ಜಯಲಕ್ಷ್ಮಿಯ ಮದುವೆಯಾಗಿ ಐದು ವರ್ಷ ಕಾಲವಾಗಿತ್ತು; ಅವಳು ದೊಡ್ಡವಳಾಗಿ ಎರಡು ವರ್ಷದ ಮೇಲಾಗಿತ್ತು. ನಾಗಪ್ರಸನ್ವರು ನಾರಾಯಣ ಮೂರ್ತಿಯನ್ನು ಕಡೆಯ ಸಲ ಪ್ರಾರ್ಥಿಸಿ ಒಂದು ವರ್ಷದ ಮೇಲಾಗಿತ್ತು.

\* \* \*

ಒಂದು ದಿನ ರಾತ್ರಿ. ಎಂಟೊವರೆ ಗಂಟೆಯ ಸಮಯ. ನಾರಾಯಣ ಮೂರ್ತಿ ಇನ್ನೂ ಮನಗೆ ಬಂದಿರಲಿಲ್ಲ. ಬರುವ ಹೊತ್ತಾಗಿತ್ತು. ಅವನು ಕಚೇರಿ ಬಿಡುವುದೇ ಒಂದೊಂದು ದಿನ ಸಂಚೆ ಏಳು ಗಂಟೆಯ ಮೇಲಾಗಿ ಬಿಡುತ್ತಿತ್ತು.

ಗೌರಿಗೆ ಕಳೆದ ಎರಡು ದಿನಗಳಿಂದ ಸ್ವಲ್ಪ ಜ್ವರ ಬರುತ್ತಿತ್ತು. ವೆಂಕಮ್ಮನವರು ಗೌರಿ ಶಾಟವಾಡಿದ ಎಲೆಯನ್ನು ಹೊರಕ್ಕೆ ಬೀಸಾಡಲು ಜಗುಲಿಯ ಮೇಲಕ್ಕೆ ಬಂದರು.

ಜಗುಲಿಯ ಮೇಲೆ ಯಾವುದೋ ಷ್ವಕೆ ನಿಂತಿತ್ತು. ಬೀದಿಯಲ್ಲಿ ದೀಸಗಳು ಹೆಚ್ಚಾಗಿ ಇಲ್ಲದೊಂದರೂ, ಹುಣ್ಣಿನೆ ಮುಂದಿನ ಚಂದ್ರ ಬೆಳಗುತ್ತು.

ಇದ್ದುದರಿಂದ ನಿಂತಿದ್ದ ಪ್ರಕ್ರಿಯೆ ಹೆಂಗಸೆಂಬುದು ವೆಂಕಮೃನವರಿಗೆ ಗೊತ್ತಾಗು ವಂತಿತ್ತು. ಅವರಿಗೆ ರಾತ್ರಿಯ ವೇళೆ ಕಣ್ಣು ಅಪ್ಪು ಜೆನ್ನಾಗಿ ಕಾಣದೆ ಹೋದರೂ ಮುಖ್ಯಮಂಬಣಾಗಿ ಸ್ವರೂಪ ಕಾಣುತ್ತಿತ್ತು.

“ ಯಾರನ್ನು ? ” ಎಂದು ಮೆಲುದನಿಯಲ್ಲಿ ಕೇಳಿದರು ವೆಂಕಮೃ.

“ ನಾನು ” ಎಂದು ಮೆಲುದನಿಯಲ್ಲಿ ಉತ್ತರ ಬಂತು.

“ ಯಾರು, ಸುಭೀನೇ ? ” ಎಂದು ಕೇಳಿದರು ವೆಂಕಮೃ. ( ಸುಭೀ ಪಕ್ಕದ ಮನೆಯ ಸಾವಿತ್ರಮೃನವರ ಮಗಳು.)

“ ಅಲ್ಲ, ನಾನು.”

“ ನಾನು ಅಂದರೆ ಯಾರೇ ? ನಿಮ್ಮಪ್ಪ ನಿನಗೆ ಹೆಸರಿಟ್ಟಿಲ್ಲವೇ ? ”

“ ನಾನು, ಜಯಲಕ್ಷ್ಮಿ ”

“ ಯಾರು, ಜಯಲಕ್ಷ್ಮಿ !... ಜಯಲಕ್ಷ್ಮಿ ! ನಾಣು ಹೆಂಡತಿಯೇ !!! ಇದೇನೇ ಕತ್ತಲಲ್ಲಿ ನಿಂತಿದ್ದಿ ಒಬ್ಬಳೇ ? ಈಗ ಉರಿಂದ ಬಂದೆಯಾ ಹೇಗೆ ? ನಾಗಪ್ಪನವರು ಎಲ್ಲೇ ? ”

“ ಅಪ್ಪ ಹೊರಟುಹೋದರು.”

“ ಹೊರಟುಹೋದರು ಅಂದರೆ ಏನೇ ! ? ”

“ ನಷ್ಟ ಇಲ್ಲಿ ಬಿಟ್ಟು ಉರಿಗೆ ವಾಪಸು ಹೊರಟುಹೋದರು.”

“ ಏನು, ನಿನ್ನಷ್ಟ ಇಲ್ಲಿ ಬಿಟ್ಟುಬಿಟ್ಟು ಉರಿಗೆ ಹೊರಟುಹೋದರೆ ! ನಾಚಿಗೆಗೇಡೇ ಸರ !! ”

ವೆಂಕಮೃನವರು ದಡದಡನೆ ಒಳಕ್ಕೆ ಹೋದರು. ಒಬ್ಬಳೇ ನಿಂತಿದ್ದ ಜಯಲಕ್ಷ್ಮಿಯನ್ನೂ ಒಳಕ್ಕೆ ಕರೆಯುವುದನ್ನು ಮರೆತುಬಿಟ್ಟಿರು. ಸಮಾಜಾರವನ್ನು ಗೌರಿಗೆ ತಿಳಿಸಿದರು.

“ ಅಮೃ, ನಾಚಿಗೆಗೇಡೂ ಇಲ್ಲ ಏನೂ ಇಲ್ಲ. ಅವರಪ್ಪ ಕರೆತಂದು ಬಿಟ್ಟುಬಿಟ್ಟರೆ ಆ ಹುಡುಗಿ ಏನುಮಾಡುತ್ತೇ ಪಾದ. ಆಮೇಲೆ ನ್ಯಾಯಾನ್ಯಾಯ ವಿಚಾರಿಸೋಣ. ಮೊದಲು ಹುಡುಗಿಯನ್ನು ಒಳಕ್ಕೆ ಕರೆದುಕೊಂಡು ಬಾ.”

ವೆಂಕಮೃನವರು ಹೋಗಿ ಜಯಲಕ್ಷ್ಮಿಯನ್ನು ಒಳಕ್ಕೆ ಕರೆದರು. ಜಯಲಕ್ಷ್ಮಿ ತನ್ನ ಸಾಮಾನನ್ನು ಒಂದೊಂದಾಗಿ ಒಳಕ್ಕೆ ತಂದಿಟ್ಟು, ಹಜಾರಧಲ್ಲಿ ಗೋಡೆಯೊಳಗಿ ನಿಂತಿದ್ದ ಲು.

“ಒಳಕ್ಕೆ ಬಾರಮ್ಮೆ, ಕೂತುಕೊ” ಎಂದು ಗೌರಿ ಸರಳವ ದನಿಯಲ್ಲಿ ಹೇಳಿದಳು.

ಜಯಲಕ್ಷ್ಮಿ ಹೋಗಿ ಗೌರಿಯ ಪಕ್ಕದಲ್ಲಿ ಕುಳಿತಳು: “ಅತ್ಯಿಗಮ್ಮೆ, ಮೈಗೆ ಸರಿಯಿಲ್ಲವೇ?” ಎಂದು ಕೇಳಿ, ಗೌರಿಯ ಹಣೆ ಮುಟ್ಟಿದಳು.

‘ಆಹಾ, ಎಂಥ ಚಿನ್ನದಂಥ ಹುಡುಗಿ. ತನ್ನ ಮಂಬಿನನ್ನು ನುಂಗಿ ಕೊಂಡು ನನ್ನ ಹೈಮವನನ್ನು ಎಪ್ಪು ನಿಶ್ಚಯಿಸದಿಂದ ಆರ್ಪೆಯುತ್ತಿದ್ದಾಳೆ’— ಎನ್ನಿಸಿತು ಗೌರಿಗೆ.

“ನಾಣು ಬರುವುದು ತುಂಬಾ ಹೊತ್ತಾಗುತ್ತೆ, ನೀನು ಉಟ ಮಾಡಿ ಮಲಿಗೆಕೊಳ್ಳಿಮ್ಮೆ, ಪಾವ, ಅಲ್ಲಿಂದಿಲ್ಲಿಗೆ ಸ್ವಯಾಣ ಮಾಡಿ ತುಂಬ ದಣಿದಿರ ಬೇಕು” ಎಂದರು ವೆಂಕಮ್ಮನವರು.

“ಇಲ್ಲ, ಅವರು ಬಂದು ಉಟಮಾಡಿ ಆಗಲಿ, ಆಮೇಲೆ ನಾನು ಮಾಡುತ್ತೇನೆ.”

“ಹಾಗೇ ಮಾಡಲಮ್ಮೆ, ಸ್ವಲ್ಪ ಸುದಾರಿಸಿಕೊಳ್ಳಲಿ. ನೀನು ಹೋಗಿ ಇನ್ನೊಂದಿಪ್ಪು ಅನ್ನಮಾಡು, ಸಾಕಾಗುವುದಿಲ್ಲವೇನೋಽಿ” ಎಂದಳು ಗೌರಿ.

“ನೀವು ಮಲಿಗೆಕೊಳ್ಳಿ ಅತ್ತೆ. ಅಡಿಗೆ ಮನೆ ತೋರಿಸಿಕೊಟ್ಟರೆ, ಬೇರೆ ಸಿರೆ ಉಟ್ಟಿಕೊಂಡು ನಾನು ಮಾಡುತ್ತೇನೆ” ಎಂದರು ಜಯಲಕ್ಷ್ಮಿ.

ವೆಂಕಮ್ಮನವರಿಗೆ ತುಂಬ ಸಂತೋಷವಾಯಿತು. ಬಂದ ದಿನವೇ ಹೀಗೆ ಹೇಳಬೇಕಾದರೆ ಇವಕು ಒಳ್ಳೆಯ ಸೊಸೆಯಾಗಿದ್ದಾರ್ತಾಳೆ ಎನ್ನಿಸಿತು ಅವರಿಗೆ.

“ಪರವಾಯಿಲ್ಲ ಅಮ್ಮೆ, ನೀನು ಸುದಾರಿಸಿಕೊ” ಎಂದು ವೆಂಕಮ್ಮನವರು ಅಡಿಗಿಯ ಮನೆಯ ಕಡೆಗೆ ಹೊರಟರು.

ಸ್ವಲ್ಪ ಹೊತ್ತಾದ ಮೇಲೆ ನಾರಾಯಣಮೂರ್ತಿ ಬರಿಯ ಬಾಗಿಲನ್ನು ತೆರೆದುಕೊಂಡು ಒಳಕ್ಕೆ ಬಂದ. ಪಜಾರದಲ್ಲಿ ಇಟ್ಟಿದ್ದ ಜಯಲಕ್ಷ್ಮಿಯ ಗಂಟುಮೂರಿ ಸಣ್ಣದಾಗಿ ಉರಿಯುತ್ತಿದ್ದ ಲ್ಯಾಂಪಿನ ಬೆಳಕಿನಲ್ಲಿ ಅವನ ದೃಷ್ಟಿಗೆ ಬೀಳಲಿಲ್ಲ. “ಅಮ್ಮೆ, ಅಮ್ಮೆ” ಎಂದು ಕೂಗಿದ. ಅವನು ಹೀಗೆ ಕೂಗಿ ಕೊಂಡು ಬಂದು ಎಷ್ಟೋ ಕಾಲವಾಗಿತ್ತು. “ಪನೋಽಿ?” ಎಂದು ಓಡಿ ಬಂದರು ವೆಂಕಮ್ಮನವರು. “ಅಮ್ಮೆ, ಸನಗೆ ಶಿರಸ್ತೇದಾರರ ಕೆಲಸಕ್ಕೆ ಶಿಥಾರಸು ಮಾಡಿದ್ದರು. ನಿನಗೆ ಹೇಳಿರಲಿಲ್ಲವೆ. ಈವೊತ್ತು ಆರ್ಥರಾಗಿದೆ.

ನನಗೆ ಶಿರಸ್ತೇದಾರರ ಕೆಲಸ ನಾಳೆಯಂದ. ಐವತ್ತು ರೂಪಾಯಿ ಸಂಬಳ.”

“ ಐವತ್ತು ರೂಪಾಯಿ ! ” ಎಂದು ಬಾಯಿಚಿಟ್ಟಿಗೆ ವೆಂಕಮ್ಮನವರು.

“ ಗೌರಿ, ಈಗ ಹೇಗೆದೆ ಮೈಗೆ ? ” ಎಂದು ನಾರಾಯಣಮೂರ್ತಿ ಕೋಣಯ ಬಾಗಿಲ ಬಳಿ ನಿಂತು ಗೌರಿಯನ್ನು ವಿಚಾರಿಸಿದ. ಗೌರಿಯ ತಲೆಯ ಬಳಿ ಬಂದು ಕತ್ತಲೆ ಮೂಲೆಯಲ್ಲಿ ಕುಳಿತಿದ್ದ ಜಯಲಪ್ತಿ ಕಣ್ಣಿಗೆ ಬೀಳಲಿಲ್ಲ.

ಗೌರಿ ಹೇಳಿದಳು: “ ನಾಣಿ, ಅದ್ವಷ್ಟ ಎಂದರೆ ಇದು. ಲಪ್ತಿ ಚಂಚಲೆ. ಬಂದು ಕಡೆ ಸ್ಥಿರವಾಗಿ ನಿಲ್ಲಿಸುವುದಿಲ್ಲ. ಭಾಗ್ಯಲಪ್ತಿ ಎಂದು ಬರುತ್ತಾಳೋ ನಮಗೆ ಗೊತ್ತಾಗುವುದಿಲ್ಲ. ಈಗ ಐದಾರು ವರ್ಷ ಹಿಂದಿ ನಿಂದಲೇ ಭಾಗ್ಯಲಪ್ತಿಯ ಕೃಪಾ ಕಟ್ಟಾಕ್ಕೆ ನಿನ್ನ ಮೇಲೆ ಬೀಳಲು ಮೊದಲಾಯಿತು. ಈಸೊತ್ತು ಭಾಗ್ಯಲಪ್ತಿ ನಮ್ಮ ಮನೆಯ ಹೊಸಿಲು ದಾಟಿ ಒಳಕ್ಕೆ ಬಂದಿದ್ದಾಳೆ. ನಿನ್ನ ಪುತ್ರಾ. ಭಾಗ್ಯಲಪ್ತಿ ಎಪ್ಪೇ ಚಂಚಲೆಯಾದರೂ ಇಂದಿನಿಂದ ನಿನ್ನ ಮನೆಯಲ್ಲಿ ಸ್ಥಿರವಾಗಿ ಸೇಲಸಲು ಬಂದಿದ್ದಾಳೆ. ಅವಳನ್ನು ಅಟ್ಟಬಿಡುತ್ತಿರೀಯೇನೂ? ಭಾಗ್ಯಲಪ್ತಿಯನ್ನು ನಿನ್ನ ಅಟ್ಟಬಿಡುತ್ತಿರೀಯೇನೂ? ”

“ ಏನು ಗೌರಿ ನಿನ್ನ ಹೇಳುವುದು ? ಬಂದ ಕೆಲಸ ನಾನೇಕೆ ಬಿಡಲಿ ? ಅದರಷ್ಟಕ್ಕೆ ಅದೇ ಬರುತ್ತಿರುವ ಭಾಗ್ಯವನ್ನು ಯಾರಾದರೂ ದೂರ ಮಾಡುತ್ತಾರೆಯಿ ? ನಿನ್ನ ಪ್ರಶ್ನೆ ವಿಚಿತ್ರವಾಗಿದೆ.”

“ ಕಣ್ಣಿಗೆ ಕಾಣಿದ ಭಾಗ್ಯಲಪ್ತಿ ಕಾಣಿವಹಾಗೆ ಬಂದಿದ್ದಾಳೆ, ಸೋಡಿಲ್ಲ ” ಎಂದು ಹಿಂದೆ ಕುಳಿತಿದ್ದ ಜಯಲಪ್ತಿಯ ಕಡೆಗೆ ತಲೆ ತಿರುಗಿಸಿ, “ ಜಯ, ಯಜಮಾನರಿಗೆ ನಮಸ್ಕಾರ ಮಾಡಮ್ಮೆ ” ಎಂದಳು.

ನಾರಾಯಣಮೂರ್ತಿ ದಿಗ್ಭರ್ಮನೆಹಿಡಿದು ಕಲ್ಲುಬೋಂಬೆಯಂತೆ ನಿಂತಿದ್ದ. ಜಯಲಪ್ತಿ ಎದ್ದುಹೋಗಿ ಪತಿಯ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಿದಳು. ಅವಳ ಕೈ ತನ್ನ ಕಾಲನ್ನು ಸೋಂಕಿದಾಗ ನಾರಾಯಣಮೂರ್ತಿಗೆ ಮೈಲ್ಲ ರೋಮಾಂಚನವಾಯಿತು. ಇನ್ನೂ ಸ್ತಂಭಿಸಾಗಿಯೆ ನಿಂತಿದ್ದ. ವೆಂಕಮ್ಮನವರು ಬೆರಗಾಗಿ ಸೋಂಡುತ್ತ ನಿಂತಿದ್ದರು. ಜಯಲಪ್ತಿ ಹೋಗಿ ಅವರಿಗೂ ನಮಸ್ಕಾರ ಮಾಡಿದಳು.

೧೨

### ಹಣ್ಣಿಗೆ ಗಂಡನ ಮನೆಯೇ ಗತಿ

ರಾತ್ರಿ ಒಬ್ಬರೂ ಒಂದು ವಿಷಯವನ್ನೂ ಮಾತಾಡಲಿಲ್ಲ.

ಬೆಳಗೆ ನಾರಾಯಣಮೂರ್ತಿ ಎಂದಿಗಿಂತ ಹೊತ್ತಿಗೆ ಮುಂಚೆಯೇ ಎದ್ದು ಹೊರಕ್ಕೆ ಹೊರಟುಹೋದೆ.

ಗೌರಿ ಜಯಲಕ್ಷ್ಮಿಗೆ ಹೇಳಿದಳು: “ಜಯ, ಬಹಳ ಸಂತೋಷ ವಾಯಿತು. ನೀನು ಧೈರ್ಯಮಾಡಿದ್ದ ಒಕ್ಕೆಯ ಕೆಲಸವಾಯಿತು.”

“ತತ್ತಿಗನ್ನಾಗ್ಯಾ, ಸಿನ್ನ ಕಾಗದ ಒಂದಾಗ ನಮ್ಮ ತಂದೆ ಸಿನ್ನ ಮಾತಿನಂತೆ ನಡೆಯುವುದಕ್ಕೆ ಆಗುವುದಿಲ್ಲ ಎಂದುಬಿಟ್ಟರು. ‘ಪ್ರಸ್ತು ಮಾಡಿಕೊಂಡರೆ ಮಾಡಿಕೊಳ್ಳಲಿ, ಇಲ್ಲದಿದ್ದರೆ ಮನೆಯಲ್ಲಿ ಬಿದ್ದಿರಲಿ, ಪ್ರಸ್ತು ಮಾಡದೆ ಖಂಡಿತ ಹಾಗೆಯೇ ಕಳಿಸಿಕೊಡುವುದಿಲ್ಲ, ತುದ್ದ ಅವನವಾನ’ ಎಂದುಬಿಟ್ಟರು. ಸಿನ್ನ ಜವಾಬ್ದಾರಿಯಮೇಲೆ ಸಿನ್ನನ್ನ ಇಲ್ಲಿಗೆ ಕಳಿಸಿಕೊಡಲು ಅವರಿಗೆ ಮನಸ್ಸು ಬರಲಿಲ್ಲ. ಆದರೆ, ನೀನು ಬರೆದದ್ದು ನನಗೆ ಒಪ್ಪಿಗೆಯಾಯಿತು. ನನ್ನ ಯಂಜಮಾನರ ಮನೆಗೆ ಬರುವುದಕ್ಕೆ ನನಗೆ ಯಾರ ಅಡ್ಡಿಯೇನು, ಯಾರ ಶಿಥಾರೆಸೇನು, ಯಾರು ಆಡಿಕೊಂಡರೆ ನನಗೇನು – ಅನ್ನಿಸಿತು ನನಗೆ. ‘ಆದದ್ದು ಆಗಿಮೋಗಲಿ, ನಾನು ತಲ್ಲಿಗೆ ಹೊಗುವುದೇ ಖಂಡಿತ, ನನ್ನನ್ನ ಕಳಿಸಿಕೊಟ್ಟಬಿಡಿ’ ಅಂತ ಜಟಿ ಬಿಡಿದೆ. ಸನಗೆ ನಿಜವಾಗಿಯೂ ಇಲ್ಲಿಗೆ ಬಂದುಬಿಡಬೇಕು ಅಂತ ಒಂದೇ ಒಂದು ಆಸೆ ಉಂಟಾಯಿತು. ನಮ್ಮ ತಂದೆ ಮೊದಲು ನನ್ನ ಮಾತಿಗೆ ಕೆವಿಕೊಡಲಿಲ್ಲ. ನಾನು ಅನ್ನ ನೀರು ಬಿಟ್ಟು ಕುಳಿತೆ. ‘ಸಿನ್ನ ಹಣೆಯಲ್ಲಿ ಬರೆವಿದ್ದುಂತೆ ಆಗಲಿ’ ಅಂತ ಕರೆದುಕೊಂಡು ಬಂದು ಬಿಟ್ಟರು. ಅತ್ತಿಗಮ್ಮ, ಇನ್ನು ನನ್ನ ಸುಖ ನುಂಬ ಎಷ್ಟು ಸಿನ್ನ ಕ್ಯೆ ಸೇರಿದ್ದು. ನೀನು ಹೇಳಿದ ಹಾಗೆ ನಾನು ಧೈರ್ಯ ಮಾಡಿ ಬಂದಿದ್ದೇನೇ.”

“ಜಯ, ಒಕ್ಕೆಯ ಕೆಲಸ ಮಾಡಿದೆ. ಹೆದರಬೇಡ, ಎಷ್ಟು ಒಕ್ಕೆಯ ದಾಗುತ್ತೆ. ಎಂದಾದರೂ ಒಮ್ಮೆ ನಾಣುವಿನ ಕೈಲಿ ಮಾತಾಡುವ ಸಂದರ್ಭ ಬಂದರೆ – ಬರದೆ ಇರುವುದಿಲ್ಲ – ನಾನು ನಿನಗೆ ಕಾಗದ ಬರೆದಿದ್ದ ಸಂಗತಿ ಮಾತ್ರ ಅವನಿಗೆ ಖಂಡಿತ ತಿಳಿಸಬೇಡ.”

“ಆಗಲಿ, ಗೌರಿ. ಅವರೊಡನೆ ಮಾತಾಡುವ ಭಾಗ್ಯವೂ ನನಗೆ ದೊರೆಯುವುದೇ!”

“ನನಗೆ ನಂಬಿಕೆಯಿದೆ, ಜಯ. ಅವನು ನಿನ್ನನ್ನು ಇನ್ನು ಖಂಡಿತ ಸಿರಾಕರಿಸುವುದಿಲ್ಲ. ಮನಗೆ ಬಂದ ಭಾಗ್ಯಲಕ್ಷ್ಮಿಯನ್ನು ಹೊರಗಟ್ಟಬೇಡ ಎಂದು ಬೇಡಿಕೊಂಡಿದ್ದೇನೆ. ನೀನು ನಮ್ಮ ಮನೆಯ ಭಾಗ್ಯಲಕ್ಷ್ಮಿಯಮ್ಮು.”

“ಎಲ್ಲ ನಿನ್ನ ಆಶೀರ್ವಾದ ಅಶ್ರಿಗಮ್ಮು:”

\* \* \*

ನಾರಾಯಣಮೂರ್ತಿ ಉಟಕ್ಕೆ ಕುಳಿತಾಗ ವೆಂಕಮೃನವರು ಜಯಲಕ್ಷ್ಮಿಯ ವಿಚಾರ ಎತ್ತಿದರು :

“ಮಗೂ, ಜಯಲಕ್ಷ್ಮಿಯ ಕವ್ಯ ಈಗ ಎಷ್ಟೋ ತೇಲಿಹೋಗಿದೆ. ಮದುವೆಯಲ್ಲಿ ನನಗೆ ಹೇಗೆ ಹೇಗೋ ಕಂಡಳು. ಈಗ ಒಳ್ಳೆ ಲಕ್ಷ್ಮಣವಾಗಿ ಕಾಣುತ್ತಾಳೆ. ದೊಡ್ಡವರು ಬೇರೆ ಆಗಿದ್ದಾಳೆ ನೋಡು, ಮೈ ಕೈ ತುಂಬಿ ಕೊಂಡು ಬೊಂಬಿ ಹಾಗೆ ಕಾಣುತ್ತಾಳೆ ಕನ್ನೋ, ಮಗೂ. ಒಳ್ಳೆ ಕವ್ಯಾದ ರೇನು, ಉಕ್ಕಣವಂತೆ.”

“ಅವಳ ಸಾಹಸ ಸೋಡಿದರೆಯೇನಮ್ಮು?”

“ಸಾಹಸವೇನು, ಸಾಹಸ. ಅಪ್ಪ ಈಸ್ತಿಸಿಕೊಂಡವನು ಕರೆದುಕೊಂಡು ಬಂದು ರಾತ್ರಿ ಹೊತ್ತಿನಲ್ಲಿ ಜಗುಲಿಯ ಮೇಲೆ ಸಿಲ್ಲಿಸಿಬಿಟ್ಟರೆ ಅವಳು ಗಂಡನ ಮನೆಯೊಳಕ್ಕೆ ಬರದೆ ಎಲ್ಲಿಗೋ ಹೋಗುವುದಕ್ಕಾಗುತ್ತೇ? ನೀನೇ ಹೇಳಿಸ್ತು. ಕೊಟ್ಟಿ ಹೆಣ್ಣು ಕುಲಕ್ಕೆ ಹೂರಗು ಅಂತ ಕೇಳಿಲ್ಲವೇ ಮಗೂ. ಹೆಚ್ಚಿಗೆ ಗಂಡನ ಹುಸ್ಯಯೆ ಗತಿಯಿಕ್ಕು. ಈಗ ಸೋಡು, ನಾಳಿ ಜೋಯಿಸರ ಮನೆಗೆ ಹೋಗಿಬಿಟ್ಟು ಬರುತ್ತೇನೆ. ಒಬ್ಬ ಅಡ್ಡ ಕೆಳಿದುಹೋಗಲಿ. ಬೆಳಿದ ಹುಡುಗಿ. ಶಾಸ್ತ್ರ ಆಗಿಹೋಗಿಬಡಲಿ ಮಗೂ.”

“ಅಮ್ಮು, ನೀನು ಸುಮ್ಮಿನಿರು. ಆ ಹುಡುಗಿ ಇಲ್ಲಿ ಬಂದಢ್ಣೇ ನನಗೆ ಸರಿ ಇಲ್ಲ. ಹೋಗಲಿ. ನನ್ನ ಅನ್ನದಲ್ಲಿ ಅವಳಿಗೂ ಹೆಕ್ಕು ಇದೆ, ತಿಂದುಕೊಂಡು ಹೋಗಲಿ. ಅವಳಾ ಮನುಷ್ಯ ಪ್ರಾಣಿ ಅಲ್ಲ ಅನ್ನವನ್ನು ಕೂರ ಮನುಷ್ಯ ನಲ್ಲಿ ನಾನು. ಇನ್ನು ಹೆಚ್ಚಿನ ವಿಚಾರ ನನ್ನ ಕೂಡ ಯಾಧೂ ಪ್ರಸ್ತಾಪಿಸ ಕೂಡದು. ಆಮೇಲೆ ಹುಡುಗಿ ಮನೆ ಬಿಟ್ಟು ಹೊರಡಬೇಕಾಗುತ್ತೆ, ಈನ್ನೆ”

೧೮

### ಚೆಳಿಯುವ ಪಯಿರು ನೋಳಕೆಯಲ್ಲಿ ಕಾಣುತ್ತೇ

ಜಯಲಕ್ಷ್ಮಿ ಬಂದು ಬಂದು ವಾರದ ಮೇಲೆ ಆಗಿಹೋಯಿತು. ಗೌರಿಗೆ ಕಾಯಿಲೆ ಇನ್ನೂ ಹಾಗೆಯೇ ಇತ್ತು. ಜಯ ಗೌರಿ ಮಾಡುತ್ತಿದ್ದ ಕೆಲಸವೆಲ್ಲವನ್ನೂ ಈಗ ತಾನು ವಹಿಸಿಕೊಂಡಿದ್ದಳು. ಜೊತೆಗೆ, ಗೌರಿಯ ಶುಶ್ಲಾಷ್ಟೇಯನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದಳು.

ಗೌರಿ ಮನೆಗೆಲಸವನ್ನೇ ಲ್ಲಾ ಚೊಕ್ಕುಟವಾಗಿ ಮಾಡುತ್ತಿದ್ದಳು, ಅಷ್ಟೇ. ಜಯ ಜೊಕ್ಕುಟ ಬುಝುತ್ತೇಯ ಜೊತೆಗೆ ಒಂದ ಚಿಂದ ಚಿಂದವನ್ನೂ ಇಂದು ಶಿಸ್ತನ್ನೂ ಸೇರಿಸಿದ್ದಳು.

ಜಯಲಕ್ಷ್ಮಿ ಮನೆಯ ಮತ್ತು ಗೆಲಸಗಳನ್ನು ಮಾಡತೊಡಗಿದ ಮೇಲೆ ಮನೆಗೆ ಬಂದು ಹೊಸ ಕಳೆ ಬಂದಿತು. ಪ್ರತಿದಿನವೂ ಮನೆಯನ್ನೇ ಲ್ಲಾ ಚಿನ್ನಾಗಿ ಸಾರಿಸಿ ರಂಗವಲ್ಲಿ ಇಡುವಳು. ರಂಗವಲ್ಲಿಯಲ್ಲಿ ದಿನಕೊಂಡು ಬಗೆಯ ಹಸೆ ಚಿತ್ರ ಬರೆಯುವಳು. ಮನೆಯನ್ನು ದಿನಕ್ಕೆ ಖಾರು ಸಲ ಗುಡಿಸುವಳು. ಅವಳು ಬೆಳಗಿದ ವಾತ್ರೀಗಳು ಧಳಧಳನೇ ಹೊಳೆಯುತ್ತಿದ್ದುವು. ಅವಳು ಬರುವುದಕ್ಕೆ ಮೊದಲು ನಾರಾಯಣಮಾತ್ರ ಎರಡಕ್ಕೆ ಮೂರಕ್ಕೆ ತನ್ನ ಬಬ್ಬಿಗಳನ್ನು ತಾನೆ ಬಗೆದುಕೊಳ್ಳುತ್ತಿದ್ದು. ಈಗ ಅವನ ಬಟ್ಟಿಯನ್ನೇಲ್ಲ ಅವಳಿ ಒಗೆಯಲು ಮೊದಲುಮಾಡಿದಳು. ಅವನ ಬಟ್ಟಿಗೆ ಬಂದು ಕೊಳೆಯ ಬಣ್ಣ ಬಂದಿತ್ತು; ಈಗ ಇದು ಮಾರುವಾಗಿ, ಅಗಸನ ಮನೆಯ ಮುಡಿಬಟ್ಟಿಯಂತೆ ಕಾಣಲೊಡಗಿತು. ಈ ಮಾರಾಟಪೀಠ ಅವನ ಗಮನಕ್ಕೂ ಬಾರದೆ ಇರಲಿಲ್ಲ.

ಜಯಲಕ್ಷ್ಮಿಯ ಮನೆಗೆಲಸದ ಅಚ್ಚುಕಟ್ಟು ನೆಂಕಮ್ಮೆನವರಿಗಂತೂ ಬಹಳ ಮನಮೆಚ್ಚಾಯಿತು.

ಬಂದು ದಿನ ನಾಣು ಉಟಕ್ಕೆ ಕುಳಿತಾಗ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು:

“ನಾಣು, ಜಯನಂಥ ಗುಣವಂತೆಯಾದ ಹುಡುಗಿ ಇನ್ನು ಎಲ್ಲಾ ದೊರೆಯುವುದಿಲ್ಲ. ಅದೇನು ವಿನಯ, ಅದೇನು ಗಂಭೀರ, ಅದೇನ್ನು ಮುದ್ದಾಗಿ ಕೆಲಸ ಮಾಡುತ್ತಾಳೆ! ಇಂಥ ಹೆಣ್ಣಿನ ಹೊಟ್ಟಿ ಉರಿಸಬಾಕ್ಕಿದು ನ್ನೋಡು.”

ಜಯಲಕ್ಷ್ಮಿಯ ಕೆಲಸದ ಅಂದಚಿಂದ ಅವನಿಗೂ ಕಾಣದೆ ಏನೂ ಹೋಗಿರಲಿಲ್ಲ ; ಆದರೂ ಅದನ್ನು ಒಪ್ಪಿಕೊಳ್ಳುವುದಕ್ಕೆ ಅವನಿಗೆ ಅದೊಂದು ಬಗೆಯ ಬಿಗುನಾನ. ಸ್ವಲ್ಪ ತಿರಸ್ಯಾರದಿಂದಲೇ ಹೇಳಿದ :

“ಅಮ್ಮೆ, ಗಾದೆ ಕೇಳಿಲ್ಲವೇ : ಅಗಸ ಹೊಸದರಲ್ಲಿ ಗೋಣಿಯನ್ನು ಎತ್ತಿ ಎತ್ತಿ ಒಗೆದನಂತೆ !”

“ನೋಡು, ನಿನು ಸಾವಿರ ಹೇಳು. ಅಂಥ ಹುಡುಗಿಯಲ್ಲಿ ಇವಣು. ಚೆಕ್ಕಿಯುವ ಸ್ವೇರು ಮೊಳಕೆಯಲ್ಲಿ ಕಾಣುತ್ತೇ ಅಂತ ಹೇಳುವುದಿಲ್ಲವೇ ?”

ಹೀಗೆಯೆ ಕೆಲವು ದಿನಗಳು ಕಳೆದುವು ; ಗೌರಿ ಸಂಪೂರ್ಣವಾಗಿ ಗುಣಹೊಂದಿ ಕೆಲಸವಾಡಲು ಶಕ್ತಿಭಾದರ್ಶ. ಆದರೆ ಅವಳು ಕೆಲಸ ಮಾಡುವುದಕ್ಕೆ ಜಯಲಕ್ಷ್ಮಿ ಅವಕಾಶ ಕೊಡಬೇಕಲ್ಲ ! ತನ್ನ ಸೀರೆಗಳನ್ನು ಜಯಲಕ್ಷ್ಮಿ ಒಗೆಯುತ್ತಿದ್ದುದನ್ನು ತಪ್ಪಿಸುವುದಕ್ಕೇ ಗೌರಿಗೆ ಎಷ್ಟೋ ಪ್ರಯಾಸವಾಯಿತು.

ವೆಂಕಮೃನವರು ಬಹಳ ಕಾಲದ ರೂಢಿಯಿಂದಲೂ ಕೈಲಾಗಿದ್ದರಿಂದಲೂ ವರದು ಹೊತ್ತಿಗೂ ಒಟ್ಟಿಗೆ ಅಡುಗೆ ವಾಡಿಬಿಡುತ್ತಿದ್ದರು. ಒರುಬರುತ್ತೇ ನಾರಾಯಣಮೂರ್ತಿ ರಾತ್ರಿಯ ಹೊತ್ತು ಮನೆಗೆ ಬರುವುದು ಬಹಳ ತಡವಾಗುತ್ತಿದ್ದುದರಿಂದ, ಆ ಹೊತ್ತಿನಲ್ಲಿ ಅವನು ತಂಗಳು ತಿನ್ನುವುದು ಜಯಲಕ್ಷ್ಮಿಗೆ ಸರಬರಿಳಿಲ್ಲ. ನಾರಾಯಣಮೂರ್ತಿಗೇನೋ ತಂಗಳು ತಿನ್ನುವುದು ರೂಢಿಯಾಗಿಹೋಗಿತ್ತು : ದಿನವೊಪ್ಪೊತ್ತಿನ ತಂಗಳು ತಿನ್ನುತ್ತಿದ್ದವನಿಗೆ ಒಪ್ಪೊತ್ತಿನ ತಂಗಳು ಆಷಯವಾಗಿರಲಿಲ್ಲ. ಅಂತೂ, ಇನ್ನು ಮೇಲೆ ರಾತ್ರಿಯ ವೇಳೆ ತಾನು ಬಿಸಿಯಾಗಿ ಅಡುಗೆ ಮಾಡುವುದಾಗಿ ಜಯಲಕ್ಷ್ಮಿ ಅತ್ತೆಯ ಅಪ್ಪಣಿ ಕೇಳಿದಳು. ವೆಂಕಮೃನವರು ಮೊದಲು ಬೇಡವೆಂದರು ; ಗೌರಿ, ‘ಮಾಡಿಕೊಳ್ಳಲಿ ಬಿಡಮ್ಮು ; ಅವಳೇ ವಾಡುತ್ತಿನೀ ಎನ್ನುವಾಗ ನಾವೇಕೆ ಬೇಡ ಎನ್ನಬೇಕು’ ಎಂದ ಮೇಲೆ ‘ಆಗಲಿ’ ಎಂದು ಒಪ್ಪಿದರು. ಬೇಡ ಎನ್ನುವುದರಲ್ಲಿ, ಹೆಚ್ಚು ಖಚಾರಗುತ್ತದೆಯೇನೋ ಎಂದು ವೆಂಕಮೃನವರ ಎಣಿಕೆ. ಮಾಡಲಿ ಎಂದು ಹೇಳಿದ್ದರಲ್ಲಿ, ಕಾಲಕ್ರಮದಲ್ಲಿ ತನ್ನ ತಮ್ಮ ಜಯಲಕ್ಷ್ಮಿಯ ಕೆಲಸ ಕಾರ್ಯಗಳನ್ನಾದರೂ ಮೆಚ್ಚಿ ಅವಳನ್ನು “ಹೆಂಡಿ” ಘೂರಿ ಸ್ನೇಕಿರಿಸಿಯಾನೋ ಇಂದು ಗೌರಿಯ ದೂರದ ಆಸಿ,

ಜಯಲಕ್ಷ್ಮಿ ಮೊದಲನೆಯ ದಿನ ಅಡುಗೆ ನಾಡಿದಳು. ರಾತ್ರಿ ಎಂಟು ಗಂಟೆಯ ಹೊತ್ತಿಗೇ ಅಡುಗೆಯ ಕೆಲಸವೆಲ್ಲ ಮುಗಿಯಿತು. ಜಯಲಕ್ಷ್ಮಿ ಗಂಡನ ಹಾಸಿಗೆ ಹಾಸುವುದಕ್ಕೆಂದು ಅಟ್ಟದ ಮೇಲಕ್ಕೆ ಹೋದಳು. ಆ ಹೊತ್ತಿಗೆ ಸರಿಯಾಗಿ ಅಂದು ನಾರಾಯಣಮೂರ್ತಿ ಮನೆಗೆ ಬಂದ. ಬಂದವನ್ನೇ ಕಾಲು ತೊಳಿದುಕೊಳ್ಳದಕ್ಕೆ ಬಚ್ಚಲ ಮನೆಗೆ ಹೋದ.

ಗೌರಿಗೆ ಏನೋ ಹೊಳೆಯಿತು : ತಾಯಿಯ ಬಳಿಗೆ ಹೋಗಿ – “ಆನ್ಯಾ, ನೀನು ಸುಮೃನೆ ಒಂದು ಕಡೆ ಮಲಗಿಕೊ, ನಾಣು ಕೇಳಿದರೆ ಮೈಗೆ ಸರಿಯಿಲ್ಲ ಎಂದು ಹೇಳಬಿಡು” ಎಂದಳು.

“ಯಾಕೇ ?” ಎಂದರು ಹೆಂಕಮೃನವರು.

“ನೀನು ಸುಮೃನೆ ನಾನು ಹೇಳಿದ ಹಾಗೆ ಕೇಳಬಾರದೆ ?” ಎಂದಳು ಗೌರಿ.

“ಏನೋ ಆಮ್ಮ, ಚಿಲಿಮಿವರದ ಹುಡುಗರು ನೀವು. ಏನೇ ನಿಷ್ಠದು ಹುಡುಗಾಟ ?” ಎಂದು ಗೌರಿಯ ಉದ್ದೇಶ ಗ್ರಹಿಸದೆ ಗೊಣಿದರು ಅವರು. ಕೊನೆಗೆ, ಗೌರಿ ಹೇಳಿದ ಹಾಗೆ ಕೇಳಲು ಒಪ್ಪಿಕೊಂಡರು. ಹೊರಕ್ಕೆ ಬಂದು, ಒಂದು ಚಾವೆ ಹಾಸಿಕೊಂಡು, ಮಲಗಿದರು. ಗೌರಿ ನಾಣುವಿಗೆ ಸಂಧಾರ್ಥ ವಂದನೆಗೆ ನೀರು ಇಟ್ಟು ಜಯಲಕ್ಷ್ಮಿಯ ಬಳಿಗೆ ಬಂದಳು.

ಗೌರಿ : “ಜಯ, ನೀನು ನಾನು ಹೇಳಿದ ಹಾಗೆ ಕೇಳಬೇಕು ಇವೊತ್ತು. ಇವೊತ್ತಿನಿಂದ ನೀನು ಈ ಕೊಣಿಯಲ್ಲಿ ಮಲಗಬೇಕು, ಗೊತ್ತಾಯಿತೆ ? ಈಗ ನೀನು ನಾರಾಯಣಮೂರ್ತಿಯ ಉಟ್ಟಿ ಆಗುವವರಿಗೂ ಇಲ್ಲಿಯೇ ಇರಬೇಕು. ನಾನು ಅವನಿಗೆ ಬಡಿಸುತ್ತೇನೇ.”

“ನಾನೇ ಬಡಿಸುತ್ತೇನೇ ಅತ್ತಿಗನ್ನು. ನನಗೆ ಎಕ್ಕೋ ಸಂತೋಷ ಆಗುತ್ತೇ. ಅವರು ನನ್ನನನ್ನು ಮಾತಾಜಿಸದಿದ್ದರೂ ಚಿಂತೆಯಿಲ್ಲ, ಅವರ ಸೇವೆ ಮಾಡುವ ಪುಣ್ಯ ಸಿಕ್ಕಿದರೆ ಅಷ್ಟೇ ಸಾಕು” ಎಂದಳು. ಅವಳ ಕಣ್ಣಿನಿಂದ ನರಡು ಕಂಬನಿಗಳುದುರಿದುವು.

ಗೌರಿಗೆ ಬಹಳ ಮರುಕವುಂಟಾಯಿತು. ಇಮ್ಮು ಚಿಕ್ಕ ಮುಡುಗಿಯ ಮನಸ್ಸಿನಲ್ಲಿ ಎಂಥ ಅನುಭವದಿಂದ ಕೂಡಿದ, ನಿಷ್ಪಲ್ಕಾದ ಭಾವನೆ ತುಂಬಿದೆ, ಎಷ್ಟು ಸ್ಥಿರಣೆಯಿದೆ ಎನ್ನುವುದನ್ನು ಕಂಡು ಗೌರಿಗೆ ಆಶ್ಚರ್ಯ

ವಾಯಿತು. ರೂಪು, ರೂಪು, ರೂಪು—ರೂಪನ್ನು ಸುಡಬೇಕು; ಹೊರ ರೂಪಿಗೆ ಗಂಡಸರು ಅದೇನು ಮರುಖಾಗುತ್ತಾರೋ! ಸಾಮಾನ್ಯವಾದ ಅಂದ ವಿಲ್ಲದ ಹೊವಿನಲ್ಲಿ ಅಡಗಿರುವ ಪರಿಮಳದಂತೆ ಒಳಗೆ ಅಡಗಿರುವ ಸದ್ಗುಣದ ಸೌಂದರ್ಯ ಗಂಡಸರಿಗೆ ಕಾಣುವುದೇ ಇಲ್ಲವಲ್ಲ, ಭಿ!—ಎಂದುಕೊಂಡಳು ಗೌರಿ. ಸದ್ಗುಣಕ್ಕೆ ಎಂತಿಷ್ಟು ರೂ ಕೊನೆಗೆ ಜಯವೇ ಎಂಬುದಾಗಿ ಸಮಾಧಾನ ತಂದುಕೊಂಡು—

“ ಜಯಲಕ್ಷ್ಮಿ, ನೀನು ಬದುಕಿರುವಷ್ಟು ದಿನಸೂ ನಿನ್ನ ಗಂಡನ ಸೇವೆ ಮಾಡುವ ಅವಕಾಶ ಕಲ್ಪಿಸಬೇಕು ಇಂತಲೇ ನನ್ನ ದೊಡ್ಡ ಆಸ. ಆದರೆ ಎಲ್ಲ ನಿನ್ನ ಕ್ರೈಲಿದೆ. ಇಂದು ನರಾತ್ಮಕನಾನು ಹೇಳಿದ ಹಾಗೆ ಕೇಳಬಿಡು. ಈ ಕೊಣೆಯಲ್ಲಿ ಮಲಗಿಕೊ. ನಾಚಿಕೆಪಡಬೇಡ. ನಾರಾಯಣಮೂರ್ತಿ ಮನ ಸೋಲಿದಿದ್ದಂತು, ನಿನ್ನ ಮೇಲೆ ಮರುಕರ್ಗೊಳ್ಳಬಹುದು.”

“ ಆಗಲಿ ” ಎಂದು ಒಪ್ಪಿಕೊಂಡಳು ಜಯಲಕ್ಷ್ಮಿ.

ನಾರಾಯಣಮೂರ್ತಿ ಎಲೆಂದು ಮುಂದೆ ಕುಳಿತ ; ಗೌರಿ ಬಡಿಸುವುದಕ್ಕೆ ತೊಡಗಿದಳು.

“ ಇದೇನು ಗೌರಿ, ನೀನು ಬಡಿಸುತ್ತಿ. ಅಮ್ಮೆ ಎಲ್ಲಿ ?”

“ ಎಲ್ಲಾ ಸ್ವಾಶ್ವ ತಲೆ ಸೋವಂತೆ. ಮಲಗಿದ್ದಾಳಿ.”

“ ಅವಳಿಗೆ ಬಡಿಸುವುದಕ್ಕೆ ಏನಾಗಿದೆಯಂತೆ ?”

“ ಹೇಳಿದೆನಲ್ಲ ನಾಣು, ತಲೆ ಸೋಸ್ತೂ ಅಂತ. ಪಾವ ಅವಳನ್ನ ಯಾಕೆ ಎಬ್ಬಿಸಬೇಕು ಅಂತ ನಾನೇ ಬಂದೆ.”

“ ಅಮ್ಮೆನಲ್ಲ ನಾನು ಕೇಳಿದ್ದು. ಅವಳು—ಅವಳು ಬಡಿಸುವುದಕ್ಕೆ ಏನಾಗಿತ್ತೂ ಅಂತ.”

“ ಓ, ಹಾಗೋ. ಬಡಿಸು ಅಂದರೆ ಬಡಿಸುತ್ತಾಳಿ. ಅದಕ್ಕೇನು ? ನಿನಗೆ ಬಡಿಸುವುದಕ್ಕೇ ಅವಳು ಇಲ್ಲಿಗೆ ಬಂದಿರುವುದು. ನಾಳೆಯಿಂದ ಅವಳೇ ಬಡಿಸುತ್ತಾಳಿ. ಈಗಲೇ ಬೇಕಾದರೂ ಬಡಿಸುತ್ತಾಳಿ. ನಿನ್ನ ಹಾಸಿಗೆ ಹಾಸು ತ್ತಿದ್ದಾಳಿ. ಕರೆಯಲೇನು ?”

“ ಅಲ್ಲ, ಸುಮ್ಮನೇ ಹೇಳಿದೆ ಅವೇ”

ನಾರಾಯಣಮೂರ್ತಿ ಅಷ್ಟಕ್ಕೆ ಕೈಯಿಟ್ಟು.

“ ಇದೇನು, ಬಿಸಿ ಅಡಿಗೆಂಜವೋತ್ತು ? ”

“ ಏನೋ ನೀನು ಬರುವುದು ಬಹಳ ಹೊತ್ತಾಗುತ್ತೆ. ಕಷ್ಟಪಟ್ಟು ದುಡಿಯುವವನು. ತಂಗಕೇಕವ್ಯ ತಿನ್ನಬೇಕು. ಇನ್ನು ಮೇಲೆ ರಾತ್ರಿಯೂ ಬಿಸಿಯಾಗಿಯೇ ಮಾಡುವುದು ಅಂತ ಮಾಡಿಕೊಂಡಿದೆ. ಏನೋ ಸ್ವಲ್ಪ ಹೆಚ್ಚು ಅಚಾರಗಬಹುದು. ಮಾಡಬಹುದು ತಾನೇ ? ”

“ ಆಕ್ರೋಪಣಿಗಲ್ಲ ಗೌರಿ, ಸುಮೃಸೆ ಕೇಳಿದೆ, ಅಷ್ಟೇ. ಅಲ್ಲ, ಒಂದು ಹೊತ್ತು ಬೇಯಿಸಿ ಹಾಕುವುದೇ ಕಷ್ಟ ಪಾಪ ಅಮೃತಿಗೆ. ಇನ್ನು ಎರಡು ಹೊತ್ತೂ ಮಾಡುವುದಕ್ಕಾಗುತ್ತೇಯೆ, ಪಾಪ.”

“ ಅಮೃತ ಯಾಕೆ ಮಾಡಬೇಕು ? ನಾನೇ ಮಾಡುತ್ತೀನೆ.”

ನಾರಾಯಣಮೂರ್ತಿ ಸುಮೃಸಿದ್ದ ; ಎರಡು ಮೂರು ತುತ್ತು ಬಾಯಿಗಟ್ಟಿ ; ಸ್ವಲ್ಪ ಚಟ್ಟಣಿ ಸಂಜಕೊಂಡ.

“ ಏನು, ಇವೊತ್ತೆ ಮೊದಲುಮಾಡಬಿಟ್ಟೀಯೋ ? ನೀನು ಮಾಡಿದಿಯೇನು ಗೌರಿ, ಅಡಿಗೆ ? ಅದಕ್ಕೇ ಇವೊತ್ತು ಈರುಳ್ಳ ಚಟ್ಟಿ ... ಬಹಳ ಸೋಗಸಾಗಿದೆ. ಎಲ್ಲಿ, ಇನ್ನು ಹಾಕು. ಸಾರಂತಿ ಒಮ್ಮೆ ಸೋಗಸಾಗಿದ ... ಅಮೃತ ಮಾಡುವ ಸಾರೇ ಚೆನ್ನ ಅಂತಿದ್ದೆ. ಅದನ್ನು ಮೀರಿಸಿದೆ ಇದು. ಇನ್ನು ಮೇಲೆ ರಾತ್ರಿಯ ಹೊತ್ತು ಸಾರನ್ನಾದರೂ ನೀನೇ ಮಾಡಬಹುದು, ಗೌರಿ. ಬಹಳ ಚೆನ್ನಾಗಿದೆ.”

“ ನಿನ್ನ ಹೊಗಳಕೆಯೆಲ್ಲ ಗೊತ್ತಿದೆ, ಬರಿಯ ಹಾಗ್ಯೆ.”

“ ನನ್ನಾಣೆಗೂ ಚೆನ್ನಾಗಿದೆ ಗೌರಿ. ಈಗ ಎರಡನೆಯ ಸಲ ಚಟ್ಟಿಯಲ್ಲಿ ಕಲಸಲ್ಲಿ ಸಾರಿನಲ್ಲಿ ಕಲಸಲ್ಲೋ ಅಂತ ಅನುಮಾನವಾಗಿಬಿಟ್ಟಿದೆ.”

ನಾರಾಯಣಮೂರ್ತಿ ಎರಡು ಸಲ ಸಾರಿನಲ್ಲಿ ಕಲಸಿ ಹೊಡಿದುಬಿಟ್ಟಿ. ಚಟ್ಟಣಿಯಲ್ಲೂ ಕಲಸಿದ, ಬಿಡಲಿಲ್ಲ. ಎಂದಿಗಂತ ಸ್ವಲ್ಪ ಹೆಚ್ಚಿಗಿಯೆ ಉಟ ಮಾಡಿದ್ದ ಅವನು.

ನಾಣು ಮಂಡಿಗೆಯಲ್ಲಿ ಉಂಟಮಾಡುತ್ತಿದ್ದೆ.

“ ನಿಜವಾಗಿಯೂ ಅಡಿಗೆ ಚೆನ್ನಾಗಿದೆಯೆ ನಾಣು ? ”

“ ಭೀಷಣಾಗಿದೆ. ನಿನಗೆ ಏನು ಬಹುಮಾನ ಕೊಡಲಿ, ಹೇಳು. ”

“ ಒಹುಮಾನ ಅಡಿಗೆ ಮಾಡಿದವರಿಗೆ, ಬಡಿಸಿದವರಿಗಲ್ಲ.”

“ ಓಹೋ, ಹಾಗಾದರೆ ಅಮೃನ ಕೈವಾಡ ಅನ್ನ. ಒಂದು ಸಲ ನನಗೂ ಹಾಗೆಯೇ ಅನ್ನಿಸಿತು. ಆದರೆ, ಈರುಳ್ಳ ವಾಸನೆ ಕಂಡರೇ ಇಗದಿ ಇದ್ದವರು ಅದರ ಚಟ್ಟಿ ಹೇಗೆ ಮಾಡಿದ್ದಾರು ಅಂತ ಆಶ್ಚರ್ಯವಾಯಿತು. ಪಾಪ, ಅಮೃನನ್ನು ಬಹುಮಾನ ಕಟ್ಟಿಕೊಂಡು ಏನು ಮಾಡಿಯಾರು!”

“ ಅಮೃನದಲ್ಲ, ಅಡಿಗೆ. ಜಯಲಕ್ಷ್ಮಿಯದು.”

“ಆ!” ಎಂದು ಬಾಯಿಬಿಟ್ಟೆ, ಅಷ್ಟೇ.

ಗೌರಿ ಸಂದರ್ಭ ಸರಿಯಾಗಿದೆಯೆಂದು ತಮ್ಮನಿಗೆ ಎರಡು ಮಾತು ಹೇಳಿದಳು :

“ನಾಣು, ಈಗ ಮನೆಗೆಲಸವೆಲ್ಲ ಅವಳಿದ್ದೆ. ಬೆಳಗ್ಗೆ ಅಡಿಗೆ ಎಷ್ಟೋ ಅಷ್ಟೇ ಅಮೃನ ಕೆಲಸ. ನಿನ್ನ ಮುಂದೆ ಹೊಗಳುವುದಕ್ಕೆ ನಾನು ಹೇಳುವುದಿಲ್ಲ. ಜಯಲಕ್ಷ್ಮಿಯಂಥ ಬುದ್ಧಿವಂತಿ, ಗುಣವಂತಿ – ಎಲ್ಲಿಯೂ ಸಿಕ್ಕಲಾರಳು. ಬಣ್ಣಿಪೊಂದು ಕಪ್ಪಾದ ಮಾತ್ರಕ್ಕೆ ಅವಳಿಗೆ ದೂಸಿಲ್ಲವೆಂದು ತಿಳಿದೆಯಾ? ಕಣ್ಣು ಮೂಗು ಬಾಯಿ ಮುಖ ಅವಳಿಗೆ ನೇರವಾಗಿರುವಷ್ಟು ನನಗೂ ಇಲ್ಲ, ನಿನಗೂ ಇಲ್ಲ. ನೀನು ಅವಳನ್ನು ಮೇರಸಬೇಡ, ಮುದ್ದಿಸಬೇಡ. ಅವಳನ್ನು ಪ್ರೀತಿಸಲಾಬೇಡ. ಆದರೆ, ಅವಳನ್ನು ದ್ವೇಷಿಸಬೇಡ; ಈಗ ಅವಳನ್ನು ಕಡೆಗಾಣತ್ತಿರುವಂತೆ ಕಸಕ್ಕಿಂತ ಕಡೆಯಾಗಿ ಕಾಣಬೇಡ. ಅವಳು ಬರಿಯ ಹೆಣ್ಣು ಮಾತ್ರವಲ್ಲ ನಾಣು, ನಿನ್ನ ಭಾಗ್ಯಲಕ್ಷ್ಮಿ. ಅವಳ ಹೊಟ್ಟಿ ಉರಿಸಿದರೆ ಅವಳು ನಿನ್ನ ಮನೆ ಬಿಟ್ಟು ತೊಲಗುತ್ತಾರೆ. ನೀನು ಮತ್ತೆ ದರಿದ್ರನಾಗುತ್ತಿ. ನಾನು ಹೇಳಿದ್ದನ್ನು ಸ್ವಲ್ಪ ಯೋಚಿಸಿ ನೋಡು. ಒಯನ ಕಡೆಗೆ ಸ್ವಲ್ಪ ತಲೆಯೆತ್ತಿ ನೋಡು.”

ನಾರಾಯಣಮಾತ್ರ ಮೌನವಾಗಿ ಗೌರಿ ಹೇಳಿದ್ದೆಲ್ಲವನ್ನೂ ತೇಳಿದ. ಅನನು ಮರುಮಾತಾಡದೆ ಇದ್ದುದನ್ನು ಕಂಡು, ತನ್ನ ಮಾತು ಅವನ ಮೇಲೆ ಸ್ವಲ್ಪ ಪರಿಣಾಮ ಉಂಟುಮಾಡಿರಬೇಕೆಂದು ಗೌರಿಗೆ ಸಮಾಧಾನವಾಯಿತು.

೮೯

### ಆನಂದಬಾಣ್ಯ

ನಾರಾಯಣಮೂರ್ತಿಯ ಉಪಿ ಮುಗಿಯುವ ಹೊತ್ತಿಗೆ ಜಯಲಕ್ಷ್ಮಿ ಅಟ್ಟಿದ ಮೇಲೆ ಅವನ ಹಾಸಿಗೆಯನ್ನು ಅಚ್ಚುಕಟ್ಟಾಗಿ ಹಾಸಿ, ಅವನು ಎಲ್ಲೆಲ್ಲಾ ಬೀಸಾಡಿದ್ದ ಅವನ ಬಟ್ಟಿಬರೆಗಳನ್ನು ಮಡಿಸಿ ಒಂದು ಕಡೆ ಇಟ್ಟು, ಹಾಸಿಗೆಯ ಬಳಿ ಒಂದು ತಟ್ಟಿಯಲ್ಲಿ ಎಲೆಯಡಕೆ ಇರಿಸಿದ್ದಳು. ತನ್ನ ಕೆಲಸ ಮುಗಿದ ಕೂಡಲೆ ಕೆಳಕ್ಕೆ ಒಂದು ಕುಳಿತಳು.

ನಾಱುವಿನ ಉಪಿ ಮುಗಿಯಿತು. ಅವನು ಕೈ ತೊಳಿದುಕೊಂಡು ಅಟ್ಟಿದ ಮೇಲಕ್ಕೆ ಹೋದ ತರುವಾಯ, ಜಯಲಕ್ಷ್ಮಿ ಅಡುಗೆ ಮನೆಗೆ ಹೋಗಿ ತನ್ನ ಉಪಿಕ್ಕೆ ಬಡಿಸಿಕೊಂಡಳು. ಆ ವೇಳೆಯಲ್ಲಿ ಗೌರಿ, ತಾನು ಮೊದಲೇ ಉದ್ದೇಶಿಸಿಕೊಂಡಿದ್ದಂತೆ, ತನ್ನ ಹಾಸಿಗೆಯನ್ನು ಕೋಣೆಯಿಂದ ಹಜಾರಕ್ಕೆ ತಂದು ಇಟ್ಟಿಕೊಂಡು, ಜಯಲಕ್ಷ್ಮಿಯ ಹಾಸಿಗೆಯನ್ನು ಅಲ್ಲಿ ಹಾಸಿದಳು.

ಜಯಲಕ್ಷ್ಮಿ ತನ್ನ ಉಪಿ ಮುಗಿಸಿಕೊಂಡು, ಹಜಾರಕ್ಕೆ ಬಂದಾಗ ತನ್ನ ಹಾಸಿಗೆ ಅಲ್ಲಿ ಇರಲಿಲ್ಲ ; ಕೋಣೆಯಲ್ಲಿ ಹಾಸಿತ್ತು. ಅವಳಿಗೆ ಎಲ್ಲವೂ ಅಥವಾಯಿತು. ಗೌರಿಯ ಕಡೆಗೆ ಒಮ್ಮೆ ಕೃತಜ್ಞತೆಯ ಸೋಧನನ್ನು ಬಿರಿ, ಕೋಣೆಯನ್ನು ಹೊಕ್ಕು ಬಾಗಿಲು ಹಾಕಿಕೊಂಡಳು.

ಕೋಣೆಯ ಬಾಗಿಲು ಹಾಕಿದ ಶಬ್ದ ಕೇಳಿ, ‘ಇದೇನು, ಎಂದೂ ಇಲ್ಲದ್ದು ಇನ್ನೊತ್ತು ಗೌರಿ ಬಾಗಿಲು ಹಾಕಿಕೊಂಡಿದ್ದಾಳೆ’ ಎಂದು ಮನದಲ್ಲಿ ಆಶ್ಚರ್ಯವಟ್ಟಿ, ಹಾಗೆಯೇ ಮಲಗಿಕೊಂಡ ನಾರಾಯಣಮೂರ್ತಿ.

**ಜಯಲಕ್ಷ್ಮಿಯ ಮಲಗಿಕೊಂಡಳು.**

ಅಟ್ಟಿದ ಮೇಲೆ ದೀವ ಸಣ್ಣಾಗಿ ಉರಿಯುತ್ತಿಲ್ಲೇ ಇತ್ತು. ನಾರಾಯಣ ಮೂರ್ತಿ ಜಯಲಕ್ಷ್ಮಿಯ ವಿಚಾರವಾಗಿ ಗೌರಿ ಹೇಳಿದ ವಾತುಗಳನ್ನು ಮೆಲಕುಹಾಕುತ್ತ ಮಲಗಿದ್ದ. ಅವಕು ಹೇಳಿದ್ದೆಲ್ಲವೂ ನಾಜ್ಯಯವಾಗಿಯೇ ಕಂಡಿತು. ನಿವೃತ್ತಪಾತದ್ವಷಿಯಿಂದ ಜಯಲಕ್ಷ್ಮಿಯ ರೂಪ ನಡತೆ ಮುಂತಾಗಿ ಆವಳ ಸರ್ವಸ್ವವನ್ನು ಇಂದು ವಿನುರ್ತಿಸಿ, ತನ್ನ ನಾಜ್ಯಯಬುದ್ಧಿ ಯಾವ ರೀತಿ ಹೇಳುತ್ತದೆಯೋ ಹಾಗೆ ಇನ್ನು ಮುಂದೆ ವರ್ತಿಸುವುದಾಗಿ

ನಿಶ್ಚಯಿಸಿ, ಕಣ್ಣಜ್ಞಿ ಆಲೋಚನಾಪರನಾದ. ಅವಳ ನಡತೆಯಲ್ಲಿ, ಕೆಲಸ ಗಳಲ್ಲಿ, ಯಾವ ತಪ್ಪು ಅವನಿಗೆ ಕಂಡುಬಂದಿರಲಿಲ್ಲ: ಅವನ್ನು ನಿಜವಾಗಿಯೂ ಮೆಚ್ಚುತ್ತೇ ಬೇಕು ಎಂದುಕೊಂಡ. ಇದುವರೆಗೆ ದೂರವಿದ್ದ ಜಯಲಕ್ಷ್ಮಿ ತನ್ನ ಸಮೀಪಕ್ಕೆ ಬಂದಂತಾಯಿತು. ಅವಳು ಮದುವೆಯಲ್ಲಿ ಹೇಗೆ ಹೇಗೋ ಇದ್ದಳು; ರೋಷಾವೇಶವಲ್ಲಿ ಕಪ್ಪು ಇಮ್ಮಡಿಯಾಗಿ ಕಂಡಿತ್ತು; ಆ ಕಷ್ಟಿನ ಮುಸುಕಿನಲ್ಲಿ ಅವಳ ಇತರ ಸೌಂದರ್ಯಂಶಗಳು ಎಲ್ಲಾ ಮರೆಯಾಗಿ ಹೊಗಿದ್ದವು. ಈಗ ನಿಷ್ಪಕ್ಷಪಾತ್ವಾಗಿ ಸೋಡಹೊರಟರೆ, ಅವಳು ತಾನು ಬಗೆದ್ದಪ್ಪು ಕಪ್ಪಾಗಿರುವಂತೆ ತೋರುವುದಿಲ್ಲ; ಅವಳ ಕಷ್ಟಿನಲ್ಲೇ ಒಂದು ಸೊಂಬಗು, ಸಿರಿ ಇರುವುತ್ತೆ ತೋರುತ್ತದೆ; ಅವಳ ಮುಖ ಶ್ಯಾಮಲವಾಗಿರುವುದ ರಿಂದಲೇ ಅವಳ ಕಣ್ಣಗಳು ಅಪ್ಪು ಹೊಳಪಾಗಿ, ಕೂಪಾರ್ಥಿ, ಕಾಣುತ್ತಿವೆ; ಆ ಕಣ್ಣಗಳ ತಕ್ಷಣಿನಲ್ಲಿ ತನಿಯೊಲವು ಸಾಸುತ್ತಿದೆ, ಆ ಬೆಳಕಿಗೆ ದೈಸ್ಯತ್ವ ಒಂದು ಬಣ್ಣ ಕೊಟ್ಟಿದೆ. ಅವಳ ಮೃಷಣ್ಣ ತುಂಬಿಕೊಂಡಿದೆ! ಕಪ್ಪಾದ ಮಾತ್ರಕ್ಕೆ ಆ ಮೃಷಣ್ಣ ಕೋವುಲತೆ ಎಲ್ಲಿ ಹೋಯಿತು? ಅವಳ ಬಣ್ಣ ಕಪ್ಪಾಗಿದ್ದರೇನು, ಮನಸ್ಸು ಕಪ್ಪೇ, ಗೂಡ ಕಪ್ಪೇ, ಹೃದಯ ಕಪ್ಪೇ? ಅವಳ ಮನಸ್ಸು ನಿಷ್ಪಲ್ಯಶವಾಗಿರಬಹುದು, ಅವಳಲ್ಲಿ ಗುಣ ಮನೆ ಮಾಡಿಕೊಂಡಿರಬಹುದು, ಅವಳ ಹೃದಯ ಬಲವಿಸಿಂದ ತುಂಬಿ ತುಳುಕುತ್ತಿರಬಹುದು. ಬಲವು, ಹೌದು, ಬಲವು; ಮನಷ್ಯನ ಬಾಳು ಸಾರ್ಥಕವಾಗಬೇಕಾದರೆ ಅವನಿಗೆ ಬಲವು ಬೇಕು; ಜಯಲಕ್ಷ್ಮಿ ತನ್ನನ್ನು ಬಲಿದಿರಬಹುದು; ತಾನು ಅವಳ ಬಲವನ್ನು ಸುಲಭವಾಗಿ ಸಂಪಾದಿಸುವುದು. ಆದರೆ, ಅವಳ ಹೃದಯವನ್ನು ತಾನು ಕಾಣಬೇಕಾದರೆ, ಅವಳ ಬಲವನ್ನು ತಾನು ಸಂಪಾದಿಸಬೇಕಾದರೆ, ತನ್ನ ಹೃದಯವನ್ನು ಅವಳಿಗೆ ಒಪ್ಪಿಸಬೇಡನೆ, ತನ್ನ ಬಲವನ್ನು ಅವಳಿಗೆ ಎರೆಯಬೇಡನೆ? ಹೌದು, ಹಾಗೆ ಮಾಡಬೇಕು. ಆದರೆ, ಹಾಗೆ ಮಾಡುವುದೆಂತು? ಇಪ್ಪು ದಿನ ಅವಳನ್ನು ನಾಯಿಯಂತೆ ಕಡೆಗೆಂಡು, ಈಗ ಸಿನ್ಹಪ್ಪು ಬಲಿಯಲು ಇಪ್ಪಾಪಡುತ್ತೇನೇ ಎಂದು ಯಾವ ನಾಲಗೆಯಲ್ಲಿ ಹೇಗೆನುವುದು? ಹಾಗೆ ಹೇಳುವ ಮುನ್ನ ಅವಳ ಕ್ಷಮೆ ಬೇಡುವುದು ಒಳ್ಳಿಯದು... ಹೀಗೆ ಆಲೋಚಿಸುತ್ತು ಆಲೋಚಿಸುತ್ತು ತುಸ ಜೋಂಪು ಹತ್ತಿತು; ಕಣ್ಣ ಮುಖ್ಯಿ, ಎಜ್ಜರಕ್ಕ್ಯಾಸಿದ್ರಿಗೂ ನಡುವಣ ಸ್ಥಿರಿಯಲ್ಲಿ ಒಂದು

ಬಗೆಯ ಕನಸು ಕಾಣುತ್ತಿದ್ದು. ಆ ಕನಸು ಅವನ ಆಲೋಚನೆಯ ಎಳಿಯನ್ನೇ ಹಿಡಿದು ಸಾಗತೊಡಿತು: ಅವನು ಜಯಲಕ್ಷ್ಮಿಯ ಕ್ಷಮೆ ಬೇಡಿ ಅವಳ ಮನವೊಲಿಸಿಕೊಳ್ಳಲು ಹೋದ. ಇವನು ಅವಳ ಕ್ಷಮೆ ಬೇಡುವ ಮನ್ನ ಅವಳೇ ಇವನ ಕ್ಷಮೆ ಬೇಡಿ, ಇವನ ಕಾಲ ಮೇಲೆ ತನ್ನ ತಲೆಯೊರಿಗಿ ಸಿದ್ಧಜು... ನಾರಾಯಣಮೂರ್ತಿ ಹಾಸಿಗೆಯ ಮೇಲೆ ಮಲಗಿಕೊಳ್ಳುವ ಮನ್ನ ದಿವ ಆರಿಸಿರಲಿಲ್ಲ, ಹೊಟ್ಟಿಕೆ ಹೊದ್ದುಕೊಂಡಿರಲಿಲ್ಲ; ಒಂದು ಸಲ ಸ್ವಲ್ಪ ಜೋರಾಗಿ ಗಾಳಿ ಬಿಸಿತು; ಅನಧಿಗೆ ಎಚ್ಚರವಾಯಿತು; ಕಣ್ಣಿ ಬಿಟ್ಟಿ, ಸುತ್ತು ನೋಡಿದ; ದಿವ ಉರಿಯುತ್ತಿತ್ತು; ಏಕಹೋದ, ಅಡಿಗಳ ಮೇಲೆ ಏನೋ ಭಾರ ಹೇರಿದ್ದಂತೆ ಇತ್ತು; ಕ್ಷೇತ್ರಾರಿಕೊಂಡು ಎದ್ದು ಕುಳಿತು ನೋಡಿದ: ಯಾರದು ತನ್ನ ಪಾವಗಳ ಮೇಲೆ ಮಸ್ತಕವಿಟ್ಟು ಮಲಗಿರು ವನರು?... ಜಯಲಕ್ಷ್ಮಿ! ಜಯಲಕ್ಷ್ಮಿಯ? ಹೌದು, ಜಯಲಕ್ಷ್ಮಿ! ಇದೇನು, ಕನಸೋ ತಾನು ಕಾಣುತ್ತಿರುವುದು? ಕನಸಲ್ಲ! ಈಗತಾನೇ ಎದ್ದು ಕುಳಿತಿರುವುದರಿಂದ ಕನಸಲ್ಲಿ ಆದಿತು. ಮೇಲ್ಲನೇ ಮುಟ್ಟಿ ನೋಡಿದ... ಕನಸಲ್ಲವೆಂದು ಧ್ವಂಡವಾಯಿತು. ಏನು ಮಾಡುವುದು ಈಗ? ಅವಳು ಏಕೆ ಹಿಗೆ ಮಲಗಿದ್ದಾಳೆ? ತತ್ತಾಕ್ಷಣ ರೋಷ ಚಿನ್ಮೂತು; ಮರುಕ್ಷಣವೇ ಕನಸಿನ ನೆನಪಾಯಿತು, ತನ್ನ ನಿದ್ದೆಯ ಮುನ್ನಿನ ಆಲೋಚನೆಯ ಅಂಕುಶದ ನೇಡನೆ ಯಾಯಿತು; ರೋಷ ಅಡಿತು; ಕನಿಕರ ಮೂಡಿತು.

ಕನಿಕರ ಒಲವಿನ ಕೆಳ ಮೆಟ್ಟಿಲು ಮಾತ್ರ.

ನಾರಾಯಣಮೂರ್ತಿ ಮೇಲ್ಲನೇ ತನ್ನ ಕಾಲುಗಳನ್ನು ಎಳಿದುಕೊಂಡ; ಎದ್ದು ಜಯಲಕ್ಷ್ಮಿಯನ್ನು ಹಾಸಿಗೆಯ ಮೇಲೆ ಒಕ್ಕಡೆ ಮಲಗಿಸಿದ.

ಬಹಳ ಹೊತ್ತು ಕಳಿದ ಮೇಲೆ ಜಯಲಕ್ಷ್ಮಿಗೆ ತಟ್ಟನೆ ಎಚ್ಚರವಾಯಿತು. ಕಣ್ಣಿ ಬಿಟ್ಟು ನೋಡುತ್ತಾಳೆ, - ಇದೇನಿದು! ಗಂಡನ ಪಕ್ಕದಲ್ಲಿ ಒಂದೇ ಹಾಸಿಗೆಯ ಮೇಲೆ, ಅದೂ ಅವನ ತೋಳ ತಬ್ಬಿನಲ್ಲಿ, ಮಲಗಿದ್ದೇನೇ! - ಎಂದು ಅವಳಿಗೆ ದಿಗ್ಗುರಮೆಯಾಯಿತು. ತಾನು ಧೀರ್ಯವಾಡಿ ಮೇಲಕ್ಕೆ ಬಂದದ್ದು ಖಂಡಿತವಾಗಿಯೂ ಅವನ ಬಳಿ ಮಲಗುವುದಕ್ಕಲ್ಲ; ಅವನ ಪಾದಕ್ಕೆ ಬಿದ್ದ ತನ್ನನ್ನು ಸ್ವೀಕರಿಸಬೇಕೆಂದು ಬೇಡಿಕೊಳ್ಳುವುದಕ್ಕೆ; ಬಂದಾಗ ಸಾರ್ಥಾಯಣಮೂರ್ತಿ ನಿಷ್ಣೆಮಾಡುತ್ತಿದ್ದು; ಅವನ ಪಾದಸೇವೆಯಾದರೂ

ಲಭಿಸಲಿ ಎಂದು ಕಾಲೋತ್ತತ್ತ ಕುಳಿತಳು; ದುಃಖ ಮಿಶ್ರಿತವಾದ ಆನಂದದ ಭಾವ ಅವಳ ಎದೆಯನ್ನು ಒತ್ತುತ್ತೊಡಗಿತು; ಕಂಬನಿ ಉಕ್ಕಿತು; ಉಪ್ಪೇಗ ಹೆಚ್ಚಿತು; ತನಗೂ ಹಾಗೆಯೇ ನಿದ್ದೆ ಬಂದುಬಿಟ್ಟದೆ; ನಿದ್ದೆ ಬಂದದ್ದರ ಅರಿವೇ ಇಲ್ಲ; ಈಗ ಅವನ ಪಕ್ಕದಲ್ಲಿ ಮಲಗಿರುವುದಂತೂ ವಿಚಿತ್ರವಾಗಿದೆ! ಅವನೇ ತನ್ನನ್ನು ಹಾಗೆ ಮಲಗಿಸಿರಬೇಕು. . . ಇದ್ದುಕ್ಕಿದ್ದ ಹಾಗೆ ಜಯಲಕ್ಷ್ಮಿಯ ಕಣ್ಣುಗಳ ತುಂಬ ಕಣ್ಣೀರು ತುಂಬಿ ಕೋಡಿವರಿಯಿತು. ದುಃಖದ ಕಂಬನಿಯಲ್ಲ, ಆನಂದಬಾಷ್ಪ. ತಾನು ಇನ್ನು ಧನ್ಯ ಎಂದು ಕೊಂಡಳು. ಮನಸ್ಸಿಲ್ಲದ ಮನಸ್ಸಿನಿಂದ ಪತಿಯ ತೋಳ್ಳಾ-ಸೇರಿಯನ್ನು ಬಿಡಿಸಿಕೊಂಡು, ಆವನಿಗೆ ಸರಿಯಾಗಿ ಹೊದ್ದಿಕೆ ಹೊದಿಸಿ, ಅಟ್ಟಿದಿಂದ ಕೆಳಗಿಳಿದು ಬಂದು ತನ್ನ ಹಾಸಿಗೆಯ ಮೇಲೆ ಮಲಗಿಕೊಂಡಳು.

ಬೆಳಗ್ಗೆ ನಾರಾಯಣಮಾತ್ರ ಹೊತ್ತಿಗೆ ಮುಂಚೆಯೇ ಎದ್ದು; ಪಕ್ಕದಲ್ಲಿ ಜಯಲಕ್ಷ್ಮಿ ಇರಲಿಲ್ಲ. ತನಗಿಂತ ಮುಂಚೆಯೇ ಎದ್ದುಹೊಗಿರಬೇಕೆಂದು ಎಣಿಸಿದ.

ಬೆಳಗಾಗ ಗೌರಿ ಜಯಲಕ್ಷ್ಮಿಯ ಮುಖ ಕಂಡೊಡನೆಯೇ, “ನಿನ್ನ ಸಾಹಸದ ಫಲ ಏನಾಯಿತು? ” ಎಂದು ಕೇಳುವಂತೆ ಕುಶಾಹಲದ ದೃಷ್ಟಿಯನ್ನು ಆವಳ ಕಡೆಗೆ ಬೀರಿದಳು. ಗೌರಿಯ ದೃಷ್ಟಿಯ ಆರ್ಥವನ್ನು ಅರಿತು ಜಯಲಕ್ಷ್ಮಿ ಮುಗುಳುನಗೆಯಿಂದ ಉತ್ತರ ಕೊಟ್ಟಳು.

೧೦

### ಕಷ್ಟಪಟ್ಟ ಮೇಲೆ ಅನುಭವಸುವ ಸುಖದ ಜೀವಿ ಹೆಚ್ಚು

ಮಾರನೆಯ ರಾತ್ರಿ ನಾರಾಯಣಮೂರ್ತಿ ಹೊತ್ತಿಗೆ ಮುಂಚೆಯೇ ಮನೆಗೆ ಬಂದ. ಅಂದೂ ಜಯಲಕ್ಷ್ಮಿಯೇ ಆಡುಗೆ ಮಾಡಿದ್ದಳು. ಹಿಂದಿನ ರಾತ್ರಿ ಸಡೆದಿದ್ದ ಸಂಗತಿಗಳೆಲ್ಲವನ್ನೂ ಜಯಲಕ್ಷ್ಮಿ ಗೌರಿಗೆ ಸೂಕ್ಷ್ಮವಾಗಿ ವಿವರಿಸಿದ್ದಳು; ಇದೆಲ್ಲವನ್ನೂ ಗೌರಿಯಂದ ವೆಂಕಮೃನವರು ಅರಿತಿದ್ದರು. ಜಯಲಕ್ಷ್ಮಿಗೆ ತಾನೇ ಗಂಡನಿಗೆ ಬಡಿಸಬೇಕೆಂಬ ಆವೇಕ್ಕೆಯಿತ್ತು. ಆದರೆ, ವೆಂಕಮೃನವರು ತಾನೇ ಬಡಿಸುವುದಾಗಿ ಹೇಳಿದರು. ಬಡಿಸುವಾಗ ಮಗನ ಕೂಡ ಒಂದೆರಡು ಮಾತಾಡಬೇಕೆಂಬುದು ಆವರ ಆಶಯವಾಗಿತ್ತು.

ಮಗ ಉಟಕ್ಕೆ ಕುಳಿತಾಗ ವೆಂಕಮೃನವರು ಆ ಮಾತು ಈ ಮಾತು ಆಡುತ್ತೇ ಮೇಲ್ಲನೇ ಜಯಲಕ್ಷ್ಮಿಯ ಮಾತ್ರಿತಿದರು; ಜಯಲಕ್ಷ್ಮಿಯ ಹೆಸರು ಕೇಳಿದ ಕೂಡಲೇ ರೇಗುತ್ತಿದ್ದ ಆವನು ಇಂದು ಸವಾಧಾನವಾಗಿದ್ದು. ಮಗ ಸುಮುಖನಾಗಿದ್ದಾನೆಂದು ಅವಿತು ತಾಯಿ ತಮ್ಮ ಮುಖ್ಯಶಯವನ್ನು ತಿಳಿಸಿದರು:

“ನಾಣು, ಇನ್ನು ಹೀಗೆಯೇ ಸುವ್ಯಾಸಿರುವುದು ಚಿನ್ನಲ್ಲ. ಶಾಸ್ತ್ರವೂ ಸಡೆದುಹೋಗಲಿ. ನಾಳೆಯೇ ನಾಗಪ್ರಾನವರಿಗೆ ಕಾಗದ ಹಾಕಿಬಿಡು. ಸಂಕೋಚವಟ್ಟುಕೊಂಡರೆ ಆಗುವುದಿಲ್ಲ. ಇನ್ನು ಯಾರೂ ಇಲ್ಲ ಬರೆಯುವವರು. ನೀನೇ ಒಂದು ಪಂಕ್ತಿ ಬರೆದುಹಾಕಿಬಿಡು.”

**ನಾರಾಯಣಮೂರ್ತಿ ಮೌಳವಾಗಿದ್ದು.**

“ಯಾಕೆ, ಅನುಮಾನನೇನು?” ಎಂದು ಕೇಳಿದರು ಆವರು.

“ಆಗಲಿ” ಎಂದ ಆವನು.

ವೆಂಕಮೃನವರಿಗೆ ಹಿಡಿಸಲಾರದಮ್ಮು ಸಂತೋಷವಾಯಿತು.

ಉಟ ಆದ ಕೂಡಲೇ ನಾರಾಯಣಮೂರ್ತಿ ಹೋಗಿ ಹಾಸಿಗೆಯ ಮೇಲೆ ಉರುಳಕೊಂಡು, ಕೈಲಿ ಒಂದು ಪುಸ್ತಕ ಹಿಡಿದುಕೊಂಡು ಓದ ತೊಡಗಿದ. ಆದರೆ ಓದು ಮುಂದಕ್ಕೆ ಸಾಗದಿಯೋಯಿತು. ನಿನ್ನೆ ಯಂತೆಯೇ ಜಯಲಕ್ಷ್ಮಿ ಬರಬಹುದೇನೋ ಎಂದು ನಿರೀಕ್ಷಿಸುತ್ತಿದ್ದು. ಆವಳು ಬಂದರೆ,

ಇಂದು ಎಚ್ಚರವಾಗಿದ್ದು ಅವಳಿಂದನೆ ಒಂದೆರಡು ನಾಥಾಡಬೇಕೆಂದು ಮಾಡಿಕೊಂಡಿದ್ದು.

ಜಯಲಕ್ಷ್ಮಿ ತನ್ನ ಉಟ ಮುಗಿಸಿಕೊಂಡು ಕೋಣಿಗೆ ಬಂದಳು. ಅವಳು ಕೋಣೆಯ ಬಾಗಿಲು ಹಾಕಿಕೊಂಡ ಸದ್ಗು ನಾರಾಯಣಮೂರ್ತಿಗೆ ಕೇಳಿಸಿತು.

ಜಯಲಕ್ಷ್ಮಿ ವೋವಲು ತನ್ನ ಹಾಸಿಗೆಯ ಮೇಲೆ ಮಲಗಿಕೊಂಡಳು. ಅದರೆ ಅವಳ ಮನಸ್ಸೆಲ್ಲ ನಾರಾಯಣಮೂರ್ತಿಯ ಮೇಲೆಯೇ ಇತ್ತು. ಅವನು ಎಚ್ಚರವಾಗಿರುವಾಗಲೇ ಇಂದು ಅವನ ಬಳಿ ಹೋಗಬೇಕೆಂದು ಅವಳು ನಿರ್ಧರಿಸಿಕೊಂಡಿದ್ದಳು. ಅವರ ಹಾಗೆ ಮಾಡಲು ಏಕೋ ತಕ್ಕಣ್ಣ ಢೈರ್ಯ ಬಾರದಿಹೋರಿಯಿತು. ಹಿಂದಿನ ರಾತ್ರಿಯ ತನ್ನ ವರ್ತಸನೆಯ ಬಗ್ಗೆ ಪತಿಯೇನಾದರೂ ಕೋಣಿಸಿಕೊಂಡಿದ್ದರೆ ವಾತ್ರ ತನ್ನ ಆಸೆಯೆಲ್ಲ ಮಣ್ಣಗೂಡಿದ ಹಾಗೆಯೇ ಎಂದು ಬಗೆವಟ್ಟು. ಅದರೆ ಹಾಗೆ ಕೋಪಗೊಂಡಿರಲಾರನೆಂದು ಇನ್ನೊಮ್ಮೆ ತೋರುತ್ತಿತ್ತು; ಅಗ, ನೊಟ್ಟಿಲು ಹತ್ತಿ ಮೇಲಕ್ಕೆ ಹೋಗಲೇ ಎನ್ನಿಸುತ್ತಿತ್ತು. ಹೀಗೆ, ಹೋಗಲೋ ಬೇಡಸೋ ಎಂದು ಅವಳು ತಾಗು ಮನಸ್ಸಿನಿಂದ ಕಾಡಿರಲು, “ಜಯಲಕ್ಷ್ಮಿ” ಎಂಬ ದನಿ ಬಂದಿತು ಮೇಲಿನಿಂದ. ಇದನ್ನು ಕೇಳಿ, ಕುಂಟಿಗೆ ಕಾಲುಬಂದಂತಾಯಿತು ಅವಳಿಗೆ.

ಪತಿಯ ಬಳಿಗೆ ಹೋಗಬೇಕೆಂದಿದ್ದ ಅವಳ ಆಸೆಗೆ ಆಸರೆಯೇನೋ ದೊರೆಯಿತು; ಅದರೆ, ಈಗ ಅವಳಿಲ್ಲಿ ಒಂದು ಲಜ್ಜೆ, ಒಂದು ಬಿಗುವಾನ - ಇವು ತಲೆಹಾಕಿದುವು. ಅದರೆ, ಮತ್ತೊಮ್ಮೆ, “ಜಯಲಕ್ಷ್ಮಿ, ಬಾ ಇಲ್ಲಿ” ಎಂದು ನಾರಾಯಣಮೂರ್ತಿ ಕರೆದಾಗ, ಲಜ್ಜೆ ಲಘುವಾಗಿ, ಬಿಗುವಾನ ಬಯಲಾಗಿ, ಅವಳು ಸುನ್ನನೆ ಮೇಲಕ್ಕೆ ಹತ್ತಿ ಹೋಗಿ, ತಲೆಬಾಗಿ ಪತಿ ದೇವನ ಮುಂದೆ ನಿಂತಳು.

“ಬಾ, ಭಾಗ್ಯಲಕ್ಷ್ಮಿ, ಕುಲತುಕೊ” ಎಂದ ನಾರಾಯಣಮೂರ್ತಿ.

“ನನ್ನನ್ನ ಇಮ್ಮು ದಿವಸ ಮರೆತಿದ್ದವರಿಗೆ ನನ್ನ ಹೆಸರು ಹೀಗೆ ನೆನಪಿರುತ್ತೆ? ನನ್ನ ಹೆಸರು ಭಾಗ್ಯಲಕ್ಷ್ಮಿಯಲ್ಲ, ಜಯಲಕ್ಷ್ಮಿ.”

“ನನಗೂ ಗೊತ್ತಿದೆ, ಜಯಲಕ್ಷ್ಮಿ. ಅದರೆ, ನೀನು ನನ್ನ ಭಾಗ್ಯಲಕ್ಷ್ಮಿ ಇದುವರೆಗೂ... ಬಹಳ ಕವ್ಯಪಡಿಸಿದ್ದೇನೇ... ಕೋಣಿಸಿಕೊಳ್ಳಬೇಡ...”  
ಇಂದು ಅವಳ ಭುಜದ ಮೇಲೆ ಕೈಯಿಂಟ್ಟು.

“ ಮೊದಲೇ ಸುಖಪಟ್ಟರೆ ಅಮೇಲೆ ಕಷ್ಟ ಬರುತ್ತೆ ; ಮೊದಲೇ ಸ್ವಲ್ಪಿ ಕಷ್ಟಪಟ್ಟರೆ, ಅಮೇಲೆ ಸುಖವೇ ಉಳಿದಿರಬೇಕು. ಕಷ್ಟಪಟ್ಟ ಮೇಲೆ ಅನುಭವಿಸುವ ಸುಖದ ಬೆಲೆ ಹೆಚ್ಚು.”

“ ಎಷ್ಟು ಬುದ್ಧಿವಂತೆಂಳಿ ವಾತಾಡುತ್ತಿ ! ಇಷ್ಟು ಯಾರೇ ನಿನಗೆ ಕಲಿಸಿದವರು, ಹಳ್ಳಿಯ ಹುಡುಗಿಗೆ ! ”

“ ಕಷ್ಟ ಅನುಭವಿಸಿದ್ದರ ಫಲ, ನಿಮ್ಮ ವಾತ ” ಎಂದು ಮುಗುಳುನಗೆ ನಕ್ಕಳು ಜಯಲಪ್ಪಿತ್ತು.

“ ಹೋಗಲಿ, ಯಾಕೆ ಮೇಲಕ್ಕೆ ಬಂದದ್ದು ? ”

“ ನಿಮ್ಮನ್ನು ಬೇಡಿಕೊಳ್ಳಬುದಕ್ಕೆ – ನನ್ನನ್ನು ನಿಮ್ಮ ಪಕ್ಷಿಯಾಗಿ ಅಲ್ಲದೆ ಹೋದರೆ ಪಾದಸೇವಕಿಯಾಗಿ ಸ್ವೀಕರಿಸಿ ಎಂದು.”

“ ನಿನು ಬೇಡಿಕೊಳ್ಳಲೂ ಇಲ್ಲ, ನಾನು ಆಗಲಿ ಎಂದು ಅಷ್ಟು ಕೊಡಲೂ ಇಲ್ಲ. ಅಂತೂ ನಿನ್ನ ರಾತ್ರಿ ಬಂಧ ಹೊತ್ತು ನನ್ನ ಪಾದ ಸೇವೆ ವಾಡಿರಬೇಕು, ಅಲ್ಲವೇ ಭಾಗ್ಯಲಕ್ಷ್ಮಿ ” ಎಂದು ನಾರಾಯಣಮೂರ್ತಿ ನನ್ನನಗೆ ನಕ್ಕೆ.

“ ನನ್ನ ಹೆಸರು ಭಾಗ್ಯಲಕ್ಷ್ಮಿ ಅಲ್ಲ ಅಂದರೆ ಅದೇ ಮತ್ತೆ ” ಎಂದು ಹುಸಿ ಕೋವ ನಿರ್ಪಿಸಿದಳು ಜಯಲಪ್ಪಿತ್ತು.

“ ಅಬ್ಬ, ಸ್ವಲ್ಪಿ ಸಲಿಗೆ ಕೊಟ್ಟರೆ ಸಾಕು ಹೆಂಗಸರಿಗೆ, ಕಲಿತ ವಾತನ್ನೆಲ್ಲ ಆಡಬಿಡುತ್ತಾರೆ. ನಿನಗೆ ಇಷ್ಟು ವಾತು ಬರುತ್ತದೆಯೇ ಎಂದುಕೊಂಡಿದ್ದೆ.”

“ ನನ್ನ ಬಾಯಿಗೆ ಬಿಗ ಹಾಕಿದ್ದವರೂ ಸೀವೆ, ತೆಗೆದವರೂ ಸೀವೆ.”

“ ನಾಳ ನಿಮ್ಮ ತಂಡೆಗೆ ಕಾಗದ ರೂಕುತ್ತೇನೆ, ಜಯ.”

“ ಏನಂತ ? ”

“ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಅಂತ.”

“ ಯಾರಾಕೆ ? ”

“ ಮತ್ತೆ ಕರೆದುಕೊಂಡು ಬರುವುದಕ್ಕಾಗಿ.”

ಜಯಲಪ್ಪಿಗೆ ನಗುವನ್ನು ತಡೆಯಲಾಗಲಿಲ್ಲ ; ಗೊಳ್ಳನೇ ನಕ್ಕಳು. ನಾರಾಯಣಮೂರ್ತಿ ಶವಳ ಕ್ಕೆ ಒಡಿದುಕೊಂಡ.

“ಇನ್ನು ಹೋಗುತ್ತೇನೆ, ಬಿಡಿ” ಎಂದಳು ಜಯಲಕ್ಷ್ಮಿ. ತುಸಿ  
ಹೊತ್ತು ಇಬ್ಬರೂ ನಾತಾಡಲಿಲ್ಲ, ಮೌನವಾಗಿದ್ದರು; ನಾತಿನಿಂದ ವೈಕ್ಯ  
ಪಡಿಸಲು ಸಾಧ್ಯವಿಲ್ಲದ ಒಲವನ್ನು ಮೌನದಿಂದಲೇ ವೈಕ್ಯಪಡಿಸುತ್ತಿದ್ದರು.

ಕೊನೆಗೆ ಜಯಲಕ್ಷ್ಮಿ ಕೆಳಕ್ಕೆ ಇಳಿದು ಬಂದು ಮಲಗಿಕೊಂಡಳು:  
ನಾರಾಯಣಮೂರ್ತಿ ದೀಪ ಆರಿಸಿ ಮಲಗಿಕೊಂಡ.

## ೨೧

## ಜಯಲಕ್ಷ್ಮಿ ಭಾಗ್ಯಲಕ್ಷ್ಮಿಯಾಗಿ ಮನಸೆಗೆ ಬಂದಳು

ನಾರಾಯಣಮೂರ್ತಿ ತಾನು ಉದ್ದೇಶಿಸಿದಂತೆ ನಾಗಪ್ರನವರಿಗೆ ಕಾಗದ  
ಬರೆದ. ನಾಗಪ್ರನವರು ಬಂದು ಮಗಳನ್ನು ಕರೆದುಕೊಂಡು ಹೋದರು.  
ಕೆಲ ದಿನಗಳಾದಮೇಲೆ, ಒಕ್ಕೆಯ ಲಗ್ನ ನೋಡಿ ಶುಭಸ್ತಸ್ತಕ್ಕೆ ಏವಾರು  
ಮಾಡಿದರು.

ಪ್ರಸ್ತುತಕ್ಕೆ ವೆಂಕಮೃನವರೂ ಗೌರಿಯೂ ಹೋಗಿದ್ದರು. ಪ್ರಸ್ತುವಾದ  
ಮೇಲೆ ಹಿಂದಿರುಗಿ ಬರುವಾಗ ನಾರಾಯಣಮೂರ್ತಿ ಹೆಂಡತಿಯನ್ನೂ ಜೊತೆ  
ಯಲ್ಲಿ ಕರೆದುಕೊಂಡು ಬಂದ.

ನಾಗಪ್ರನವರು ತಮ್ಮ ಸ್ವಯಾಜಿತ ಆಸ್ತಿಯಾದ ಮನೆ, ಎರಡು  
ಮೂರು ತೋಟ ಮತ್ತು ಇಪ್ಪತ್ತು ಎಕರೆ ಗಡ್ಡೆ, ತಾವು ಗಳಿಸಿಟ್ಟಿದ್ದ ಹತ್ತು  
ಹದಿನ್ನೆಂದು ಸಾವಿರ ರೂಪಾಯಿ, ಎರಡು ಮೂರು ಸೇರಿನಮ್ಮೆ ಭಂಗಾರ—  
ಇವಿಷ್ಟನ್ನೂ ಜಯಲಕ್ಷ್ಮಿಗೂ ನಾರಾಯಣಮೂರ್ತಿಗೂ ಕೊಟ್ಟಬಿಟ್ಟರು.  
ಜಯಲಕ್ಷ್ಮಿ ಸಿಜವಾಗಿಯೂ ನಾರಾಯಣಮೂರ್ತಿಯ ಭಾಗ್ಯಲಕ್ಷ್ಮಿಯಾಗಿ  
ಬಂದಳು. ಇಷ್ಟರಿಂದಲೇ ನಾರಾಯಣಮೂರ್ತಿ ಸುಖವಾಗಿ ಜೀವಿಸಬಹುದು  
ದಾಗಿತ್ತು. ಮಾನಸಿಂದ ಬಂದ ಆಸ್ತಿಯಲ್ಲವನ್ನೂ ತನ್ನ ಹೆಂಡತಿಯ  
ಹೆಸರಿನಲ್ಲೇ ಇಟ್ಟಬಿಟ್ಟು, ತನ್ನ ಉದ್ದೋಗವನ್ನು ಬಿಡಬೇ,  
ಅದರ ಸಂಬಳ  
ದಿಂದಲೇ ಸರಳವಾದ ಜೀವನ ನಡನ್ನುತ್ತಿದ್ದನು.

೨೨

### ಕಪ್ಪು ನೋಡದಲ್ಲಿ ಹಂಟ್ಪುವ ಮಿಂಚಿನಂತೆ

ಜಯಲಕ್ಷ್ಮಿ ತುಂಬು ಬಸಿರಿ. ಬಾಣಂತನಕ್ಕೆ ತೌರುಮನೆಗೆ ಹೋಗಿದ್ದಳು. ಅವಳಿಗೆ ಚೊಚ್ಚಲು ಮಗು ಗಂಡಾಗಬೇಕೆಂದು ವೆಂಕನ್ನು ನವರ ಹೆಬ್ಬಿಯಕೆ. ಗೌರಿಗೇನೋ ಯಾವುದಾದರೂ ಸಂತೋಷವೇ. ಹೆಣ್ಣುದರೆ ಎಲ್ಲಿ ಜಯಲಕ್ಷ್ಮಿಯ ಹಾಗೇ ಕಪ್ಪಾಗಿ ಮುಟ್ಟಿಬಿಡುತ್ತದೆಯೋ! ಆದ್ದರಿಂದ, ಗಂಡಾದರೇ ಮೇಲು, ಕಪ್ಪಾಗಿದ್ದರೂ ಪರವಾಯಿಲ್ಲ— ಎಂದು ವೆಂಕನ್ನನವರ ಎಡಿಕೆ. ಹೆಣ್ಣು ಕಪ್ಪು ಎಂದು ಬೀಸಾಡು ಪುದಕ್ಕೆ ಆಗುತ್ತದೆಯೇ? ಕಪ್ಪು ಜಯಲಕ್ಷ್ಮಿಯನ್ನು ಮದುವೆಮಾಡಿ ಕೊಂಡು ನಾರಾಯಣಮೂರ್ತಿ ಸುಖವಾಗಿ ಸಂತೋಷವಾಗಿ ಇಲ್ಲವೇ? ಕಪ್ಪೊ ಬಿಳುಸ್ತೋ— ಹೆಣ್ಣು ಅಂತ ಹುಟ್ಟಿದ ಮೇಲೆ ಅದರ ಕೈಹಿಡಿಯುವ ಗಂಡೊಂಪು ಮುಟ್ಟಿಯೇ ಇರುತ್ತೇ, ಜನ ಏಕೆ ಹೀಗೆ ಹೆಣ್ಣು ಹೆಣ್ಣು ಎಂದು ಬೀಳುಗಳೆಯುತ್ತಾರೋ, ಸ್ವಲ್ಪವಾದರೂ ಬುದ್ಧಿಯಿಲ್ಲ— ಎಂದು ಗೌರಿಯ ವಾದ.

ಒಂದು ದಿನ, ಶನಿವಾರ, ಗೌರಿ ತುಂಟನಗೆ ಬೀರುತ್ತ ತಮ್ಮನನ್ನು ಕೇಳಿದಳು:

“ನಾಣು, ಗಂಡಾದರೆ ಏನು ಹೆಸರಿಡುತ್ತಿ?”

“ಕೂಸು ಹುಟ್ಟಿವುದಕ್ಕೆ ಮುಂಚೆ ಕುಲಾವಿ ಹೊಲಿಸಿದರು ಅಂದ ಹಾಗೆ, ಈಗ ಯಾಕೆ ಅದರ ಯೋಚನೆ? ಮುಟ್ಟಿದ ಮೇಲೆ ಹೆಸರಿಡದೆ ಇರುತ್ತೇವೆಯೇ?”

“ಹಾಗಲ್ಲ, ನಾಣು. ಈಗಲೇ ಸಿಕ್ಕಿಯ ಮಾಡಿಟ್ಟುಕೊಂಡಿದ್ದರೆ, ಮನಸ್ಸಿನ ಆಶಂಕ ಕಳಿಯುತ್ತೇ, ಅಷ್ಟೇ.”

“ನೀನೇ ಹೇಳು, ನಿನ್ನ ಮನಸ್ಸಿನಲ್ಲೇನಿದೆ?”

“ಅಪ್ಪಣಿ ಹೆಸರಿಡೋಣ ಅಂತ.”

“ಆಗತ್ಯವಾಗಿ ಆಗಬಹುದು. ನನಗೆ ಒಸ್ಸಿಗೆ.”

“ಹೋಗಲಿ, ಹೆಣ್ಣು ಮಗುವಾದರೋ?”

“ನನಗೂ ಅದೇ ಭಯ. ಎಲ್ಲಿ ಹೆಣ್ಣು . . .”

“ನಾಱು, ಏನೋ ಇದು, ನೀನೂ ಎಲ್ಲರ ಹಾಗೇ ಆಡುತ್ತಿ. ಹೆಣ್ಣು ಅಂದರೆ ಅಪ್ಪು ಸಿಕ್ಕಷ್ಟವೇ ?”

“ಹೆಣ್ಣು ಹುಟ್ಟಿತೆ ಅನ್ನ ವ ಭಯವಲ್ಲ. ಹುಟ್ಟಿದರೆ ಎಲ್ಲಿ ಅವಳನ್ನು ಹೊತ್ತುಕೊಂಡು ಕರೀಕಲ್ಲು ಬೊಂಬಿಯ ಹಾಗೆ ಹುಟ್ಟಿತೆಯೋ ಅಂತ ಭಯ, ಅಷ್ಟೇ” ಎಂದು ನಾರಾಯಣಮೂರ್ತಿ ನಕ್ಕೆ.

“ಕವ್ವಾಗಿ ಹುಟ್ಟಿದರೆ ತಾನೇ ಏನು ನಷ್ಟ? ಜಯಲಕ್ಷ್ಮಿ ಈಗ ಸುಖವಾಗಿಲ್ಲವೇ ?”

“ಎಲ್ಲರೂ ನಷ್ಟ ಹಾಗೇ ಇರುತ್ತಾರೆಯೇ ಗೌರಿ? ಅಲ್ಲದೆ, ನಷ್ಟ ಮಾವನವರ ಹಾಗೆ ‘ಮೋಸ’ಮಾಡಿ ಹೆಣ್ಣುಕೊಡುವ ವಿಧೆ ಮಾತ್ರ ನನಗೆ ಬರದು! ಹಗಲಿನಲ್ಲಿ ಹೆಣ್ಣು ತೋರಿಸುತ್ತೇನೆ. ಇಷ್ಟಪಟ್ಟಿರು ಮಾಡಿಕೊಳ್ಳಲಿ, ಇಲ್ಲದಿದ್ದರೆ ಬಿಡಲಿ. ಗಂಡುಮುಗ ಅಂತ ತಿಳಿದು ಕೊಂಡು ಸಾಕುತ್ತೇನೆ.”

“ಸರಿ, ಬಿಡು ಮತ್ತೆ, ಇನ್ನು ಭಯ ಪಕೆ? ಪಾಪ, ಜಯಲಕ್ಷ್ಮಿಯೂ ಸಿನ್ನ ಹಾಗೇ ಭಯವಟ್ಟುಕೊಂಡಿದಾಳೆ. ತನ್ನ ಹಾಗೇ ತನ್ನ ಮಗಳೂ ಎಲ್ಲಿ ಕಷ್ಟಪಡಬೇಕಾಗುತ್ತದೆಯೋ ಅಂತ ಅವಳ ಭಯ.”

“ಅವಳು ಏನು ಕಷ್ಟಪಟ್ಟದ್ದೆಂದ್ದೀ, ಕಾಣಿ!”

“ಬಹಳ ಕಷ್ಟಪಡಲಿಲ್ಲ ಅಂತನ್ನು. ಎಲ್ಲೋ ಸ್ವಲ್ಪ ಕಾಲ; ಅವಳ ಭಾಗಕ್ಕೆ ಅದೇ ಒಂದು ಯುಗವಾಗಿತ್ತು, ಅಷ್ಟೇ. ಹೋಗಲಿ ಬಿಡು, ಈಗ ಆ ಮಾತ್ರೇಕೆ. ಹೆಣ್ಣುದರೆ ಹೆಸರೇನಿಡುತ್ತಿ ಹೇಳು.”

“ನೀನೇ ಹೇಳು.”

“ಇಲ್ಲ, ನೀನು ಹೇಳಬೇಕು. ಗಂಡಿನ ಹೆಸರು ನಾನು ಹೇಳಿದೇನೆ. ಹೆಣ್ಣಿನ ಹೆಸರು ನೀನೇ ಹೇಳಬೇಕು.”

“ನಷ್ಟ ಮನಸ್ಸಿನಲ್ಲಿ ಭಾಗ್ಯಲಕ್ಷ್ಮಿ ಅಂತ ಇಡೋಣ ಅಂತ.”

“ಅಂತೂ ಒಂದು ಲಕ್ಷ್ಮಿ ಆಗಬೇಕು. ಅಮೃನ ಹೆಸರು ಇಟ್ಟಿದ್ದರೂ ಲಕ್ಷ್ಮಿಯೇ – ವೆಂಕಟಲಕ್ಷ್ಮಿ. ವೆಂಕಟಲಕ್ಷ್ಮಿ ಏಕೋ ಚೆನ್ನಾಗಿಲ್ಲ. ಅಮೃನಿಗೆ ಸ್ವಲ್ಪ ಕೊಪ ಬರುತ್ತೇನೋ. ಒಂದರೆ ಒಂದುಕೊಳ್ಳಲಿ. .

ಜಯಲಕ್ಷ್ಮಿ ತಂದಿರುವ ಭಾಗ್ಯವಷ್ಟೇ ಸಾಲದು, ಇನ್ನಿಮ್ಮೆ ಬೆಳೆಯಲಿ ಅಂತಲೋ ನಿನ್ನ ದುರಾಸೇ!” ಎಂದು ಹಾಸ್ಯವಾಗಿ ಕೆಣಕಿದಳು ಗೌರಿ.

“ಬೆಳೆಯುವ ಹಾಗಿದ್ದರೆ ಬೆಳೆಯಲಿ. ಈ ಲಕ್ಷ್ಮಿ ಬಡವನ ಮನೆಗೆ ತಂದ ಭಾಗ್ಯವನ್ನು ಆ ಲಕ್ಷ್ಮಿ ಇನ್ನೊಬ್ಬ ಬಡವನ ಮನೆಗೆ ತೆಗೆದು ಕೊಂಡು ಹೋದರೂ ಸಂತೋಷವೇ.”

“ಮತ್ತೆ ಭಿಕ್ಷುಕ್ಕೆ ಯೋಗಬೇಕಾಗುತ್ತೆ ಅಷ್ಟೇ. ಗಂಡುಮಕ್ಕಳಾದರೆ ಏನು ಮಾಡುತ್ತಿ, ಅವರಿಗೆ ಏನೂ ಇಡಬೇಡವೇ?”

“ಮೊದಲು ಹೆಣ್ಣಾಗಲಿ, ಆಮೇಲೆ ಗಂಡು.”

“ಓಹೋ, ಅಂತೂ ರಾಯರಿಗೆ ಮೊದಲು ಹೆಣ್ಣೀ ಆಗಬೇಕೋ? ನಿನ್ನ ಪ್ರಾರ್ಥನೆಯನ್ನು ದೇವರು ಸಲ್ಲಿಸಿದ್ದಾನೆ” ಎಂದು ಗೌರಿ ಮಡಿಲಿ ನಲ್ಲಿ ಇಟ್ಟುಕೊಂಡಿದ್ದ ಕಾಗದವನ್ನು ತೆಗೆದು ನಾರಾಯಣಮೂರ್ತಿಯ ಕ್ರೀಗಿ ಹಾಕಿದಳು.

ನಾರಾಯಣಮೂರ್ತಿ ತವಕದಿಂದ ವಾನನವರು ಬರೆದಿದ್ದ ಕಾಗದ ಓದಿಕೊಂಡ. ಶುಕ್ರವಾರ ಬೆಳಗ್ಗೆ ಜಯಲಕ್ಷ್ಮಿ ಹೆಣ್ಣುಮಗುವನ್ನು ಹಡೆದಿದ್ದ ಹೀಂದೂ, ಮಗು ಬಾಣಂತಿ ಸುಖವಾಗಿದ್ದಾರಿಂದೂ, ನಾರಾಯಣ ಮೂರ್ತಿ ತಾಯಿತಂಗಿಯರೊಡಗೂಡಿ ನಾಮಕರಣಕ್ಕೆ ಬರಬೇಕೆಂದೂ ಕಾಗದ ಬರೆದಿತ್ತು.

ಶುಭ ಸಮಾಚಾರ ಕೇಳಿ, ಹೆಂಕಮ್ಮನವರು ಮೋಹನ್ನಿಗನನ್ನು ಕಾಣ ಬೇಕೆಂದಿದ್ದ ಚೆಬ್ಬಿಯಕೆ ಸದೆ ಮರೆತು ಹಿಗ್ಗಿದರು!

ನಾಮಕರಣವೂ ಆಯಿತು. ಮಗುವಿಗೆ ಭಾಗ್ಯಲಕ್ಷ್ಮಿಯೆಂದೇ ಹೆಸರಿಡಲಾಯಿತು. ಆದರೆ, ಭಾಗ್ಯಲಕ್ಷ್ಮಿ ಕಪ್ಪಾಗಿರಲಿಲ್ಲ! ಇದರಿಂದ ಜಯಲಕ್ಷ್ಮಿಗೆ ಆಶ್ಚರ್ಯಮಿಶ್ರವಾದ ಸಂತೋಷವುಂಟಾಗಿತ್ತು.

“ಕಪ್ಪಿಮೋಡದಲ್ಲಿ ಮಟ್ಟಿವ ಮಂಚಿನಂತೆ, ನಿನ್ನ ಮಗು” ಎಂದು ನಾರಾಯಣಮೂರ್ತಿ ಬಾರಿಬಾರಿಗೆ ಹಾಸ್ಯಮಾಡುತ್ತಿದ್ದ.

೨೩

### ಮಾವನವರೋಡನೆ ಮಾತುಕತೆ

ಮಗುವಿಗೆ ಆರು ತಿಂಗಳು ತುಂಬಿದ ಮೇಲೆ ಏಳನೀಯ ತಿಂಗಳಲ್ಲಿ ಒಳ್ಳೆಯ ದಿನ ನಾಗಪೂನವರೂ ಅವರ ಹೆಂಡತಿಯೂ ಸೊಸೆಯನ್ನೂ ಹೊಮ್ಮುಗುವನನ್ನೂ ಅಳಿಯನ ಮನೆಗೆ ಕೆರೆದುಕೊಂಡು ಬಂದರು.

ಇಷ್ಟಹೊತ್ತಿಗೆ ನಾರಾಯಣಮೂರ್ತಿ ಶ್ರೀರಾಮಪೇಟೆಯಲ್ಲಿ ದೊಡ್ಡ ಉಪ್ಪರಿಗೆ ಮನೆ ಕಟ್ಟಿಸಿದ್ದ್ವಾರೆ. ಉಪ್ಪರಿಗೆ ಮನೆ ಕಟ್ಟಿಸಿದ ಮೇಲೆ ಸುತ್ತು ಮತ್ತಿನ ಜನ ನಾರಾಯಣಮೂರ್ತಿ ಗಣ್ಯಮನುಷ್ಯನೆಂದು ತಿಳಿಯ ತೊಡಗಿದರು. ಹೆಂಡತಿ ಮಗು ಬಂದ ಮೇಲೆ ಹೊಸ ಮನೆಗೆ ಹೋಗುವುದೆಂದು ನಾರಾಯಣಮೂರ್ತಿ ನಿಷ್ಪತ್ತಿ ಮಾಡಿದ್ದ್ವಾರೆ.

ಮಗುವನನ್ನು ಕರೆದುಕೊಂಡು ಬಂದು ಎರಡು ಮೂರು ದಿನಗಳಾಗಿದ್ದ್ವಾರೆ. ಅಂದು ಭಾನುವಾರ. ಉಟ್ಟವಾದ ಬಳಿಕ ಚಾಪೆಯ ಮೇಲೆ ಮಾವನೂ ಅಳಿಯನೂ ಎಲೆಯಡಕೆ ತಗಿಯತ್ತು ಮಾತಾಡುತ್ತ ಕುಳಿತ್ತಿದ್ದರು; ದೂರದಲ್ಲಿ ಭಾಗ್ಯಲಕ್ಷ್ಮಿ ಕೈಕಾಲಾಡಿಸುತ್ತು, ತನಗೆ ತಾನೇ ಆಡಿಕೊಳ್ಳುತ್ತ ಮಲಗಿತ್ತು. ನಾಗಪೂನವರು ತಾವು ಹೊರಡುವ ಪ್ರಸ್ತಾವ ತೆಗೆದರು.

“ಮಾವಯ್ಯ, ತಾವು ಇಷ್ಟ ಬೇಗ ಹೊರಡುವುದೆಂದರೇನು. ತಾವು ಇನ್ನೂ ಸ್ವಲ್ಪ ದಿನ ಇಲ್ಲೇ ಇರಬೇಕು” ಎಂದ ನಾಣು.

“ಇಲ್ಲ, ನಾರಾಯಣಮೂರ್ತಿ. ಬೆಳೆ ಎಲ್ಲ ಕುಯ್ಯಿಗೆ ಬಂದಿದೆ. ಎದುರಿಗೆ ನಿಂತು ಕೆಲಸ ಮಾಡಿಸದೆ ಹೋದರೆ ಕದ್ದುಬಿಡುತ್ತಾರೆ. ಅಲ್ಲದೆ ಮನೆ ನೋಡಿಕೊಳ್ಳುವನರು ಯಾರೂ ಇಲ್ಲ; ಒಬ್ಬ ರೈತನ ವರಕ್ಕೆ ಒಪ್ಪಿಸಿ ಬಂದಿದ್ದೇನೆ. ಸೂರಪು ನನ್ನಿಂದ ದೂರವಾಗಿ ಬಿಟ್ಟಿದ್ದಾನೆ. ನಾನು ಇನ್ನೂ ದತ್ತ ತೆಗೆದುಕೊಂಡಿಲ್ಲವೆಂದು ಅವನಿಗೆ ಮನಸ್ತೂಪ. ನಾನೂ ಮನಸ್ಸು ಬದಲಾಯಿಸಿದ್ದೇನೆ ಅನ್ನು. ಇವೊತ್ತು ನಿನ್ನ ಕೂಡ ಬಾಯಿಬಿಟ್ಟು ಹೇಳುತ್ತೇನೆ. ನಿನ್ನಲ್ಲಿ ಮುಚ್ಚುಮರೆಯೇನು? ದತ್ತ ತೆಗೆದುಕೊಳ್ಳುವುದಿಲ್ಲವೆಂತ ಮಾಡಿದ್ದೇನೆ. ನನ್ನ ಉಳಿಂ

ಆಸ್ತಿಯನ್ನು ಜಯಲಪ್ಪೆತ್ತಿಯ ಹೆಸರಿಗೇ ಬರೆದುಬಿಡಬೇಕೆಂದು ನಿಶ್ಚಯ ವಾಡಿಕೊಂಡಿದ್ದೇನೆ. ನಿನ್ನ ಹೆಸರಿಗೇ ಬೇಕಾದರೂ ಬರೆದು ಬಿಡುತ್ತೇನೆ. ನನಗೆ ನೀನು ಬೇರೆ ಅಲ್ಲ, ಜಯಲಪ್ಪೆ ಬೇರೆ ಅಲ್ಲ. ಉರಿನಲ್ಲಿರುವ ಮನೆಯನ್ನು ವಾರಿಬಿಟ್ಟು ಇಲ್ಲೋ ಒಂದು ಮನೆ ತೆಗೆಯು ಬೇಕೆಂದು ವಾಡಿಕೊಂಡಿದ್ದೇನೆ. ಶವಳೂ ಎಲ್ಲಕೂ ಒಷ್ಟಿದ್ದಾಗೆ. ನಿನ್ನ ಅಭಿಪ್ರಾಯವೇನು ?”

“ವಾವಯ್ಯ, ನನ್ನ ಅಭಿಪ್ರಾಯ ಇರಲಿ. ನಾನು ನಿಮ್ಮೊಡನೆ ಸರಿಯಾಗಿ ವಾತಾಡುತ್ತಿರುವುದು ಇದೇ ಮೊದಲು. ಮದುವೆಯು ಸಂದರ್ಭದಲ್ಲಾ ಆ ಮೇಲೂ ನಿಮ್ಮ ವಿಷಯದಲ್ಲಿ ಬಹು ಕೂರವಾಗಿ ನಡೆದುಕೊಂಡಿದ್ದೇನೆ. ಅದನ್ನೇಲ್ಲ ತಾವು ಮರೆತುಬಿಡಬೇಕೆಂದು ಕೇಳಿ ಕೊಳ್ಳುತ್ತೇನೆ.”

“ನಾರಾಯಣಮೂರ್ತಿ, ಇದೇನು ಹೀಗೆ ವಾತಾಡುತ್ತೀಯೇ ! ಅವರಾದಿ ನಾನೇ ಹೊರತು ನೀನಲ್ಲ. ನನಗೂ ವರಗಳನ್ನು ನೋಡಿ ನೋಡಿ ಸಾಕಾಗಿ ಹೊಗಿತ್ತು. ನೋಡಿದವರೆಖ್ಚ ಹೆಣ್ಣು ಕವ್ವು ಎಂದು ಹಿಂದಿರುಗುತ್ತಿದ್ದರು. ವರದಕ್ಕಿಣಿಯ ಆಸೆಗೆ ಸಹ ಯಾರೂ ಒಷ್ಟಿಕೊಳ್ಳುತ್ತಿರಲಿಲ್ಲ. ‘ಅಯ್ಯೋ ದೇವರೆ, ನಾನು ವಾಡಿದ ಅಂಥ ಪಾಪವೇನು, ಎಲ್ಲಿರೂ ಹುಡುಗಿಯ ಕವ್ವು ಕಾಣುತ್ತದೆಯೇ ಹೊರತು ಅವಳ ಮುಖದ ಸಲ್ಲಿಕ್ಕಣವಾಗಲಿ ಗುಣಸಂಪತ್ತಾಗಲಿ ಗೋಚರವಾಗುವುದಿಲ್ಲ ವಲ್ಲಾ’ ಎಂದು ತುಂಬ ವ್ಯಧಿವಟ್ಟಿಕೊಳ್ಳುತ್ತಿದ್ದೆ. ನನ್ನ ಪೇಚಾಟಿ ಕಂಡು ಸೂರಪ್ಪನ ಹೆಂಡತಿ ಆ ಉಪಾಯ ಹೇಳಿಕೊಟ್ಟಿಳು. ಉಪಾಯ ವೇನೋ ಘಲಿಸಿತು. ಆ ಮೇಲೆ ಬಹು ನೋಂದುಕೊಂಡೆ, ನಾರಾಯಣ ಮೂರ್ತಿ. ಒಳ್ಳೆಯ ಹುಡುಗಿಗೆ ನೋಸಮಾಡಿ ನನ್ನ ಮಗಳಿಗೂ ತುಂಬಾ ಕವ್ಯತಂದೆ, ಇದಕ್ಕೆಲ್ಲಾ ನಾನೇ ಕಾರಣ ಎಂದು ಬಹಳ ವ್ಯಧಿವಡುತ್ತಿದ್ದೆ. ನಾರಾಯಣಮೂರ್ತಿ, ನನ್ನ ಆತ್ಮಸಾಕ್ಷಿಯಾಗಿ ಹೇಳುತ್ತೇನೆ, ನೋಸಮಾಡಬೇಕೆಂದು ಖಂಡಿತವಾಗಿಯೂ ನನಗೆ ಉದ್ದೇಶವಿರಲಿಲ್ಲ. ಆದು ಏನಾದರೂ ಇರಲಿ, ದೇವರ ದಯಾಂದ ಝಾಗ ನೀನು ಗಂಡ ಹೆಂಡಂಡಿರು ಅನ್ನೋನ್ನವಾಗಿದ್ದೀರಲ್ಲ, ಅದೇ ಈನಗೆ

ಪರಮ ಸಂತೋಷ. ಅದಿರಲಿ, ಇನ್ನೊಂದು ವಿಷಯ ನಿನ್ನ ಕೈಲಿ ಈಗ ಹೇಳಬೇಕು. ಅದೇನೆಂದರೆ ಸುಭ್ಯಯ್ಯನ ವಿಷಯ: ಅವನ ವಿಚಾರ ದಲ್ಲಿ ನೀನೇನಾದರೂ ಶಂಕೆ ಇಟ್ಟುಕೊಂಡಿದ್ದರೆ ಅದನ್ನು ಬಿಟ್ಟುಬಿಡು. ಗಂಡು ಗೊತ್ತು ಮಾಡಿಕೊಟ್ಟದ್ದಕ್ಕೆ ಸುಭ್ಯಯ್ಯ ನನ್ನೊಂದಲೂ ನಿನ್ನೊಂದಲೂ ಹಣ ತೆಗೆದುಕೊಂಡನೆಂದು ಸೂರಪ್ಪ ಉರಿನಲ್ಲಿಲ್ಲ ಸಾರಿಕೊಂಡು ಬಂದ. ಪಾಪ, ಸುಭ್ಯಯ್ಯ ಒಂದು ಕಾಸೂ ಮುಕ್ಕಿದವನಲ್ಲ. ಹುಡುಗಿಯ ದೂರಿನ ವಿಚಾರ ಕೇಳಿದರೆ ಏನೂ ಹೇಳಬೇಡವೆಂದು ಮಾತ್ರ ಹೇಳಿದ್ದೇ, ಅಷ್ಟೇ. ನೀನು ಹುಡುಗಿಯನ್ನು ಸೋಡಿದ ದಿವಸದ ಏಷಾಡಿಗೆಲ್ಲಾ ಸೂರಪ್ಪನ ಹೆಂಡತಿ ಕಾರಣಕ್ಕೆ ಹೂರತ್ತು ಸುಭ್ಯಯ್ಯ ಆದರಲ್ಲಿ ಸ್ವಲ್ಪಪೂ ಭಾಗಿಯಲ್ಲ. ಸುಭ್ಯಯ್ಯ ಬಹು ಸರಳ ಮನಸ್ಸಿನವನು.”

“ನೀವು ಸುಭ್ಯಯ್ಯನ ಹೆಸರೆತ್ತುತ್ತಲೂ ಜ್ಞಾಪಕ ಬಂತು. ಅವರು ಇವೊತ್ತು ಬಂದರೂ ಬರಬಹುದು. ಕಾಗದ ಹಾರಿದ್ದೇ.”

“ಅದೇನೂ?” ಎಂದು ಕುತ್ತಾಹಲಿಂದ ಕೇಳಿದರು ನಾಗಪ್ಪನವರು.

“ಅದನ್ನೇ ಹೇಳುವುದರಲ್ಲಿದ್ದೆ. ನಿಮ್ಮನ್ನು ಇನ್ನು ಸ್ವಲ್ಪ ದಿನ ಇರಬೇಕೆಂದು ಬಲವಂತ ಮಾಡುತ್ತಿರುವುದರ ಕಾರಣ ಇಷ್ಟೇ: ಮುಂದಿನ ಗುರುವಾರ ಲಗ್ಗಿ ಪ್ರಶಸ್ತವಾಗಿದೆಯಂತೆ. ನೀವು ಇರುವಾಗಲೇ ಗೃಹ ಪ್ರವೇಶೋತ್ತಮನ ವಾಡಬೇಕೆಂದು ನನ್ನ ಆಸೇ. ಆದಕ್ಕಾಗಿಯೇ ಸುಭ್ಯಯ್ಯ ವೊವಯ್ಯಿಸಿಗೂ ಕಾಗದ ಬರೆದಿದ್ದೆ. ಇವೊತ್ತು ಸಂಚಯ ರೈಲಿಗೆ ಬರುತ್ತಾರಂತೆ. ತಾವೂ ಅತ್ಯಿಯವರೂ ದೊಡ್ಡ ಮನಸ್ಸು ಮಾಡಿ ಅಲ್ಲಿಯವರಿಗೂ ಇದ್ದು ಉತ್ತರವ ಬೆಳಸಿಕೊಡಬೇಕು. ನಾನು ಹೆಚ್ಚು ಹೇಳಬೇಕಾಗಿಲ್ಲ. ಅದು ತಮ್ಮ ಮನಸ್ಸೆಯೇ.”

“ಆಗಲಿ, ನಾರಾಯಣಮೂರ್ತಿ. ಇಷ್ಟು ಹೇಳಿದ ಹೇಳಲೆ ನಾನು ಒಲ್ಲೆ ಎನ್ನು ಪುದಾದರೂ ಹೇಗೆ? ಅಂದ ಹಾಗೆ, ಸುಭ್ಯಯ್ಯ ಈಗ ಇರುವುದೆಲ್ಲಿ?”

“ಈಗ ಅವರಿಗೆ ಹಾಸನಕ್ಕೆ ವರ್ಗವಾಗಿದೆಯಂತೆ. ಪಾಪ, ಅವರ ಕ್ಷೇಧಕಿರುತ್ತಿರುತ್ತಿರುತ್ತಿರುತ್ತೇ ಬಂತು. ಮಕ್ಕಳೂ

ಇಲ್ಲ. ಇಲ್ಲೇ ಬಂದು ಇದ್ದುಬಿಡಿ ಎಂದು ಬರೆದಾಯಿತು, ಇಲ್ಲಿ ಬಂದಾಗಲೆಲ್ಲಾ ಹೇಳಾಯಿತು. ‘ಗಟ್ಟಿಯಾಗಿ ಇರುವ ತನಕ ದುಡಿ ಯೋಣ, ಕೆಲಸ ಏಕೆ ಬಿಟ್ಟುಬಿಡಲಿ? ನಾನು ಮುದುಕನಾದಾಗ ನೀನೇ ನನಗೆ ದಿಕ್ಕು, ಗೊತ್ತೇ ಇದೆ’ ಎನ್ನುತ್ತಾರೆ.

“ಅಯ್ಯೋ ಸಾಪ, ಅವರ ಹೆಂಡತಿ ಹೋದದ್ದು ಗೊತ್ತೇ ಇಲ್ಲ. ಆತ ಒಳ್ಳೇ ಪ್ರಾಣಿ. ಇರಲಿ, ರಾತ್ರಿ ಬಂದಾಗ ಅವರಿಗೆ ಹೇಳುತ್ತೇನೆ. ಅದಿರಲಿ, ಮನೆ ವಿವಯದಲ್ಲಿ ನಿನ್ನ ಅಭಿಪೂರ್ಯ ಏನು? ಕಟ್ಟಿದ ಮನೆ ಕೊಂಡುಕೊಳ್ಳುವುದು ಒಳ್ಳೀಯದೂ, ಕಟ್ಟಿಸುವುದು ಒಳ್ಳೀಯದೂ?”

“ತಾವು ಅನ್ನಿಥಾ ಭಾವಿಸದೆ ಹೋದರೆ ನನ್ನದೊಂದು ಅರಿಕೆಇದೆ. ತಾವು ಮನೆ ಕೊಳ್ಳಬೇಕಾಗಿಯೂ ಇಲ್ಲ, ಕಟ್ಟಿಸಬೇಕಾಗಿಯೂ ಇಲ್ಲ. ಈಗ ಕಟ್ಟಿರುವ ಮನೆ ತಮ್ಮದೇ ಆಗಿದೆ. ತಾವು ಇಲ್ಲಿಯೇ ಬಂದು ಇದ್ದರೆ ನಮಗೆಲ್ಲಾ ಸಂತೋಷ. ನಮ್ಮ ತಾಯಿಯವರ ಅಭಿಪೂರ್ಯವೂ ಅದೇಯು.”

“ಅದೆಲ್ಲಾ ಸರಿಯೆ, ನಾರಾಯಣಮೂರ್ತಿ. ನೋಡಿದವರು ಆಡಿಕೊಂಡಾರು; ಸೂರಘ್ಯ ಇಲ್ಲದ ಸಲ್ಲಿದ ಕತೆ ಹಬ್ಬಿಸುವುದಕ್ಕೂ ಹಿಂದೆಗೆ ಯುವುದಿಲ್ಲ. ಅದನ್ನೆಲ್ಲಾ ನನ್ನ ಹೆಂಡತಿ ಸಹಿಸಲಾರಳು. ಆದ್ದರಿಂದ ಇಲ್ಲಿಯೇ ಹತ್ತಿರದಲ್ಲಿ ಎಲ್ಲಾದರೂ ಚೇರಿಯ ಮನೆ ನೋಡು. ಇಲ್ಲಿ ದಿದ್ದರೆ ನನಗಾಗಿ ಬಂದನ್ನ ಕಟ್ಟಿಸಿಕೊಡು. ಈ ಮನೆಯೂ ಎಂತಿದ್ದರೂ ನಿನ್ನದೇ. ನಿನ್ನ ಮನೆಯಲ್ಲೇ ಇದ್ದ ಹಾಗಾಗುತ್ತೇ.”

ಇದಕ್ಕೆ ನಾರಾಯಣಮೂರ್ತಿ ಏನೂ ಉತ್ತರ ಹೇಳಲಿಲ್ಲ. ಹೆಚ್ಚು ಮಾತಾಡಿದರೆ ಉಪಚಾರದ ಪೂರ್ವ ಎಂದು ಭಾವಿಸುತ್ತಾರೋ ಏನೋ, ಅವರು ಹೇಳಿದ್ದ ಕ್ಷೇತ್ರದಲ್ಲಿ ಒಷ್ಣಿಕೊಂಡರೆ ಅಳಿಯನಿಗೆ ಇಷ್ಟು ಕೊಟ್ಟಿದ್ದರೂ ಶೃಷ್ಟಿಯಲ್ಲ, ಇನ್ನೂ ದುರಾಸೆ ಎಂದುಕೊಳ್ಳುವರೋ ಏನೋ ಎಂದು ಅವನಿಗೆ ಅನ್ನಿಸಿತು. ಆದ್ದರಿಂದ ಏನು ಉತ್ತರ ಹೇಳುವುದಕ್ಕೂ ತೋಚದೆ ಅವನು ಹೋನವಾಗಿದ್ದ. ಅಷ್ಟು ಹೊತ್ತಿಗೆ ಸರಿಯಾಗಿ ಮನು ಅಳಿತೊಡಗಿತು. ನಾಗಪ್ಪನವರು ಮನುವನ್ನು ಎತ್ತಿಕೊಳ್ಳುವಂತೆ

ಜಯಲಕ್ಷ್ಮಿಯನ್ನು ಕರೆದು ಹೇಳಿದರು. ಜಯಲಕ್ಷ್ಮಿ ಬಂದು ಮನು  
ವನ್ನು ಕರೆದುಕೊಂಡು ಹೋಗುವುದರಲ್ಲಿದ್ದಳು.

ನಾಗಪ್ರವರ ಜಯಲಕ್ಷ್ಮಿಯನ್ನು ಬಳಗೆ ಕರೆದು —

“ಜಯ, ಸ್ವಲ್ಪ ನಿಂತುಕೊಳ್ಳಬಾಗ್. ನಿನ್ನ ಯಜಮಾನರು  
ಹೊಸಮನ್ನೆ ಕಟ್ಟಿದ್ದಾರಂತೆ, ಬಹಳ ಸಂತೋಷ. ಗೃಹಪ್ರವೇಶ ವಾಡಿ  
ಕೊಂಡು ಹೋಗಬೇಕು ಎಂದು ಬಲವಂತ ಮಾಡುತ್ತಾ ಇದ್ದಾರೆ.  
ಆಗಲಿ ಅಂತ ಒಷ್ಟಿಕೊಂಡಾಯಿತು. ಇದನ್ನು ನಿನ್ನ ತಾಯಿಗೆ ಈಗಲೇ  
ತಿಳಿಸು. ನಿನ್ನ ಯಜಮಾನರಿಗೆ ಹೇಳಿ ನನಗೂ ಬಂದು ಮನ್ನೆ ಕಟ್ಟಿಸಿ  
ಕೊಡಮ್ಮಾ!”

ಜಯಲಕ್ಷ್ಮಿ ಮನುಳು ನಗೆ ಬೀರುತ್ತೆ ಒಳಕ್ಕೆ ಹೋದಳು.

ನಾರಾಯಣಮೂರ್ತಿ ಒಳಕ್ಕೆ ಎದ್ದುಹೋಗಿ, ತನ್ನ ಹಾಸಿಗೆಯನ್ನು  
ತಂದು ಚಾಪೆಯ ಮೇಲೆ ಹಾಸಿ, ಮಾವನವರಿಗೆ ಮಲಗಿಕೊಳ್ಳಬೇಕೆಂದು  
ಸೂಚಿಸಿದ. ನಾಗಪ್ರವರಿಗೂ ತೂಕಡಿಕೆ ಬರುತ್ತಿತ್ತು. ಹಾಗೆಯೇ  
ಮಲಗಿಕೊಂಡರು. ನಾರಾಯಣಮೂರ್ತಿ ಎದ್ದುಹೋಗಿ ತನ್ನ ಕೋಣೆ  
ಯಲ್ಲಿ ತಾನೂ ಮಲಗಿಕೊಂಡ. ತನ್ನ ಮಾವನವರೊಜನೆ ನಡೆದ ಮೊದಲ  
ಸಲದ ಬಿಳ್ಳುಮನಸ್ಸಿನ ಈ ಮಾತುಕತೆಯಿಂದ ಅವನ ಮನಸ್ಸಿಗೆ ಬಹಳ  
ಸಮಾಧಾನ ಉಂಟಾಯಿತು. ಹಿಂದಿನ ವಿಷಯಗಳನ್ನೆಲ್ಲಾ ನೆನಪಿಗೆ  
ತಂದುಕೊಳ್ಳತ್ತಿರಲು ಶೇಮುವಿನ ನೆನಪಾಯಿತು. ಶೇಮು ಎಫ್.ಎ.  
ಪ್ರಾಸಾದಮೇಲೆ ಬೆಂಗಳೂರಿಗೆ ಹೋಗಿ ಕೆಲಸಕ್ಕೆ ಸೇರಿಕೊಂಡಂದಿನಿಂದ  
ಈಚಿಗೆ ಅವನಿಂದ ಕಾಗದವೇ ಬಂದಿರಲಿಲ್ಲ. ಗೃಹಪ್ರವೇಶೋತ್ಸವಕ್ಕೆ  
ಖಂಡಿತ ಬರಬೇಕೆಂದು ಅವನಿಗೊಂದು ಕಾಗದ ಬರೆಯಬೇಕೆಂದು  
ನಿಶ್ಚಯ ಮಾಡಿದನು.

೨೬

### ಜಯಲಕ್ಷ್ಮಿಯ ಪ್ರಭಾವ

ಗೃಹಪ್ರವೇಶೋತ್ಸವ ಸಾಂಗವಾಗಿ ನೆರವೇರಿತು. ಉತ್ಸವದ ದಿನ ನೂರಾರು ಮಂದಿ ಬ್ರಾಹ್ಮಣರು, ನೂರಾರು ಮಂದಿ ಸ್ತ್ರೀಹಿತರು, ನೆಂಟರು ಇಷ್ಟರು ಇವರನ್ನೇಲ್ಲ ಕರೆದು ದೊಡ್ಡ ಸಂತಪ್ರಣಿ ವಾಡಿಸಿದ್ದಾರೆ. ಇಪ್ಪೇ ಅಲ್ಲದೇ ಬಡಬಗ್ಗರಿಗೆ ಯಥೇವ್ಯಾದ ದಾನ ಧರ್ಮವನ್ನು ಮಾಡಿದೆ; ಮತ್ತು ಈ ಶಭ ಸಂದರ್ಭದ ನೆನಪಾಗಿ ಮೈಸೂರಿನಲ್ಲಿ ಕಟ್ಟಿರುತ್ತೇನಿದ್ದ ಅನಾಧಾಲಯದ ಕಟ್ಟಿಡಕ್ಕಾಗಿ ಇನ್ನೊರು ರೂಪಾಯಿ ಗಳನ್ನು ಅದರ ಅಧಿಕಾರಿಗಳ ವಶಕ್ಕೆ ಕಳಿಸಿಕೊಟ್ಟಿ. ಕೆಲವು ದಿನಗಳ ವರಿಗೆ ಉರಿನಲ್ಲೆ ಲ್ಲಾ ನಾರಾಯಣಮೂರ್ತಿಗಳ ಗೃಹಪ್ರವೇಶೋತ್ಸವದ ವಿಚ್ಛಂಭಜಯ ಮತ್ತು ಅವನ ಉದಾರ ದಾನ ಧರ್ಮಗಳ ಮಾತ್ರೇ ಮಾತಾಗಿತ್ತು.

ಗೃಹಪ್ರವೇಶಕ್ಕೆ ಬಂದಿದ್ದ ನೆಂಟರಿಷ್ಟೆಲ್ಲಾ ತೆರಳಿದರು. ನಾರಾಯಣಮೂರ್ತಿಯ ಅತ್ಯೇ ಮಾವಂದಿರು ಉರಿಗೆ ಹೋದರು. ಅವರು ಹೋಗುವ ಮುನ್ನ ನಾರಾಯಣಮೂರ್ತಿ ಅವರಿಗೆ ಭಾರಿ ಬೈತಣ ಮಾಡಿ, ಉಡುಗೊರಿಯ ಮರ್ಯಾದ ಮಾಡಿ ಕಳಿಸಿಕೊಟ್ಟಿ. ತಂದೆ ತಾಯಿ ಹೊರಟು ಹೋಗುತ್ತಾರಲ್ಲಾ ಎಂದು ಜಯಲಕ್ಷ್ಮಿಗೆ ಮನೋವ್ಯಧಿ ಉಂಟಾಗಿದ್ದರೂ ಅವರು ಇನ್ನು ಸ್ವಲ್ಪ ಕಾಲದಲ್ಲಿ ಮೈಸೂರಿನಲ್ಲೇ ಬಂದು ನೆಲಸುವರೆಂಬುದನ್ನು ನೆನೆದು ನೆಮ್ಮೆದಿಯುಂಟಾಯಿತು.

ಸುಭ್ಯಯ್ಯ ಮತ್ತು ಶೇಮು ಇವರನ್ನು ಇನ್ನು ಕೆಲವು ದಿನಗಳು ಇಲ್ಲಿಯೇ ಇರಬೇಕೆಂದು ಬಲವಂತ ಮಾಡಿ ಉಳಿಸಿಕೊಂಡಿದ್ದು.

ನಾಗಪ್ರಸವದು ತೆರಳಿ ಎರಡು ಮೂರು ದಿನಗಳಾಗಿದ್ದುವು. ರಾತ್ರಿ ಒಂಬತ್ತು ಗಂಟೆಯ ಸಮಯ. ಸುಭ್ಯಯ್ಯ ಏನೋ ಮೈಗೆ ಸರಿಯಿಲ್ಲ ಅಂತ ಉಟ್ಟ ಮಾಡಲಿಲ್ಲ; ಮನೆಯ ಮಂದಿ ಜಗುಲಿಯ ಮೇಲೆ ಕುಳಿತರು. ನಾರಾಯಣಮೂರ್ತಿ ಮತ್ತು ಶೇಮು ಉಟ್ಟ ಮುಗಿಸಿಕೊಂಡು ಬಂದು ಸುಭ್ಯಯ್ಯನ ಜೊತೆ ಕುಳಿತುಕೊಂಡರು. ಮೂರು ಮಂದಿಯೂ ಕುಳಿತು

ಮಾತನಾಡುತ್ತಾ ಇದ್ದರು. ಜಯಲಕ್ಷ್ಮಿ ಒಂದು ಬೆಳ್ಳಿಯ ಹೋಟಿದಲ್ಲಿ ಸುಭ್ರಯ್ಯನವರಿಗೆ ಬಿಸಿ ಬಿಸಿ ಹಾಲು ತಂದುಕೊಟ್ಟಿಳು. ಉಪಚಾರಹೇಳಿಸಿಕೊಳ್ಳದೆ ಸುಭ್ರಯ್ಯ ಅದನ್ನು ಕುಡಿದು—“ನಾನು ಒಂದು ಹೋಟಿ ಮಜ್ಜಿಗೆ ಕೇಳಬೇಕೆಂದಿದೆ. ನೀನು ಹಾಲು ತಂದು ಕೊಟ್ಟಿ ಅಷ್ಟರಲ್ಲಿ. ನೀನು ತಂದು ಕೊಟ್ಟಿದ್ದನ್ನು ಬೇಡ ಅನ್ನಬಾರದು ಅಂತ ಕುಡಿದಿದ್ದೀನಮ್ಮೆ. ನಿನ್ನ ಹೊಟ್ಟಿ ತಣ್ಣಿಗರಲಿ” ಎಂದರು.

ಜಯಲಕ್ಷ್ಮಿ ಹೋಟಿ ತೆಗೆದುಕೊಂಡು ಹೊಗುವಾಗ—“ಮಾವಯ್ಯ, ಅವರು ಹೇಳಿದ ಮಾತನ್ನು ನಡೆಸಿಕೊಡಿ. ತಿಂಗಳಿಗೆ ಗಜರಿಪಾಯಿ ಹೋದರೆ ಹೋಯಿತು. ನಮಗೆ ಹಿರಿಯರಾಗಿ ಇಲ್ಲೇ ಇದ್ದುಕೊಂಡಿರಿ” ಎಂದಳು.

“ಹಾಗೇ ಆಗಲಮ್ಮೆ. ನೀವು ಸುಮ್ಮನೆ ಬಿಡುತ್ತಿರ. ನಾಣಿ ಬಲವಂತಕ್ಕಿಂತ ನಿನ್ನ ಬಲವಂತ ಹೆಚ್ಚಾಗಿದೆ” ಎಂದರು ಸುಭ್ರಯ್ಯ. ಜಯಲಕ್ಷ್ಮಿ ಶ್ರವ್ಯಾಗಿ ಒಳಕ್ಕೆ ಹೋದಳು.

ಆ ವಿಷಯ ಈ ವಿಷಯ ಮಾತನಾಡುತ್ತಾ ತೇಮು ವಿಷಯ ಬಂತು.

“ಅಲ್ಲ ತೇಮು, ಬೆಂಗಳೂರಿಗೆ ಹೋಗಿ ಕೆಲಸಕ್ಕೆ ಸೇರಿದವನು ಅಪ್ಪಾತ್ತಿನಿಂದ ಇಪ್ಪಾತ್ತಿನವರಿಗೆ ‘ಹೇಗಿದ್ದಾನೆ ನಮ್ಮ ನಾಣಿ, ಏನು ಕಢಿ’ ಅಂತ ಏನಾದರೂ ಒಂದು ಕಾಗದ ಹಾಕಿದೆಯಾ?’ ಎಂದು ಕೇಳಿದ ನಾಣಿ.

“ಸೋಡು ನಾರಾಯಣಮೂರ್ತಿ, ನಿನಗೇನು ಗೂತ್ತು, ಬೇರೆ ಉರಿನಲ್ಲಿರುವವನಿಗೆ. ಏನೋ ಕೆಲಸ ಅಂತ ಸಿಕ್ಕಿತಲ್ಲಾ ಅಂತ ಮನಸ್ಸು ಸ್ವಲ್ಪ ಸಮಾಧಾನಕ್ಕೆ ಬಂದಿತ್ತು. ನನ್ನ ಮದುವೆಯ ರಾಧಾಂತ ಎಲ್ಲಾ ನಿನಗೆ ಗೂತ್ತೇ ಇದೆಯಲ್ಲ. ನೀನು ಆಗ ಮೋಸ ಹೋದೆ. ಆದರೂ ಈಗ ಸುಖವಾಗಿದ್ದಿ. ನಾನು ಮೋಸ ಹೋಗಲಿಲ್ಲ. ಕಂಡೂ ಕಂಡೂ ಚಂಡಿಯನ್ನು ಕೈಹಿಡಿದುಕೊಂಡ ಹಾಗಾಗಿದೆ. ದೂಪಿನಲ್ಲಿ ರತಿ. ಗುಣದಲ್ಲಿ ತಾನೇ... ನನ್ನ ಹಣೆಬರಹಕ.”

“ಏನು ತೇವಪ್ಪ, ನೀನು ಹೇಳುವುದು?” ಎಂದು ಸುಭ್ರಯ್ಯ ಕುಶಾಹಲದಿಂದ ಕೇಳಿದರು.

“ಪನೊ ಇಲ್ಲ. ಪ್ರಸ್ತುವಾದ ಮೇಲೆ ಮೊದಲ ಸಲ ತವರು ಮನೆಗೆ ಹೋದವಳು...”

“ಬಸುರಿಯೇನು ತೇಮು?” ಎಂದು ನಾಣು ನಡುವೆ ಭಾಯಿ ಹಾರಿದ ನಗುತ್ತ.

“ಅಲ್ಲ: ಬರಿಯ ಬಯಕೆ. ಹೋಗಬೇಕು ಎಂದಳು, ಕಳಿಸಿಕೊಟ್ಟಿ. ಒಟ್ಟು ಸಂಸಾರದಲ್ಲಿರುವರೆಗೂ ನಾನು ಬರುವುದಿಲ್ಲ ಎಂದು ಈಗ ಕಾಗದ ಬರೀಯುತ್ತಾಳೆ. ಬೇರೆ ಸಂಸಾರ ವಾಡಿಕೊಂಡಿರುವುದಾದರೆ ಬರುತ್ತಾಳಂತೆ. ನನ್ನ ತಾಯಿ ಹೋಗಿ ಕರೆದುಕೊಂಡು ಬಾ ಎಂದು ಸೀಡಿಸುತ್ತಾರೆ. ನಾನು ಬೇರೆ ಸಂಸಾರ ವಾಡೋಣವೆಂದರೆ, ನನಗೆ ಬರುವುದು ನನಗೇ ಸಾಲುವುದಿಲ್ಲ. ನಮ್ಮ ತಂಡೆ ಮುದುಕರು. ಬರುವ ಪೇನಾಷನ್ ಅವರಿಗೂ ಸಾಲದು. ನನ್ನ ಆಕ್ಷನ್ ಮುದುವೆಗೆ ಮಾಡಿದ್ದ ಸಾಲವೇ ತೀರಿಲ್ಲ. ಮುದುವೆಯಾಗುವ ತಂಗಿ ಬೇರೆ ಇದ್ದಾಳೆ. ಹೆಂಡತಿಯನ್ನು ಮೆಚ್ಚಿಸಹೋದರೆ ತಂಡೆತಾಯನ್ನು ತೃಜಿಸಬೇಕು. ಅವರನ್ನು ಕಟ್ಟಿಕೊಂಡರೆ ಹೆಂಡತಿ ಬಿಡಬೇಕು. ಅತ್ತ ದರಿ, ಇತ್ತ ಹುಲಿ ಆಗಿದೆ.”

“ಯಾರನ್ನೂ ಬಿಡಬಾರದು” ಎಂದ ನಾರಾಯಣಮೂರ್ತಿ.

“ನೋಡು, ಅದೇ ತಾನೇ ಕವ್ಯ.”

“ಕವ್ಯವೇನು ಕವ್ಯ? ಸಾಲ ತೀರಿಸಬಿಟ್ಟು ರಾಯಿತು.”

“ಸಾಲ ತೀರಿಸಬೇಕಾದರೆ ಸಾಲವೇ ವಾಡಬೇಕು. ಸಾಲ ಕೊಡುವವರು ಯಾರವ್ಯ?”

“ನಾನು ಕೊಡುತ್ತೇನೇ.”

“ನೀನೇನೊ ಕೊಟ್ಟಿರು. ಯಣವಂತ. ಸಾಲ ತೀರಿದರೂ ಸಮಸ್ಯೆ ಬಗೆಹರಿಯುವುದಿಲ್ಲ.”

“ಏನು! ಹಾಗಂದರೇನೋ?”

“ಏನಂತ ಹೇಳಲಿ ನಾಣು. ಇನ್ನು ಬಿಟ್ಟಿಹೇಳಬೇಕು, ಅಷ್ಟೇ.”

“ಅತ್ತ ಸೋಸೆಗೆ ಆಗುವುದಿಲ್ಲವೇನಯ್ಯಾ?” ಎಂದು ರಾಗ ಲಳಿಧರು ಸುಖ್ಯಯ್ಯನವರು,

“ಎನ್ನೇ ಅಗಲಿ ಅನುಭವಶಾಲಿಗಳು, ಗೊತ್ತುಹಿಡಿದರು ಸುಭ್ರಯ್ಯ ನವರು. ನನ್ನ ಹೆಂಡತಿ ಈಗಿನ ಕಾಲದ ತರಹ. ನನ್ನ ತಾಯಿಗೆ ಅದೆಲ್ಲಾ ಸರಬೀಳುವುದಿಲ್ಲ. ಒರಟೋರಟಾಗಿ ಅಂದುಬಿಡುತ್ತಾರೆ. ಇದು ಅವಳಿಗೆ ಸೈರಿಸುವುದಿಲ್ಲ.”

“ತೇಣು, ನನಗೆ ಶೋರುವುದು ಒಂದೇ ಉಪಾಯ. ನೀನು ನಡಸುವ ಹಾಗಿದ್ದರೆ ಹೇಳುತ್ತೇನೆ” ಎಂದ ನಾಣು.

“ಎನ್ನು?”

“ಸಾಲ ಎನ್ನು, ಹೇಳು.”

“ಇಂಂ ರೂಪಾಯಿ.”

“ಇಂದ್ರೇ ತಾನೇ. ನಾನು ಕೊಡುತ್ತೇನೆ. ನಿನಗೆ ಆದಾಗ ಹಿಂದಿರುಗಸು. ಸಾಲ ತೀರಿಸಿಕೊ. ನಿಮ್ಮ ತಂಡೆಯ ಹೊರೆ ಇಳಿಯುತ್ತೇ. ಅವರ ವೇನಾವನ್ನಿನಲ್ಲಿ ಅವರು ಗಂಡ ಹೆಂಡತಿ ಹಳ್ಳಿಗೆ ಹೊಗಿ ಸಂಸಾರ ಮಾಡಿಕೊಂಡಿರಲಿ. ನೀನು ಏನಾದರೂ ಅವರಿಗೆ ಸಾಲದ್ದ ಕ್ಷೇತ್ರ ಕಳಿಸುತ್ತಿರು. ಒಂದು ತಿಂಗಳು ರಜ ತೆಗೆದುಕೊಂಡು, ನಿನ್ನ ಹೆಂಡತಿಯನ್ನೂ ಕರೆದು ಕೊಂಡು ಬಂದು ಇಲ್ಲಿರು. ಬೇಜಾರು ಕಳೆಯುವುದಕ್ಕೆ ಸೈರಿತನ ಮನೆಗಿ ಹೊಗುವಾದಕ್ಕೆ ಎಂದರೆ ನಿನ್ನ ತಾಯಿತಂದೆ ಬೇಡ ಎನ್ನುವುದಿಲ್ಲ. ನೀನು ಬೆಂಗಳೂರಿಗೆ ಹೊಗಿ ಮನೆ ಗೊತ್ತುಮಾಡಿ ಮೊದಲು ನಿನ್ನ ತಾಯಿತಂದೆಗಳನ್ನು ಕರಸಿಕೊ. ವಿಚಾರವನ್ನೇಲ್ಲ ಅವರಿಗೆ ತಿಳಿಸು. ‘ನಿಮ್ಮ ಪಾಡಿಗಿ ನೀವು ಇರುವುದಾದರೆ ಹೆಂಡತಿ ಕರೆಸುತ್ತೇನೆ, ಇಲ್ಲದಿದ್ದರೆ ನನ್ನ ಸೈರಿತನ ಮನೆಯಲ್ಲೇ ಇರುತ್ತಾಳೆ’ ಎನ್ನು. ನಿನ್ನ ತಾಯಿ ಒಷ್ಟುತ್ತಾರೆ. ಅನ್ನಹೊತ್ತಿಗೆ ನಿನ್ನ ಹೆಂಡತಿ ಇಲ್ಲ ಪಳಗಿರುತ್ತಾಳೆ.”

“ನಿನಗೊಂದು ದೊಡ್ಡಹೊರೆ, ಅಷ್ಟೇ.”

“ಹೊರೆಯೂ ಇಲ್ಲ, ಏನೂ ಇಲ್ಲ. ನೀನು ಸುಮ್ಮನೇ ನಾನು ಹೇಳಿದ ಹಾಗೆ ಕೇಳು.”

“ಹಾಗೆ ಮಾಡು ತೇವಪ್ಪ. ಖಂಡಿತ ನಿನ್ನ ಹೆಂಡತಿ ಪಾಠ ಕಲಿಯು ತ್ತಾಳೆ. ಇಲ್ಲಿ ಅತ್ತಿ - ಸೋಸೆ - ಅತ್ತಿಗೆ ಎಣಿ ಎನ್ನು ಅನ್ನೋನ್ಯವಾಗಿ ಇಂದ್ರ ನಂಬಿದನ್ನು ನೋಡಿಯೂ ನಿನ ಕಂಡತ್ತಿ ಸಾರ ಕರಿಯಂಥಿನೆ

ಹೋದರೆ ಯಾರೂ ಕಲಿಸುವ ಹಾಗಿಲ್ಲ. ಜಯಲಕ್ಷ್ಮಿ ಗುಣಲಕ್ಷ್ಮಿಯವು. ಅವಳ ಜೊತೆ ಎಂಟು ದಿನ ಇದ್ದರೆ ಸಾಕು. ಎಂಥ ಕಲ್ಲಿದೆಯವರೂ ಕರಗಿ ಹೋಗುತ್ತಾರೆ” ಎಂದರು ಸುಭ್ಯಯ್ಯ.

ಶೇಷು ಮೌನವಾಗಿದ್ದು.

ಇವು ಹೋತ್ತಿಗೆ ಆಗಲೇ ಸುಭ್ಯಯ್ಯನವರು ಮೂರು ನಾಲ್ಕು ಸತೀ ಅಕಳಿಸಿ ಚಿಟ್ಟಕಿ ಹಾಕಿದ್ದನ್ನು ನಾರಾಯಣಮೂರ್ತಿ ನೋಡಿದ್ದು.

“ಬಸ್ಯಿ ಸುಭ್ಯಯ್ಯ ಮಾವಯ್ಯ. ಪಾಪ, ನಿಪುಗೆ ನಿದ್ದೆ, ಮಲಗಿ ಕೊಳ್ಳೋರಂತೆ” ಎಂದು ನಾಱು ಎದ್ದು.

“ಕ್ವಮಿಸಿ, ಸುಭ್ಯಯ್ಯನೋರೆ. ಸನಗೋಸ್ತರ ನೀವು ಇವುಹೊತ್ತು ಎಚ್ಚರವಾಗಿರಬೇಕಾಯಿತು” ಎಂದ ಶೇಷು.

ಪಕ್ಕದ ಕೊರಡಿಗೆ ಕರಿದುಕೊಂಡು ಹೋಗಿ, ಹಾಸಿಗೆಯನ್ನು ಹಾಸಿ ಕೊಟ್ಟು, ಸುಭ್ಯಯ್ಯನವರನ್ನು ಮಲಗ ಹೇಳಿದ ನಾರಾಯಣಮೂರ್ತಿ. ಅವನು ಮರಳಿ ಬಂದು –

“ಶೇಷೂ, ಬಾಯಿಲೆ ಬೇರೆ ಬಿಧಿದ್ದೆ. ಅದೂ ಅಲ್ಲದೆ ಬೆಳಗ್ಗೆ ರೈಲಿಗೆ ಹೋಗುವುದಕ್ಕೆ ಬೇಗ ಏಳಬೇಕು. ಮಲಗಿಕೊ ಬಾ” ಎಂದು ಅವನನ್ನು ತನ್ನ ಕೊರಡಿಗೇ ಕರಿದುಕೊಂಡು ಹೋದ. ಜಯಲಕ್ಷ್ಮಿ ಅವರಿಬ್ಬಿರಿಗೂ ಅಲ್ಲಿ ಹಾಸಿಗೆ ಹಾಸಿದ್ದಳು.

ನಾರಾಯಣಮೂರ್ತಿ ಶೇಷು ಮಲಗಿಕೊಂಡೇ ಸ್ವಲ್ಪ ಹೊತ್ತು ಮಾತಾಡುತ್ತಿದ್ದರು.

ಶೇಷು ಕೇಳಿದ : “ನಾಱು, ನಿನ್ನನ್ನು ಒಂದು ಪ್ರಶ್ನೆ ಕೇಳಬೇಕೂ ಅಂತ ಎಂದಿನಿಂದಲೂ ಮನಸ್ಸು ತುಡಿಯುತ್ತಾ ಇದೆ. ಕೇಳಬೇಕು, ಆದರೆ ಕೇಳಲಾರೆ. ನೀನು ಏನೂ ತಿಳಿದುಕೊಳ್ಳಬೇಕೆ ಹೋದರೆ ಕೇಳುತ್ತೀನೇ.”

“ಏನು ಶೇಷು, ಹೀಗೆ ಮಾತಾಡುತ್ತೀರೆ! ನೀನು ಏನು ಬೇಕಾದರೂ ಕೇಳಬಹುದು. ಕೇಳುವ ಹಕ್ಕು ನಿನ್ನದು.”

“ಹೇಳುವ ಇಲ್ಲವೆ ಬಿಡುವ ಅಧಿಕಾರ ನಿನ್ನದು ಅಲ್ಲವೇ?” ಎಂದು ನಷ್ಟ ಶೇಷು.

“ಶೇಮು, ಗೆಳೆಯನೀಂದ ಬಚ್ಚಿಡಬಹುದಾದ್ದು ಏನಿದೆ? ಅಗತ್ಯವಾಗಿ ಕೇಳು. ಖಂಡಿತ ಹೇಳುತ್ತೇನೆ.”

“ನಾಣು, ನಿನ್ನ ಹೆಂಡತಿಯನ್ನು ನೀನೇನೂ ಮೆಚ್ಚಿ ಮದುವೆ ವಾಡಿಕೊಳ್ಳಲಿಲ್ಲ. ಆಮೇಲೂ ಸಹ ಅವಳನ್ನು ನೀನು ಕಡೆಗಳೇಸುತ್ತಿದೆ. ಅವಳನ್ನು ಈಗ ಇಷ್ಟೋಂದು ಸ್ತ್ರೀತಿಸುತ್ತೀಯಲ್ಲ, ಇದು ನನಗೆ ಬಹಳ ಆಶ್ಚರ್ಯವಾಗಿದೆ. ಅವಳು ನಿನ್ನ ಭಾಗದ ಭಾಗ್ಯಲಪ್ಪೆಯಾಗಿ ಬಂದಳಲ್ಲ, ಅದಕ್ಕೊಮ್ಮೆ ಹೇಗೆ? ಒರಟು ಪ್ರಶ್ನೆ, ದಯವಿಟ್ಟು ವನೂ ತಿಳಿದುಕೊಳ್ಳಬೇಡ, ನಾಣು.”

“ನಿನ್ನ ಪ್ರಶ್ನೆ ನ್ಯಾಯವಾಗಿಯೇ ಇದೆ, ಸಹಜವಾಗಿಯೂ ಇದೆ. ಆದರೆ ಇಷ್ಟು ಧೈರ್ಯವಾಗಿ ಹೇಳಬಲ್ಲೇ: ಅವಳ ಕಡೆಯಿಂದ ನನಗೆ ತುಂಬ ಹಣ, ಆಸ್ತಿ ಇವು ಬಂದದ್ದುಕ್ಕಾಗಿ ಅವಳನ್ನು ನಾನು ಇಷ್ಟು ಸ್ತ್ರೀತಿಸುತ್ತಿಲ್ಲ. ನಾನು ಭಾಗ್ಯಲಪ್ಪೆಯನ್ನಲ್ಲ ಸ್ತ್ರೀತಿಸುತ್ತಿರುವುದು, ಜಯಲಪ್ಪೆಯನ್ನು. ಈ ವಿಚಾರ ನನಗೇ ಒಂದು ಸಮಸ್ಯೆಯಾಗಿದೆ. ಬಹುಶಃ ಅವಳ ಗುಣಕ್ಕಾಗಿ ಇದ್ದರೂ ಇರಬಹುದು. ಇದಕ್ಕಿಂತ ಹೆಚ್ಚು ಹೇಳಲಾರೆ.”

“ನೀನು ಹೆಚ್ಚು ಹೇಳಲೂ ಬೇಕಿಲ್ಲ. ನಿನ್ನ ಉತ್ತರ ಕೇಳಿ ನನಗೂ ಸಂತೋಷವಾಗಿದೆ, ಸಮಾಧಾನವಾಗಿದೆ. ಜಯಲಪ್ಪೆಯ ಸಹವಾಸದಲ್ಲಿ ನನ್ನ ಹೆಂಡತಿಯೂ ತಿದ್ದಿಕೊಳ್ಳುತ್ತಾಳೆ, ನನಗೂ ಸಂಸಾರದಲ್ಲಿ ಸುಖ ಲಭಿಸಿತು ಎಂಬ ಭರತಸೆ ಉಂಟಾಗುತ್ತಿದೆ.”

“ಓಹೋ, ಹಾಗಾದರೆ ನಿನ್ನ ಹೆಂಡತಿಯನ್ನು ಕರೆದುಕೊಂಡು ಬರುತ್ತೀ! ಸಂತೋಷ.”

ಶೇಮು ಮೂನ್ವಾಗಿದ್ದು. ಅವನ ಮೂನ್ವಾ ಸಮೃತಿಸೂಚಕವೆಂದು ನಾಣುವಿಗೆ ಹೊಳೆಯದೆ ಇರಲಿಲ್ಲ. ಎದ್ದುಹೋಗಿ, ಜಯಲಪ್ಪೆಗೂ ಗೌರಿಗೂ ಈ ಸಮಾಚಾರ ತಿಳಿಸಿದ. ಜಯಲಪ್ಪೆಯಂತೂ ತುಂಬ ಸಂತೋಷಪಟ್ಟಿಳು.

ನಾರಾಯಣಮೂರ್ತಿ ತನ್ನ ಕೋಣಿಗೆ ಹಿಂದಿರುಗಿ ಬರುವ ಹೊತ್ತಿಗೆ ಕಂತ್ತು ಹದಿನ್ನೆಂದು ನಿಮಿಷಗಳಾದುವು. ಅಷ್ಟು ಹೊತ್ತಿಗೆ ಶೇಮು

ನಿದ್ದೆ ಹೋಗಿ, ಗೊರಕೆ ಹೊಡಿಯತ್ತಿದ್ದು. ನಾರಾಯಣಮೂರ್ತಿ ದೀಪ ಆರಿಸಿ ಮಲಗಿಕೊಂಡ.

ಶೇಷು ತನ್ನ ಹೆಂಡತ ಪಾರ್ವತಿಯನ್ನು ಕರೆದುಕೊಂಡು ಬಂದು ನಾರಾಯಣಮೂರ್ತಿಯ ಮನಸೆಯಲ್ಲಿದ್ದ. ಅವನು ಹದಿನ್ಯೈದು ದಿನಗಳು ಮಾತ್ರ ರಜ ತೆಗೆದುಕೊಂಡು ಬಂದಿದ್ದು. ತನ್ನ ಹೆಂಡತಯೊಬ್ಬಳನ್ನೇ ನಾರಾಯಣಮೂರ್ತಿಯ ಮನಸೆಯಲ್ಲಿ ಎರಡು ತಿಂಗಳ ಕಾಲ ಬಿಟ್ಟಿದ್ದು. ಬೆಂಗಳೂರಿನಲ್ಲಿ ಮನೆ ಮಾಡಿ, ತನ್ನ ತಾಯಿ ತಂಡೆಗಳನ್ನು ಕರಸಿಕೊಂಡು, ತರುವಾಯ ಮೈಸೂರಿಗೆ ಬಂದು ತನ್ನ ಹೆಂಡತಯನ್ನು ಕರೆದುಕೊಂಡು ಹೋದ. ಭಾಗ್ಯಲಕ್ಷ್ಮಿಯ ವರ್ಷದ ಹೆಚ್ಚಾಗುವವರಿಗೂ ಪಾರ್ವತಿಯನ್ನು ಬಿಟ್ಟಿರಬೇಕೆಂದು ಎಲ್ಲರೂ ಬಲವಂತ ಮಾಡಿದರು. ತನ್ನ ತಂಡೆ ತಾಯಿ ಅವಳನ್ನು ಖಂಡಿತ ಕರೆದುಕೊಂಡು ಬರಬೇಕೆಂದು ಒತ್ತಾಯವಡಿಸುತ್ತಿದ್ದಾರೆಂದು ಹೇಳಿ, ಶೇಷು ಹೆಂಡತಯನ್ನು ಕರೆದುಕೊಂಡು ಹೋದ. ಬೆಂಗಳೂರಿಗೆ ಹೋದ ಮೇಲೆ ಶೇಷು ನಾರಾಯಣಮೂರ್ತಿಗೆ ತಲಪಿದ್ದಕ್ಕೆ ಬಂದು ಕಾಗದ ಬರೆದಿದ್ದು. ಕೆಲವು ಕಾಲ ಬಿಟ್ಟು ಕೊಂಡು ಮತ್ತೊಂದು ಕಾಗದ ಬರೆನ. ಈ ಕಾಗದವನ್ನು ನಾರಾಯಣಮೂರ್ತಿ ಓದಿಕೊಂಡು, ಜಯಲಕ್ಷ್ಮಿಗೂ ಓದಿದ. ಕಾಗದದ ಮುಖ್ಯ ಭಾಗ ಇಡು:

‘... ನೀನು ಕೊಟ್ಟ ಮದ್ದ ಪರಿಣಾಮಕಾರಿಯಾಗಿದೆ. ಈಗ ಪಾರ್ವತಿ ತೀರ ಬದಲಾಯಿಸಬಿಟ್ಟಿದ್ದಾಳೆ. ಮನೆಗೆಲಸವೆಲ್ಲ ಅವಳದ್ದೆ. ಅತ್ತೆ ಮಾವಂದಿರನ್ನು ತುಂಬ ಗೌರವದಿಂದ ಕಂಡುಕೊಂಡಿದ್ದಾಳೆ. ನೀನು ಉಡುಗೊರಯಾಗಿ ಕೊಟ್ಟ ಸೀರಯನ್ನು ತುಂಬ ಮೆಚ್ಚಿದ್ದಾಳೆ. ಜಯಲಕ್ಷ್ಮಣನನ್ನೂ ಗೌರಮೃಂಜನನ್ನೂ ವದೇ ವದೇ ನೇನೆಯತ್ತಿದ್ದಾಳೆ. ಭಾಗ್ಯಲಕ್ಷ್ಮಿಯ ವರ್ಷದ ಹೆಚ್ಚಿನ ವರಿಗೂ ಇರಬೇಕೆಂದು ಅವಳ ಮನಸ್ಸಿನಲ್ಲಿ ಆಸೆಯಿತ್ತೋಂತೆ... ಇನ್ನು ನೀನು ನನಗಿ ಮಾಡಿರುವ ಇನ್ನೊಂದು ಉಪಕಾರವನ್ನುಂತೂ ನಾವು ಯಾರೂ ಎಂದಿಗೂ ಮರಿಯುವಂತಿಲ್ಲ... ದೇವರು ಅನುಕೂಲ ಕೊಟ್ಟಾಗ ಹಣ ಹಿಂತಿರುಗಿಸುತ್ತೇನೇ... ಕ್ಕೇಮಸಮಾಜಾರಕ್ಕೆ ಕಾಗದ ಕಾಕು. ನಮ್ಮ ನಮಸ್ಕಾರ

ಗಳನ್ನು ವೆಂಕಮ್ಮನವರಿಗೂ ಗೌರಮ್ಮನವರಿಗೂ ತಿಳಿಸು. ಇತಿ ನಿನ್ನ ತೇಪು.’

ಇದಕ್ಕೆ ನಾರಾಯಣಮೂರ್ತಿ ಹೀಗೆ ಉತ್ತರ ಬರೆದ :

‘... ಮದ್ದು ಸೂಚಿಸಿದವನು ನಾನು. ಆ ಮದ್ದಿಂದರೆ ನಷ್ಟ ಹೆಂಡತಿಯ ಪ್ರಭಾವ; ಜೊತೆಗೆ ನನ್ನ ಅಕ್ಷಯದೂ ಸ್ವಲ್ಪ. ಅಂತೂ ಈಗ ನೀನು ಸುಖವಾಗಿರುವುದು ಸಂಶೋಧದ ಸಂಗತಿ. ಹಣದ ವಿಚಾರ ನೀನು ಏನೂ ಯೋಚನೆ ವಾಡಬೇಡ. ನಿನ್ನ ಸಾಲದ ಹೊರೆ ಇಳಿಯತಲ್ಲ, ಅಷ್ಟೇ ಸಾಕು. ನಿನಗೆ ದೇವರು ಅನುಕೂಲ ಕೊಟ್ಟಾಗ, ಆ ಹಣವನ್ನು ಯಾವುದಾದರೂ ದಾನ ಧರ್ಮ ಕಾರ್ಯಕ್ರಮ ವಿಸಿಯೋಗಿಸು. ನನಗೆ ಹಣ ಸಂದರ್ಭಾಗುತ್ತದೆ... ಸೋ|| ಪಾರ್ವತಮ್ಮನಿಗೆ ನಮ್ಮೆಲ್ಲರ ನೆನಪು ಕೊಡು... ಇತಿ ನಿನ್ನ ನಾಣು.’

\* \* \*

ಸುಭ್ಯಯ್ಯನವರೇನೋ ಭಾಗ್ಯಲಕ್ಷ್ಮಿಯ ವರ್ಣದ ಹೆಚ್ಚಿನ ವರಿಗೂ ರಜ ತಿಗೆದುಕೊಂಡು ಇದ್ದಬಿಟ್ಟರು. ಆ ಮಧ್ಯದಲ್ಲಿ ಅವರಿಗೆ ನಂಜನಗೂಡಿಗೆ ವರ್ಗವಾಗಿತ್ತು. ರಜ ತೀರಿದ ಮೇಲೆ, ಜಯಲಕ್ಷ್ಮಿ ನಾರಾಯಣಮೂರ್ತಿ ಎನ್ನ ಹೇಳಿದರೂ ಕೇಳಿದೆ, “ಇಂಥ ಒಳ್ಳೆಯ ಅವಕಾಶಬಿಡುವುದೇ ಅಮೃ. ನಂಜನಗೂಡಿನಲ್ಲಿ ಸ್ವಾಮಿಯ ಸನ್ನಿಧಿಯಲ್ಲಿ ಇರುವ ಭಾಗ್ಯ ಬಿಡಲೆ? ನಂಜನಗೂಡಿನಿಂದ ಬೇರೆಯ ಉರಿಗೆ ವರ್ಗವಾದರೆ ಖಂಡಿತ ಬರುತ್ತೇನಮ್ಮ. ಎನ್ನ ‘ಪಿಂಚಿನ’ ಬಂದರೆ ಅಷ್ಟೇ ಬರಲಿ. ನನಗೇನು ಮಕ್ಕಳೇ ಮರಿಯೇ? ನೀವೇ ನನ್ನ ಮಕ್ಕಳಮ್ಮ. ಸದ್ಯಕ್ಕೆ ನಷ್ಟನ್ನ ಬಲವಂತ ವಾಡಬೇಡಿ” ಎಂದು ನಂಜನಗೂಡಿಗೆ ಹೋರಟು ಹೋದರು.

ಅಂಚು

## ಸಿಷ್ಟಾಮು ಸೇವೆ

ಭಾಗ್ಯಲಕ್ಷ್ಮಿ ಬೆಳೆಬೆಳೆದಂತೆ ನಾರಾಯಣಮೂರ್ತಿಯ ಭಾಗ್ಯವೂ ಬೆಳೆಯುತ್ತಾ ಬಂತು. ಭಾಗ್ಯವೆಂದರೆ ಬರಿಯ ಹಣ ಕಾಸಿನ ಭಾಗ್ಯವಲ್ಲಿ— ಸಂತಾನ ಭಾಗ್ಯ, ಪ್ರೇಮದ ಭಾಗ್ಯ, ಸ್ವೇಚ್ಛ ಭಾಗ್ಯ, ಸ್ಥಾನ ಮಾನಗಳ ಭಾಗ್ಯ, ಸದ್ಗುಣ ಭಾಗ್ಯ, ಒಂದು ವಾತಿನಲ್ಲಿ— ಸಕಲ ಸೌಭಾಗ್ಯ ನಾರಾಯಣಮೂರ್ತಿಯ ಪಾಲಿಗೆ ಬಂತು. ಹಣಕಾಸೂ ಸಹ ದಿನ ದಿನಕ್ಕೆ ಕೊಡುತ್ತೆ ಬಂತು.

ನಾರಾಯಣಮೂರ್ತಿ ಮಾತ್ರ ತನ್ನ ಭಾಗ್ಯ ಬೆಳೆದಂತೆ ಬೀಗಿ ಬೆಡಗು ತೋರುತ್ತಿರಲಿಲ್ಲ. ತಾನು ಹುಟ್ಟಿದ್ದ ಬಡವನಾಗಿ, ಸಾಯು ವಂದು ತನ್ನೊಡನೆ ಏನೂ ಬರುವುದಿಲ್ಲ, ಆದ್ದರಿಂದ ಮೂರು ದಿನದ ಮೇರೆತದಿಂದೇನು ಪ್ರಯೋಜನ ಎಂಬುದನ್ನು ನಾರಾಯಣಮೂರ್ತಿ ಚೆನ್ನಾಗಿ ಅರಿತಿದ್ದನು. ಆದರೂ, ಮನೆಯವರ ಆಸ್ ಆಕಾಂಕ್ಷೆಗಳನ್ನು ಸಲ್ಲಿಸಲು ಕಾರ್ವಣ್ಯವಡುತ್ತಿರಲಿಲ್ಲ. ಮಗನ ಶುಭವನ್ನು ಕೋರಿ, ವೆಂಕಮೃನವರು ತಾಪು ಮಾಡಬೇಕಾಗಿದ್ದ ಖುಷಿಪಂಚಮಿ ಮುಂತಾದ ಪ್ರತಗಳನ್ನು ಕೈಕೊಂಡರು. ಜಯಲಕ್ಷ್ಮಿ ಪ್ರತಿಶುಕ್ರವಾರಪೂರ್ಣಾ ಲಕ್ಷ್ಮೀ ಪೂಜೆ ಮಾಡುತ್ತೆ, ಅನೇಕ ಬಡ ಮುತ್ತುದೆಯರನ್ನು ಬಗೆ ಬಗೆಯ ದಾನ ಗಳಿಂದ ತೈಪ್ಪಿಪಡಿಸುತ್ತಿದ್ದಳು. ನಾರಾಯಣಮೂರ್ತಿ ಆಗಿಂದಾಗಿ ಸತ್ಯನಾರಾಯಣ ಪೂಜೆಯನ್ನು ವಿಜ್ಞಂಭಣೆಯಿಂದ ಮಾಡುತ್ತಿದ್ದನು.

ನಾರಾಯಣಮೂರ್ತಿಗೆ ಬಡತನದ ಬೀಗೆಯ ಅರಿಪು ಜೆನ್ನಾಗಿದ್ದು ದರಿಂದ, ಬರಿಯ ಸತ್ಯನಾರಾಯಣ ಪೂಜೆಯಲ್ಲಿ ಮಾತ್ರ ನಿರತನಾಗಿರದೆ ದರಿದ್ರ ನಾರಾಯಣ ಸೇವೆಯಲ್ಲಿ ನಿರತನಾಗಿದ್ದನು. ತಾನು ವಿದ್ಯಾರ್ಥಿಯಾಗಿದ್ದಾಗ ವಿದ್ಯಾಭ್ಯಾಸಕ್ಕೆ ಎಪ್ಪು ಕಷ್ಟವಡುತ್ತಿದ್ದನೆಂಬುದನ್ನು ನೆನೆಡು, ಬಡ ವಿದ್ಯಾರ್ಥಿಗಳ ವಿನಂತಿದಲ್ಲಿ ಬಹಳ ಕನಿಕರ ತೋರಿ, ಕೃಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದನು. ಫಿಕ್ಕಾನ್ನಕ್ಕೆ ಹುಡುಗರು ಬಂದರೆ ಅವರ ಪೂನೋತ್ತರಗಳನ್ನು ವಿಚಾರಿಸಿ— ಅವರು ಯಾವ

ಬ್ರಾಹ್ಮಣ ಪಂಗಡಕ್ಕೇ ಸೇರಿರಲಿ— ಆವರನ್ನು ತನ್ನ ಮನೆಯಲ್ಲೇ ಇಟ್ಟುಕೊಂಡು ಅನ್ನ ಬಟ್ಟೆ ಕೊಡುತ್ತಿದ್ದನು. ನಾರಾಯಣಮೂರ್ತಿ ಅನಾಧಾಲಯಕ್ಕೂ ಆಗಾಗ್ಗೆ ಬೇಕಾದವ್ಯು ದಾನ ಮಾಡಿದ್ದರೂ ಸಹ, ಅಲ್ಲಿ ಸ್ಥಳ ಸಿಕ್ಕದವರಿಗೆಲ್ಲ ಅವನ ಮನೆಯಲ್ಲಿ ತಪ್ಪದೆ ಉಬ್ಬ ವಸತಿ ದೊರೆಯುತ್ತಿದ್ದವು. ಬರು ಬರುತ್ತ, ನಾರಾಯಣಮೂರ್ತಿಯ ಮನೆಯೇ ಒಂದು ಅನಾಧಾಲಯವಾಗಿ ಪರಿಣಮಿಸಿತು.

ಬ್ರಾಹ್ಮಣರಲ್ಲದ ಬಡಜನಕ್ಕೂ, ತಿರುಕರಿಗೂ, ಕಂಗಾಳಿಗಳಿಗೂ ನಾರಾಯಣಮೂರ್ತಿ ಇಲ್ಲವೆನ್ನದೆ ದಾನ ಮಾಡುತ್ತಿದ್ದನು. ಅವನ ಮನೆಯ ಬಾಗಿಲಿಗೆ ಕೈಯೊಡ್ಡಿ ಬಂದವರು ಯಾರೂ ‘ಇಲ್ಲ’ ಎನ್ನಿಸಿಕೊಂಡು ಹಿಂದಿರುಗುತ್ತಿರಲಿಲ್ಲ; ಹರುಷದಿಂದ ಕೂಡಿ, ಮನೆಗೆ ಶ್ರೀಯನ್ನು ಕೊರಿ, ಹಿಂದಿರುಗುತ್ತಿದ್ದರು. ಭಿಕ್ಷುದವರು ಬಂದರೆ ಕೈಯಲ್ಲಿ ಅಕ್ಕೆ ಹಾಕಕೂಡ ದೆಂದೂ, ಸುಮಾರು” ಪಾವಿನಳತೆಯ ವಂಚಪಾತ್ರಯಲ್ಲೇ ಹಾಕ ಬೇಕೆಂದೂ ನಾರಾಯಣಮೂರ್ತಿ ಕಟ್ಟುಮಾಡಿದ್ದನು. ದಾರಿಯಲ್ಲಿ ತಿರುಕರು ಬಿಡಿಕಾಸು ಬೇಡಿದರೆ ಒಂದು ಆಣ ಕೊಟ್ಟು ಬಿಡುತ್ತಿದ್ದನು.

ನಾರಾಯಣಮೂರ್ತಿಯ ದಾನ ಘರ್ಮ ಪ್ರಸ್ತುತಿ ಮನೆಯಲ್ಲಿ ವಾತ್ರವಲ್ಲಿದೆ ಸಾರ್ವಜನಿಕ ಕ್ಷೇತ್ರದಲ್ಲಿ ಚೆನ್ನಾಗಿ ಬೆಳಗುತ್ತಿತ್ತು. ತನ್ನ ಮನೆಯ ಸಮೀಕ್ಷಾಪದಲ್ಲಿ ಒಂದು ‘ರಾನು ಮಂದಿರ’ವನ್ನು ಕಟ್ಟಿಸಿ, ಅಲ್ಲಿ ಪಾಮರರ ಪ್ರಯೋಜನಕ್ಕಾಗಿ ನಿತ್ಯಾರಾಧನೆ, ಪುರಾಣ, ಪುಣ್ಯಕಥೆ, ಭಜನೆ ಮುಂತಾದುವುಗಳನ್ನು ಸ್ವಂತ ವಿಚಿಂತಿಸಿದ ಸದಸಿಕೊಂಡು ಬಹುತ್ತಿದ್ದನು. ಮತ್ತು, ಅದೇ ಸ್ಥಳದಲ್ಲಿ ಒಂದು ವಾಚನಾಲಯವನ್ನೂ ಕೂಲಿಕಾರರಿಗಾಗಿ ಒಂದು ರಾಶಿ ಪಾಠಶಾಲೆಯನ್ನೂ ಏಕರ್ಥಿಸಿದನು.

ಮೈಸೂರಿನ ನವರಾತ್ರಿ ಹಬ್ಬಕ್ಕೆ ಎಂದಿಸಿದಲೂ ನಾನಾ ಕಡೆಗಳಿಂದ ‘ನೋಟ’ ನೋಡುಪುದಕ್ಕಾಗಿ ಜನ ತಂಡೋವತಂಡವಾಗಿ ಬರುವುದು ಪ್ರಸಿದ್ಧವಾಗಿಯೇ ಇದೆಯವ್ಯೇ. ಅಂದು ಇಂದಿನವ್ಯು ಹೋಟೆಲುಗಳು ಇರಲಿಲ್ಲ; ಇದ್ದರೂ ಸಹ ಹಳ್ಳಿಯ ಬಡಜನ ಹತ್ತು ದಿನವೂ ದುಡ್ಡು ಕೊಟ್ಟು ಉಬ್ಬಮಾಡುಪುದೆಲ್ಲಿ ಸಾಧ್ಯ? ಆದ್ದರಿಂದ ಪರಸ್ಥಳದವರ ಸೌಕರ್ಯಕ್ಕಾಗಿ ಶ್ರೀಮನ್ನಾರಾಜರು ಪೂರ್ಣಯ್ಯನ

ಭತ್ತದಲ್ಲಿ ಹತ್ತು ದಿನವೂ ಬ್ರಹ್ಮಣ ಸಂತರಣಿಗೆ ಏಷಾದು ನಾಡಿದ್ದರು ; ಬ್ರಹ್ಮಣೇತರಿಗೆ ಮಂಡಿ ಪೇಟಿಯ ವರ್ತಕರೆಲ್ಲ ಸೇರಿ ಹತ್ತು ದಿನವೂ ಭೋಜನದ ಏಷಾದು ಮಾಡುವ್ಯಾಪು ವಧತ್ತಿ. ಇಷ್ಟವು ದರೂ, ಬಂದ ಜಡಕ್ಕೆ ಉಟ್ಟ ಒಡಗಿಸುವುದು ದುಷ್ಪಾಧ್ಯಾವಾಗುತ್ತಿತ್ತು. ಬಡವರು ಮತ್ತು ಪರಸ್ಪರ ದಾವರ ಜೊತೆಗೆ ಸ್ಥಳದ ಬಡವರೂ ಬಡವರಲ್ಲ ದವರೂ ಈ ಏಷಾದಿನ ಅನುಕೂಲತೆಯ ಸ್ವರ್ಣೀಜನ ಗಿಫ್ಟ್‌ಸಿ ಕೊಟ್ಟು, ತ್ರಿದ್ಯುದರಿಂದ ಏಷಾದು ಅವುವನ್ನೆಗಿಟ್ಟುಕೊಳ್ಳುತ್ತಿತ್ತು. ಪರಿಣಾಮ ವಾಗಿ, ಏನೂ ತಿಳಿಯುವ ಪ್ರಾಯ ಜನ ಯಸಿದ್ದಿರಬೇಕಾಗುತ್ತಿತ್ತು. ಈ ವರಿಸ್ತಿತಿಯನ್ನೀತಿ, ನಾರಾಯಣಮೂರ್ತಿ ನರರಾತ್ರಿಯಲ್ಲಿ ಬಂದು ತಾತ್ಕಾಲಿಕ ಅನ್ವಯತ್ವ ಏಷಾದಿಸುತ್ತಿದ್ದ : ಅಲ್ಲಿ ಬ್ರಹ್ಮಣಿಗೂ ಬ್ರಹ್ಮಣೇತರಿಗೂ ಬೇರೆ ಬೇರೆ ಉಟ್ಟದ ಏಷಾದಿತ್ತು. ಶಿಸ್ತಿನ ಮೇಲ್ವಿಚಾರಣೆ ಇದ್ದದ್ದರಿಂದ ಸ್ಥಳದವರು ಅಲ್ಲಿ ಕಾಲಿಡುವಂತಿರಲಿಲ್ಲ.

ನಾರಾಯಣಮೂರ್ತಿಯ ಬೈದಾಯ್ರ ಪ್ರಕರಣವನ್ನು ಹೀಗೆಯೇ ಇನ್ನೂ ಜಿಷಿಕೊಂಡು ಹೋಗಬಹುದು. ಅವನಿಗೆ ಅಧಿಕೃತವಾದ ಬಿರುದು ಯಾವುದೂ ಬಾರದಿದ್ದರೂ, ‘ದೀನಜನ ಬಂಧು’ ಎಂಬ ಬಿರುದು ತಪಸಿಗೆ ಇನ್ನುಯಿಸುವಂತಿತ್ತು ; ನೇರಕೊರೆಯವರೂ ಉರಿಸ ಅನೇಕ ಜನರೂ ನಾರಾಯಣಮೂರ್ತಿಯಲ್ಲಿ ವಿಶೇಷ ಪ್ರೀತಿ ಗೌರವ ಇಟ್ಟಿದ್ದರು. ಅವನು ಮಾಡುತ್ತಿದ್ದ ಸೇವೆ ಅಲ್ಲಿ ಇಲ್ಲಿ ಜಿದರಿಹೋಗಿ ಇಡಿಯಾಗಿ ಕಾಣದೆ ಹೋದದ್ದರಿಂದ ಅವನಿಗೆ ಅರಮನೆಯ ಮನುಷೆ ದೊರೆಯಲ್ಲಿವೆಂದು ತೋರುತ್ತದೆ. ಅದಕ್ಕಾಗಿ ಅವನು ಬಯಸಿದವನೂ ಇಲ್ಲ. ಅವನ ದಾನವೆಲ್ಲನೂ ಪ್ರತಿಫಲಾವೇಕ್ಷೆಯಿಲ್ಲದ್ವಾಗಿತ್ತು ; ಇಂತಹ ದಾನವೇ ನಿಜವಾದ ದಾಸ. ‘ಎಲೆ ಮರೆಯ ಕಾಯಂತೆ ಇದ್ದ ಕೊಂಡು ನಿಷ್ಣಾಮಕಮರ್ ಮಾಡಬೇಕು’ ಎಂಬುದೇ ನಾರಾಯಣಮೂರ್ತಿಯ ಆದಶ್ರವಾಗಿತ್ತು.

\* \* \*

ನಾರಾಯಣ ಮೂರ್ತಿಗೆ ಬಂದು ಗಂಡುಮನುವಾದ ಮೇಲೆ, ವೆಂಕಮ್ಮನವರು ಕಾಶಿ ಧಾಮೇಶ್ವರ ಯಾತ್ರೆ ಮಾಡಿಕೊಂಡು ಬಂದರು.

ತಾವು ಹಿಡಿದಿದ್ದ ಸತಗಳ ಉದ್ದ್ಯಾಹನನೆಯನ್ನು ಮಾಡಿದರು. ಅವರ ಒಮ್ಮೆ ಯಾವುದೂ ಉಳಿದಿರಲಿಲ್ಲ. ಅವಿಶಾಂಕ ಗೃಹಕ್ಕುತ್ತಿನೀರ್ಥಕ. ಅಂತಹ ಕಾರ್ತಿಕೇಯ. ಪ್ರತಿಚರ್ಚೆಲ್ಲಿಂದ ಉಡುಗಿದ್ದ ಅವರ ದೇವದಿಂದ ಅವರ ಅತ್ಯಂತ ಬಂಧು ಪಕಾದತ್ತಿ ದಿನ ಇನ್ನಿಂದಕ್ಕಿಂದ ಕಾಗೇ ಬಿಟ್ಟುಹೋಯಿತು.

ವೆಂಕಮೃನವರು ತೀರಿಮೋದ ಸಂದರ್ಭದಲ್ಲಿ ಬಂದಿದ್ದ ಸುಖಾಯ್ದಿನವರು ನಾರಾಯಣಮೂರ್ತಿಯ ಮನೆಯಲ್ಲಿ ಇದ್ದಬಿಟ್ಟು, ತಾವು ಹಿಂದೆ ಕೊಟ್ಟಿದ್ದ ವಸತನ್ನು ಸಂಪನ್ಮೂಲ ಕೊಟ್ಟಿರು. “ಹಿಂಡೆಯೇ ಬರಬಾರ ದಾಗಿತ್ತೇ?” ಎಂದು ಜಯಪ್ರಕೃತಿ ತೇಳಿದ್ದಕ್ಕೆ, ಶಕ್ತಿಯಿರುವ ವರೆಗೂ ದುಡಿಯಬೇಕಂದು ರಾಗ ಮಾಡಿದರೆಂದೂ ಈಗ ವೆಂಕಮೃನವರು ತೀರಿಹೋದದ್ದರಿಂದ ನಾರಾಯಣಮೂರ್ತಿಗ ಸೇರಬಾಗುವುದು ತಮ್ಮ ಕರ್ತವ್ಯವೇ ಹೆಂದೂ ಹೇಳಿ, ಮನೆವಾತೇಯನ್ನುಲ್ಲ ನೋಡಿಕೊಳ್ಳುತ್ತಿದ್ದರು. ತಮಗೆ ಬರುತ್ತಿದ್ದ ಉಪಾಯಿ ‘ಸಿಂಚಿನ್’ನ್ನು, ನಾರಾಯಣಮೂರ್ತಿ ಎಷ್ಟು ಬೇಡವೆಂದರೂ ಕೇಳಿದೆ, ‘ನನಗೆ ಯಾಕೆ? ನನಗೆ ಮಕ್ಕಳಿಲ್ಲ ಮರಿಯಿಲ್ಲ. ನಿನಗೆ ಕೊಟ್ಟಿರೆ ಯಾವುದಾದರೂ ಥಮ್ಮಕ್ಕೆ ಉಪಯೋಗಿಸುತ್ತಿ. ನನಗೂ ಪುಣ್ಯ ಬರುತ್ತೇ’ ಎಂದು ಕೊಟ್ಟಿಬಿಡುತ್ತಿದ್ದರು.

ವೆಂಕಮೃನವರು ತೀರಿಮೋದಿಗ ಒಂದು ವರ್ಷವಾದ ಮೇಲೆ ನಾರಾಯಣಮೂರ್ತಿಗ ಇನ್ನೊಂದು ಗಂಡು ಮಗು ಆಯಿತು. ಮೋದಲ ನೆಯ ಗಂಡಿನ ಹೆಸರು ರಾಮಮೂರ್ತಿ; ಎರಡನೆಯದರ ಹೆಸರು ವೆಂಕಟೀಶಮೂರ್ತಿ.

ವೆಂಕಮೃನವರು ತೀರಿಮೋದ ಮೇಲೆ, ಜಯಲಕ್ಷ್ಮಿ ಎಷ್ಟು ಬೇಡವೆಂದರೂ ಕೇಳಿದೆ, ಗೌರಿ ಮಣಿ ಹಿಡಿದು, ಮನೆಯ ಯಜಮಾನಿಯನ್ನು ತಾನೇ ವಹಿಸಿಕೊಂಡು, ತಾಯಿಯ ಸ್ಥಾನದಲ್ಲಿ ತಾನು ನಿಂತಳು. ಗೌರಿಯ ಸ್ವಾಧ್ಯಾತ್ಮಾಗವನ್ನು ಕಂಡು ಗಂಡ ಹೆಂಡಿರಿಬ್ಬಿರೂ ಹರಿದುಃಖ ಸೂಜಕವಾದ ಕಂಬನಿ ಸುರಿಸಿದರು.

ಜಯಲಕ್ಷ್ಮಿ, ಗೌರಿಯಲ್ಲಿ ತಾನು ಎಂದಿನಿಂದ ತೋರುತ್ತಿದ್ದ ಆದರ ವಿಶ್ವಾಸಗಳ ಜೊತೆಗೆ, ತನ್ನ ಅತ್ಯೇಯಲ್ಲಿ ಇಟ್ಟಿದ್ದ ಭಕ್ತಿ ಗೌರವದ ಕೂಡಿಕೆಯನ್ನು ಗೌರಿಗೇ ಅಧಿಸಿದಳು.

ಒಟ್ಟು

## ಭಾಗ್ಯಲಕ್ಷ್ಮಿ ಬಡವರ ಮನೆ ಸೇರಿದಳು

ನಾರಾಯಣಮೂರ್ತಿಗಳು ತಮ್ಮ ಮಗಳಿಗೆ ಗಂಡು ನೋಡಲು ಪ್ರಯತ್ನಪಡುತ್ತಿದ್ದರು. ಅವರ ಮನೆಯಲ್ಲಿ ಓದಿಕೊಂಡಿದ್ದ ಸ್ವಜನದ ಹುಡುಗರ ಜಾತಕಗಳು ಅನುಕೂಲವಾಗಿರಲಿಲ್ಲ. ನಾನು ಒಬ್ಬ ವರನನ್ನು ಅವರ ಮನೆಗೆ ಕರೆದುಕೊಂಡು ಹೊಗಿದ್ದೆ. ಅವನು ಅನಾಧಾಲಯದ ವಿದ್ಯಾರ್ಥಿಯೆಂದು ತಿಳಿದಾಗ ಅವರು ತಾವೂ ಅನಾಧಾಲಯದ ವಿದ್ಯಾರ್ಥಿಯಾಗಿದ್ದು, ತಕ್ಕುಮಟ್ಟಿಗೆ ಭಾಗ್ಯವಂತರಾದ, ತಮ್ಮ ಮನೆಗೆ ಆ “ಭಾಗ್ಯಲಕ್ಷ್ಮಿ” ಬಂದ ಪರಿಯನ್ನು ನನಗೆ ವಿವರಿಸಿ ಹೇಳಿದರು. ಅವರು ಹೇಳಿದ್ದು ಬರಿಯ ಸಂಗತಿಗಳ ಸರಣಿ, ಅಪ್ಯೈ; ಆ ಸಂಗತಿಗಳನ್ನು ತಕ್ಕುಹಿನ್ನೆಲೆಯ ಮುಂದಿಟ್ಟು, ಸತ್ಯಾಂಶಗಳಿಗೆ ವಿರೋಧ ಬಾರದಂತೆ ಹಲಕೆಲವು ಹೊಸ ಅಂಶಗಳನ್ನೂ ಸನ್ನಿವೇಶಗಳನ್ನೂ ಸೇರಿಸಿ, ನನ್ನ ಕಲ್ಪನೆಯ ಬೆಳಕಿನಲ್ಲಿ ಕಂಡ ರೀತಿಯಲ್ಲಿ ಚಿತ್ರಿಸಿದ್ದೇನೇ; ಸಂಭಾಷಣೆಯೆಲ್ಲವೂ ಸ್ವಕಲ್ಪಿತ. ನಾರಾಯಣಮೂರ್ತಿಗಳು ತಮ್ಮ ದಾನಧರ್ಮದ ಬಗ್ಗೆ ಏನನ್ನೂ ಹೇಳಲಿಲ್ಲ; ಆತ್ಮಪ್ರಶಂಸ ಅವರ ಸ್ವಭಾವವಲ್ಲ. ಅವನ್ನು ನಾನೇ ಬಲ್ಲಿನಾದ್ದರಿಂದ, ಅಪ್ರಕೃತವಾಗದೆಂದು ಸೇರಿಸಿದ್ದೇನೇ.

ನಾರಾಯಣಮೂರ್ತಿಗಳು ತಮ್ಮ ತಾರುಣ್ಯದಲ್ಲಿ ಆ ಕಪ್ಪು ಹುಡುಗಿಯನ್ನು ಅಷ್ಟಾಗಿ ಕಡೆಗಾಣತ್ತಿದ್ದು, ಬಂದು ದಿನ ಇದ್ದ ಶೈದ್ದ ಹಾಗೆ ಅವಳನ್ನು ತಮ್ಮ ಹೃದಯೀಶ್ವರಿಯಾಗಿ ಸ್ವೀಕರಿಸಿದ್ದ ಸ್ವಲ್ಪ ಆಶ್ಚರ್ಯ ಕರವೇ. ನನ್ನ ಆಶ್ಚರ್ಯವನನ್ನು ನಾನು ಮುಚ್ಚಿಟ್ಟುಕೊಳ್ಳಬೇಕೆಂದು ನಾರಾಯಣಮೂರ್ತಿಗಳನ್ನು ಕೇಳಿಯೇ ಬಿಟ್ಟೇ. ಅವರು ಹೇಳಿದರು:

“ರಾಮು, ಇದು ನಡೆದು ಬಹಳ ಕಾಲವಾಯಿತು. ನನಗೆ ಸರಿಯಾಗಿ ನೆನಪಿಲ್ಲ. ಅಂತೂ ಇಮ್ಮುಮಾತ್ರ ನಿಜ. ಮೊದ ಮೊದಲು ನಾನು ನನ್ನ ಹೆಂಡತಿಯನ್ನು ಕಷಕ್ಕಿಂತಲೂ ಕಡೆಯಾಗಿ ಕಾಣತ್ತಿದ್ದೆ. ಅವಳ ಅದ್ವಷ್ಟವೇ, ನನಗೇ ಆ ರೀತಿ ಪ್ರೇರಣೆಯಾಯಿತೋ ಏನೋ, ಸ್ಥಾನೋಂದೂ ಅರಿಯೇ. ಅವಳು ಮೊದಲನೆಯ ಸಲ ಸಾಹಸನೂಡಿ

ನನ್ನ ಕಾಲ ಬಳಿ ಬಂದು ಮಲಗಿದ್ದಳ್ಲ, ಆಗ ಅವಳ ಮೇಲೆ ಹೊದಲು ಮರುಕ, ಆಮೇಲೆ ಪ್ರೀತಿ ಉಕ್ಕೆ ಬಂತು. ಆದಕ್ಕೆ ಹಿಂದೆಯೇ ನನ್ನ ಮನಸ್ಸಿನಲ್ಲಿ ಒಂದು ಬಗೆಯ ಹೋರಾಟ ನಡೆಯುತ್ತಿತ್ತು. ಬುದ್ಧಿ ಬೇಡ ಎನ್ನುತ್ತಿದ್ದರೂ ಹ್ಯಾದಯ ಕವಕನ್ನು ಸ್ಪೇಕರಿಸು ನಂದು ಹೇಳುತ್ತಿತ್ತು. ಯಾವಾಗ ನಾನು ಅವಳನ್ನು ಸ್ಪೇಕರಿಸಬ್ಬಿಟ್ಟೇನೋ ಅಂದಿನಿಂದ ಅವಳು ನನಗೆ ಒಪ್ಪಾದಳು. ಅವಳ ಕಷ್ಟವು ನನಗೆ ಒಪ್ಪಾಯಿತು.

“ನನಗೆ ತೋರುತ್ತೇ ರಾಮು. ಈ ಪ್ರೀತಿ ಎನ್ನುವುದು ಹೇಗೋ ರುಪ್ಪಿಬಿಡುತ್ತೇ. ಇಂಗ್ಲೆಸು ಜನರಲ್ಲಿ ಮುದುವೆಗೆ ಮುಂಚೆ ಒಬ್ಬರನ್ನು ಒಬ್ಬರು ಪ್ರೀತಿಸಿಬಿಡುತ್ತಾರಂತೆ. ಆಗ ಒಬ್ಬರಿಗೊಬ್ಬರಿಗೆ ಪರಿಚಯ ಕೂಡ ಇರುವುದಿಲ್ಲ. ಅವರಲ್ಲಿರುವ ಅವಙಣಿಗಳು, ಲೋಪ ದೋಷಗಳು ಇವೆಲ್ಲ ಒಬ್ಬರಿಗೊಬ್ಬರಿಗೆ ಗೊತ್ತಾದಾಗ ಕೆಲವು ಸಂದರ್ಭಗಳಲ್ಲಿ ಪ್ರೀತಿ ಕಡಮೆಯಾಗುತ್ತೇ ಬಂದಢೂ ಬರಬಹುದು. ಕೆಲವು ಹೇಳಿ, ಹೆಂಡತಿ ಗಂಡಸಿಗೆ ಬೇಡದೆಯೋ ಗಂಡ ಹಂಡತಿಗೆ ಬೇಡದೆಯೋ ದ್ವೇಷ ಕೂಡ ಹುಟ್ಟಿ, ಅವನು ಇವಳಿನ್ನೊ ಇವನು ಅವಳನ್ನೊ ಬಿಟ್ಟಿಬಿಡುವುದೂ ಉಂಟು. ತೀರಾ ಕ್ಷುದ್ರಕಾರಣಗಳಾಗಿ ಗಂಡ ಹಂಡಿದು ಒಬ್ಬರನ್ನು ಒಬ್ಬರು ಬಿಟ್ಟಿರುವ ಸಂದರ್ಭಗಳೂ ಅನೇಕ ಇವೆಯಂತೆ. ನಮ್ಮಲ್ಲಿ ಹಾಗಲ್ಲ ನೋಡು. ಮುದುವೆಯಾದ ಮೇಲೆ ಪರಿಚಯವಾಗುತ್ತೇ; ಕ್ರಮ ಕ್ರಮವಾಗಿ ಇಬ್ಬರ ಗುಣಾವಙಣಿಗಳೂ ಪರಿಸ್ವರ ಗೊತ್ತಾಗುತ್ತೇ; ಪರಿಚಯ ಪ್ರೇಮಕ್ಕೆ ತಿರುಗುತ್ತೇ. ಈ ಪ್ರೇಮವೇ ಆ ಬಗೆಯ ಪ್ರೇಮ ಶ್ಕಂತ ಸ್ಥಿರಸೆಂದು ನನಗೆ ತೋರುತ್ತದೆ. ಮತ್ತೆ, ನನ್ನ ವಿಷಯವನ್ನೇ ತೆಗೆದುಕೊಂಡಿ: ಅವಳ ವಿಷಯದಲ್ಲಿ ನನಗೆ ದಿನ ದಿನಕ್ಕೂ ಪ್ರೇಮ ಹೆಚ್ಚಾಗುತ್ತಿದೆಯೇ ಹೊರತು ಕಡಮೆಯಾಗುತ್ತಿಲ್ಲ. ಅವಳೇ ಒಂದು ಸಲ, ಬೇಕಾದರೆ ಒಬ್ಬಳು ಚೆನ್ನಾಗಿರುವವಳನ್ನು ಮುದುವೆಯಾಗುವಂತೆ ನನಗೆ ಹೇಳಿದಳು. ಅವಳಿಗೆ ಬೇಕಾದ್ದು ನನ್ನ ಪಾದಸೇವೆ ಮಾತ್ರವಂತೆ. ಹೀಗೆ ಹೇಳುವುದಕ್ಕೆ ಬಹಳ ಬೈದ್ಯಾರ್ಥಿ ಬೇಕು, ರಾಮು. ನಿಜವಾದ ಪ್ರೇಮದಲ್ಲಿ ಈ ಬೈದ್ಯಾರ್ಥಿ ಗುಣವಿದೆ. ಆದರೆ ಅಂತಹ ಬೈದ್ಯಾರ್ಥಿವನ್ನು ನಾವು ಮರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ನಾನು ಖಂಡಿತ

ಮದುವೆಯಾಗುವುದಿಲ್ಲ, ನೀನೇ ನನ್ನ ರಾಣಿ, ರತ್ನ ಎಂದೆ. ಅವಕು ಸಕ್ಕುಳು. ನಾನು ಹೇಳಿದ್ದ ಯಾಕ್ಕೆ ಎಂದು ತೋರಿತೋ ಏನೋ ಅವಕುಗೆ ಆಗ. ಆದರೆ ಯಾಸ್ಯಕ್ಕೆ ಹೇಳಲಿಲ್ಲವೆಂದು ತವಳಿಗೆ ಗೊತ್ತಾಗಿದೆ ಈಗ.

“ಚೆನ್ನು ಚಾರು ಎಂದ್ದು ಪ್ರಾಯ ನಮ್ಮು ಮನೋಭಾವನೆ, ರಾಮು. ನನಗೆ ಅನುಭವದಿಂದ ಅದು ಗೊತ್ತಾಗಿದೆ. ಸಿನಗೆ ಅಧ್ಯವಾಗುವುದಿಲ್ಲ. ನಮ್ಮ ಮನಸ್ಸಿಗೆ ಒಮ್ಮೆ ಚೆನ್ನು ಎಂದು ತೋರಿಯಿಟ್ಟರೆ ಅದು ಇತರರಿಗೆ ಚೆನ್ನುಗಿಲ್ಲದಿದ್ದರೂ ನನಗೆ ಚೆನ್ನುಗಿಬಿಡುತ್ತದೆ.

“ಪ್ರೀತಿಗೆ ಸಾಮಾನ್ಯವಾಗಿ ಹೊರಗಿನ ರೂಪು ಕಾರಣವಾಗಿರುತ್ತದೆ. ಆದರೆ ಹೊರಗಿನ ರೂಪಪ್ರೇ ಪ್ರೀತಿಗೆ ಇದಾದಾಗಿಬಿಟ್ಟರೆ ಆ ಪ್ರೀತಿ ಚಿರಸ್ಥಾಯಿಯಾಗಿರುವುದಿಲ್ಲ. ನೀನು ಹೆಂಡತಿಯನ್ನು ಮನಃಪೂರ್ವಕ ವಾಗಿ ಪ್ರೀತಿಮತ್ತಿ ಎಂದು ಇಟ್ಟುಕೊ; ಒಂದು ವೇಳೆ ಅವಕು ಕಾರಣಾಂತರದಿಂದ - ಸಿದುಬಾಗಿ ಸಿಡುಬಿನ ಕಲೆ ಉಳಿದು ಎಂದು ಇಟ್ಟುಕೊ - ವಿಕಾರಗೊಂಡರೆ ಸಿನ್ನ ಪ್ರೀತಿ ಇಂಗಿಹೋಗುತ್ತಿದೆಯೋ? ಇಲ್ಲ. ಹಾಗೆ ಇಂಗಿ ಹೋದರೆ, ಅದು ಪ್ರೀತಿಯಲ್ಲವೇ ಅಲ್ಲ; ಪ್ರೀತಿಯ ಸೋಗು ಹಾಕಿಕೊಂಡಿದ್ದ ಮೋಹನ, ಕಾಮ.

“ನನ್ನ ಹೆಂಡತಿ ತನ್ನ ರೂಪಿಸಿಂದ ನನ್ನ ಪ್ರೀತಿ ಸಂಸಾದಿಸಲಿಲ್ಲ: ತನ್ನ ನಿವ್ಯಾಜ ಪ್ರೀತಿಯಿಂದ ನನ್ನ ನಿವ್ಯಾಜ ಪ್ರೀತಿ ಗಳಿಸಿದಳು.

“ಹೋಗಲಿ, ಆ ವಿಷಯ ಇಟ್ಟುಕ್ಕೆ ಸಾಕು. ಹೇಳುತ್ತ ಹೋದರೆ ಕೊನೆ ಹೊಡಲೇ ಇಲ್ಲ. ಪ್ರೀತಿಯ ಶಿಕ್ಷಣ ಅಸುಭವಿಸಿ ತಿಳಿಯಬೇಕೇ ಹೊರತು ಇಸ್ತೊಬ್ಬಿರಿಂದ ತೇಳಿ ತಿಳಿಯಬು ನಾಶಗ್ರಹಿಲ್ಲ. ಅಲ್ಲದೆ, ನೀನು ಪಿಷ್ಟಾವಂತ. ಶಾರ್ಕುಗಳಲ್ಲಿ ಈ ಪ್ರೀತಿಯ ಪರ್ವತವನ್ನು ಬೇಕಾದಷ್ಟು ಓದಿದವನು. ಸಿನಗೆ ನಾನು ಹೇಳಿಕೊಂಡೇಕೀ!

“ಏಕೆಂದು ಹೇಳುವುದಕ್ಕೆ ಬಂದ ಎಂದರೆ” - ಎಂದು ನಾನು ಕಲೆದು ಕೊಂಡು ಹೋಗಿದ್ದ ವರಸನ್ನು ಸಂಬೋಧಿಸಿ ಮುಂದುವರಿಸಿದರು: “ನೋಡಯ್ಯ, ನನ್ನ ಮಗಳು ರತ್ನ ಎಂದು ನಾನು ಹೇಳುವುದಿಲ್ಲ. ತಕ್ಕು ಮಂಟ್ಟಿಗಿಡ್ಡಿಕೆ. ಮನೀಗೆಲಸವನ್ನು ಲಾಲ್ ಕಲಿಸಿದ್ದೇವೆ. ಗೃಹಿಣಿಯಾಗಲು ತಕ್ಕುವರಳನ್ನುಗಿ ವಾಟಿದ್ದೇವೆ. ಈಗಿನ ಕಾಲದ ಧಳಕು

ಪಳುಕು ಬರದು. ಅಂಥ ವಿದ್ಯಾವಂತಿಯೇನೂ ತಲ್ಲಿ. ಆದರೆ, ಪ್ರವಹಾರಜ್ಞಾನಕ್ಕೆ ತಕ್ಷಣ್ಯ ವಿಜ್ಯೆ ಹೇಳಿಸಿದ್ದೇನೆ. ನನ್ನ ಮನೆಯಲ್ಲಿ ನೀನು ಓದಿಕೊಂಡಿರಬಹುದು. ಬಿ.ಎ. ವ್ಯಾಸಾದ ಮೇಲೆ ಎಲ್ಲಾ ದರೂ ಕೆಲಸಕ್ಕೆ ಸೇರಿಸುತ್ತೇನೆ. ಜೀವನದಲ್ಲಿ ನಿಷ್ಣನ್ನು ಬಂದು ನೆಲೆ ಸೇರುವಂತೆ ಮಾಡಲು ಸರ್ವಪ್ರಯತ್ನ ಮಾಡುತ್ತೇನೆ. ನನ್ನ ಹೆಂಡತಿ ಕಡೆಯಿಂದ ನನಗೆ ಸ್ವಲ್ಪಮಟ್ಟಿನ ದುಡ್ಡು ಕಾಸು ಬಂತು; ಅದಕ್ಕೆ ಅವಳು ನನ್ನ ಭಾಗದ ಭಾಗ್ಯಲಕ್ಷ್ಮಿಯಾಗಿ ಬಂದಳು ಎಂದು ನನ್ನ ತಾಯಿ ಪದೇವದೇ ಹೇಳುತ್ತಿದ್ದರು. ಮೊದಮೊದಲು ನಾನೂ ಹಾಗೆಯೇ ತಿಳಿದುಕೊಂಡಿದ್ದೆ. ಆದರೆ ಆ ಭಾಗ್ಯ ಶಾಶ್ವತವಲ್ಲ; ಶಾಶ್ವತವಲ್ಲದ ಭಾಗ್ಯವನ್ನು ಸಾಧಿಸಿಯೋಗ ಮಾಡುವುದು ಮಾತ್ರ ನಮ್ಮ ಕರ್ತವ್ಯ. ನಿಜವಾದ ಪ್ರೇಮವಂದರೆ ಏನು ಎನ್ನುವುದು ಅವಳಿಂದ ನನಗೆ ತಿಳಿಯಿತು. ಅವಳು ನನಗೆ ತಂದ ಭಾಗ್ಯವಂದರೆ ಆ ಪ್ರೇಮಭಾಗ್ಯ. ಆದ್ದರಿಂದ ಅವಳು ನನ್ನ ಭಾಗ್ಯಲಕ್ಷ್ಮಿ; ನನ್ನ ಹೆಂಡತಿಯ ಹೆಸರು ಭಾಗ್ಯಲಕ್ಷ್ಮಿಯಲ್ಲ. ನನ್ನ ಮಗಳಿಗೆ ಆ ಹೆಸರು ಇಟ್ಟಿದ್ದೇನೆ. ಅವಳು ನಿಜವಾಗಿಯೂ ನಿಷ್ಣ ಭಾಗ್ಯಲಕ್ಷ್ಮಿಯಾಗಲಿ, ನೀನು ಒಪ್ಪುವುದಾದರೆ. ಇದೇ ನನ್ನ ಆಶೀರ್ವಾದ.”

ವರ ನಾರಾಯಣಮಾತ್ರಿಗಳ ಮಗಳನ್ನು ನೋಡಿ, ಮದುವೆಗೆ ಒಪ್ಪಿಕೊಂಡ. ನನಗೆ ತುಂಬ ಸಂತೋಷವಾಯಿತು.

ಭಾಗ್ಯಲಕ್ಷ್ಮಿಯ ಮದುವೆಗೂ ಹೋಗಿದ್ದೆ— ಗಂಡಿನ ಕಡೆಯವನಾಗಿ ಹೋಗಿ ಹೆಚ್ಚಿನವರ ಮನೆಯಲ್ಲಿ ಓಡಾಡುತ್ತಿದ್ದೆ. ಮದುವೆಗೆ ಶೇಷ, ಆವನ ಹೆಂಡತಿ ಮಕ್ಕಳು ಬಂದಿದ್ದರು. ಮದುವೆಯಲ್ಲಿ ಸುಭ್ರಿಯ್ಯನವರ ಓಡಾಟವೇ ಓಡಾಟ. ಹಿಂದೆ ಸೂತ್ರಧಾರಿಗಳಾಗಿ ಕೆಲಸ ನಡುಸ್ತಿದ್ದವರು ಗೌರಮ್ಮನವರು. ಮದುವೆ ವಿಜ್ಞಂಭಣೆಯಿಂದ ನಡೆಯಿತು.

\* \* \*

ನಾರಾಯಣಮಾತ್ರಿಗಳ ಭಾಗ್ಯಲಕ್ಷ್ಮಿ ಬಡವರ ಮನ ಸೇರಿದಳು.













